

UNIVERSAL
LIBRARY

OU_200243

UNIVERSAL
LIBRARY

ರುದ್ರ ವೀರಣೆ

ಭಾರತೀ ಪಿಯ



ಪ್ರಕಾಶಕರು
ಕಾವಾಲಯ
ನೈಸೂರು

ಕನ್ನಡ ಕಾವ್ಯ ಮಾಲೆ—ಅಂ

ರುದ್ರ ವೀರಣೆ,

ಭಾರತೀಪ್ರಯು

1947



ಪ್ರಕಾಶಕರು
ಕಾವ್ಯಲಯ
ಮೈಸೂರು

ವೊದಲನೆಯ ಮುದ್ರಣ : ೧೯೪೯

Copyright

All rights reserved by the Author

ಎಲ್ಲ ಜಕ್ಕುಗಳನ್ನೂ ಕಾದಿರಿಸಿದೆ

ಚೀಲೆ :

ಸಾದಾ ಪ್ರತಿ ರೂ. ೧೦-೦

ಕಾಲ್ಕೆಲೊ ಪ್ರತಿ ರೂ. ೨೦-೦

ಮುದ್ರಣಕಾರರು :

ಡಿ. ಎಚ್. ರಾಮರಾವ್, ಬಿ.ಎಸ್.ಸಿ.,

ಮೈಸೂರು ಪ್ರಿಂಟಿಂಗ್ ಮತ್ತು ಪಬ್ಲಿಕಿಂಗ್ ಹಾಫ್

ಮೈಸೂರು

ಮುನ್ನಡಿ

ಕಳೆದ ಹತ್ತು ಹದಿನ್ಯೇದು ವರ್ಷಗಳಿಂದ ನಾನು ಬರೆಯುತ್ತಿರುವ ಕತೆಗಳಲ್ಲಿ ಕೆಲವನ್ನು ಆಯ್ದು ಈ ಸಂಗ್ರಹದ ಮೂಲಕ ನಮ್ಮ ಜನಕ್ಕೆ ಅಸ್ಥಿಸುತ್ತಿದೇನೆ. ಈ ಕತೆಗಳೆಲ್ಲಾ ಈ ಮೊದಲು ಪ್ರಬುದ್ಧ ಕಣಾರಟಕೆ, ಕತೆಗಾರ, ಪ್ರೇಮ, ವಾಣಿ, ಭಾಯಾ ಮೊದಲಾದ ಮಾಸಪತ್ರಿಕೆಗಳಲ್ಲಿ ಪ್ರಕಟಿಸಾಗಿವೆ. ಕೆಲವು “ಕಾಮನಬಿಲ್ಲು” “ಅಂತರಗಂಗೆ” ಕಥಾ ಸಂಗ್ರಹಗಳಲ್ಲಾ ಸೇರಿವೆ. “ಮೋಚಿ” ಹಿಂದಿಗೂ “ನಾದನಾಮ ಶ್ರೀಯಾ” “ಆ ಒಂದು ರಾತ್ರಿ” ಇಂಗ್ಲಿಷಿಗೂ ಪರಿವರ್ತಿತವಾಗಿವೆ. ಹಿಂದಿಯ ಅನುವಾದ ಶ್ರೀ ಗುರುನಾಥ ಜೋಶಿಯವರದು; ಇಂಗ್ಲಿಷಿನವು ದಿವಂಗತ ಶ್ರೀ ಸಜಾರಪುರ ಶ್ರೀಸಿವಾಸಯ್ಯನವರದು. ಇಬ್ಬರು ಗೆಳೆಯರ ಈ ಉಪಕಾರಕ್ಕೂ ನಾನು ಖಾತೆ.

ಈ ಕತೆಗಳಲ್ಲಿ ಎಲ್ಲವೂ ಪೂರ್ತಿ ಕಲ್ಪಿತವಲ್ಲ. ಕೆಲವಕ್ಕೆ ನಡೆದ ಸಂಗತಿಗಳ ಆಧಾರವಿದೆ; ಹಲವಕ್ಕೆ ನನ್ನ ಉಹಯೆ ಆವಲಂಬನೆ. ಜೀವನದಲ್ಲಿ ನಾನು ಕಂಡ ಅನೇಕ ಸನ್ನಿಹಿತಗಳನ್ನೂ ಅವರಿವರಿಂದ ಕೇಳಿದ ಸಂಗತಿಗಳನ್ನೂ ನನಗೆ ಬೇಕಾದಂತೆ ತಿರುಗಿಸಿಕೊಂಡು ಕತೆಯ ಏರಕಕ್ಕೆ ಹಾಕಿದೇನೆ. “ಮೋಚಿ”, “ಹಳೆಯ ಕತೆ”, “ಬೇಟೆ”, “ಹಾಲೆರಿದ ಯಾವು” ಕತೆಗಳನ್ನೆಲ್ಲಾ ಹೀಗೆ ನಡೆದ ಫೆಟನೆಗಳನ್ನು ಅವಲಂಬಿಸಿ ಕಟ್ಟಿದ್ದು. ಉಳಿದುವೆಲ್ಲಾ ಪೂರ್ತಿ ಕಲ್ಪಿತವೇ ಎನ್ನ ಬಹುದಾದರೂ ಅವಕ್ಕೂ ಕೂಡ ಜೀವನದ ಯಾವುದಾದರೂ ನಿನ್ನ ವೇಶದ ಪ್ರಚೋದನೆ ಇಲ್ಲದೆ ಇಲ್ಲ.

ಈ ಕತೆಗಳು ಬಿಡಿಬಿಡಿಯಾಗಿ ವತ್ತಿಕೆ ಗ್ರಂಥಮಾಲೆಗಳಲ್ಲಿ ಬಂದಾಗ ಅವುಗಳನ್ನು ಆದರದಿಂದ ಸ್ವಾಗತಿಸಿದ ನಮ್ಮ ಜನ ಈ ಸಂಗ್ರಹವನ್ನೂ ಅಂಧದೇ ವಿಶ್ವಾಸದಿಂದ ಬರವಾಡಿಕೊಳ್ಳುವರೆಂದು

ನಾನು ನಂಬಿದೇನೆ. •ಸ್ನೇಹವರರೂ ಸೌಜನ್ಯಶೀಲರೂ ಅಗಿರುವ ಶ್ರೀ ಕೂಡಲಿ ಚಿದಂಬರಂ ಅವರು ಮುಂದೆ ಬಂದು ನೈಸ್ಯಂದ ಈ ಪುಸ್ತಕ ವನ್ನು ಪ್ರಕಟಿಸೆಗೆ ತೆಗೆದುಕೊಳ್ಳಿದ್ದರೆ ಈ ಕರ್ತೆಗಳು ಬಿಡಿಬಿಡಿಯಾಗಿ ನನ್ನಲ್ಲಿ ಇನ್ನೂ ಬಹುಕಾಲ ನಿಂತುಬಿಡುತ್ತಿದ್ದವೇ ಏನೋ. ಅಡಕಾಗಿ ಅವರಿಗೂ, ಪುಸ್ತಕವನ್ನು ಮುದ್ದಾಗಿ ಅಚ್ಚುವಾಡಿ ಕೊಟ್ಟಿರುವ ಮೇಲೂರು ಸ್ತ್ರಿಂಬಿಂಗ್ ಮತ್ತು ಪಬ್ಲಿಷಿಂಗ್ ಹೊಸಿನ ಒಡೆಯರಿಗೂ ನನ್ನ ಕೃತಜ್ಞತೆಯ ವಂದನೆ ಸಲ್ಲತೆಕ್ಕಾದ್ದಾಗಿದೆ.

ಬೆಂಗಳೂರು
ವ್ಯಾಯ ಸಂಪನ್ಮೂಲ
ಮಾಫು ಬಹುಳ ಜರುದರ್ಶಿ
ಮುಕಾಳಿಪರಾಶ್ರಿ
(೧೯-೭-೧೯೪೨)

—ಭಾರತೀಯಿಯ

ಈ ಸಂಗ್ರಹದಲ್ಲಿನ ಕರ್ತೆಗಳನ್ನು ಒಟ್ಟುಗೊಡಿಸಿ ಪುಸ್ತಕ ರೂಪ ವಾಗಿ ‘ಕನ್ನಡಕಾವ್ಯವಾಲೆ’ ಯಲ್ಲಿ ಪ್ರಕಟಿಸಲು ಅವಕಾಶವಿತ್ತು ‘ಭಾರತೀಯಿಯ’ ರೆಂಬ ಕಾವ್ಯನಾಮವುಳ್ಳ ಮಹಾತೆಯರ ಉಪಕಾರ ವನ್ನು ಸ್ಕೃತಿಸುತ್ತೇನೆ.

ಕೂಡಲಿ ಚಿದಂಬರಂ

ವಿವರ

ಮೊಳೆ	೮
ರಾಹು	೬
ನಾದನಾಮಕ್ಕೆಯಾ	೭೦
ಬೀಟೆ	೭೯
ತ್ವಾಗ	೨೧
ಒಂದು ಹಳೆಯ ಕತೆ	೪೨
ಅನುಗ್ರಹ	೬೭
ಆ ಒಂದು ರಾತ್ರಿ	೨೬
ಸಾಧನೆ	೬೯
ಹಾಲೆಲೆದ ಹಾನು	೧೦೮

• ರುದ್ರ ವೀಣೆ

ಮೊ ೧ ಚಿ

- “ ಬನ್ನಿ, ಮಾಸಾನಿ.”
- “ ಏನೋ, ಸರಿಯಾಗಿ....?”
- “ ವ್ಯಾ... ಬುಡಿ ನನ್ನೊಡ್ಯೆ, ಕೆಳ್ಳಿ.”
- “ ಎನ್ನು ಕೊಡ್ದೇಕೊಂತ್ತಾ? ”
- “ ಇ.... ಕೆಲ್ಲಿ ನೋಡ್ವಾರಾ ಶಿವ....?”
- “ ಅದಿಲ್ಲ, ನೀ ಹೇಳೋ.”
- “ ತಮ್ಮಂತೋಸ ಬುದ್ದಿ.”
- “ ಲೇ ಲೇ,.... ಆ ಕೊನೆ ಸ್ವಲ್ಪ ಚೆನ್ನಾಗಿ....”
- “ ಮೌಸಿ ಸುಮಿನ್ನರಿ ದ್ವಾರೆ.”
- “ ಅಲ್ಲಿ, ಅದ್ದೋಡು.... ಎಡಗಡೆ.”
- “ ವ್ಯಾ, ಸರಿಯಾಯ್ತು ನನ್ನೊಡ್ಯೆ.”
- “ ಎನ್ನು ಕೊಡಲೋ? ”
- “ ನಾ ಯೋಳ್ಳಿಲಾವು ಬುದ್ದಿ? ”
- “ ಏನೂ? ”
- “ ತಮ್ಮ ಶುಸಿ ಅಂತ.”
- “ ಹ್ಯಾ... ತೋಗೋ.”
- “ ಸರಿ ಶಿವ, ನಾ ಕೇಳ್ಳಿಕಾ ಇದ್ದೆ? ”
- “ ನಿನ್ನ ಹೆಸರೇನೋ? ”
- “ ಯಾಕ್ಕಿದ್ದಿ? ”
- “ ಅಲ್ಲ; ಕೇಳಿದೆ, ಸುಮೈನ್ನು.”
- “ ರಾಚಾ ಬುದ್ದಿ; ರಾಚಾಂತ.”

* * * * *

*

ಇದ್ದ ಕ್ಯಾಡ್ ಹಾಗೆ ಎಚ್ಚರವಾಯಿತು ; ಗಾಬರಿಯಾಗಿ ಕಣ್ಣಿಬಿಟ್ಟು ನೋಡಿದೆ ; ಪಕ್ಕದಲ್ಲಿ ಕಮಲು ! ಸ್ವಲ್ಪ ನಗುತ್ತ—

“ ಅದೇನೂಂದೈ ? ”

“ ಏನು ? ”

“ ಅಲ್ಲ ; ನಿವಂತಾ ಇದ್ದದ್ದು ? ”

“ ಏನೇ ಹಾಗಂದೈ ? ”

“ ಅಲ್ಲ ; ಅದೇನೋ ರಾಜ, ದೊರೆ ಅಂತ ”

“ ನಿಂಗೆ ಬುದ್ದಿ ಇಲ್ಲ ಅಂತ—ಮಲಕೊಂಡು ಸುಮೃನೆ.”

“ ಇಲ್ಲಾಂದೈ ನಿಜವಾಗಲೂ. ”

“ ನೋಡಿದಿಯಾ, ಅವಳ್ಳ ”

“ ಸರಿ ; ಕನವರಿಸಿಕೊಳ್ಳುತ್ತಾ ಇದ್ದಿರಿ ಅಂತೇ ”

“ ಹೋಗೇ . . . ಹುಚ್ಚುಚ್ಚಾಗಿ ಮಾತಾಡಬೇಡ.”

ಕಮಲು ಸುಮೃನೆ ಮಲಗಿಕೊಂಡಳು ; ನನಗೆ ಪುನಃ ನಿಡ್ದಿಹತ್ತಲಿಲ್ಲ ; ಹಾಗೆಯೆ ಕಣ್ಣಿ ಮುಚ್ಚಿಕೊಂಡೆ....ಹಿಂದಿನ ಸಂಜೀ ನಾನು ಜೋಡು ಹೊಲಿಸುವುದಕ್ಕೆ ಹೋದದ್ದು ಥಟ್ಟನೆ ಜ್ಞಾಪಕಕ್ಕೆ ಬಂದಿತು. ನಾನು ಹೋಗುತ್ತಿದ್ದಾಗ ದಾರಿಯಲ್ಲಿ ನೋಚಿಯೊಬ್ಬನು ಕೆಲಸವಿಲ್ಲದೆ ಕುಳಿತು ತನ್ನ ಸಣ್ಣ ಹಾರೆಗಳನ್ನು ಒಂದಕೊಂಡು ಬಿಡಿದು ತಾಳದಂತೆ ಕುಟ್ಟಿತ್ತ ಅದೇನೋ ಕುರುಕೆಲು ಪದ ಹೇಳಿಕೊಳ್ಳುತ್ತಿದ್ದದ್ದು ; ನನ್ನನ್ನು ಕಂಡು ನಗುತ್ತ ಹಾರೆಗಳನ್ನು ಕೆಳಗಟ್ಟು—“ ಬನ್ನಿ ಮಾಸಾಮಿ ” ಎಂದದ್ದು ; ಕಡೆಗೆ ನಾನು ಕೊಟ್ಟ ಅಧಾರಣೆಯಲ್ಲಿ ತೃಪ್ತಿ ನಾದದ್ದು....ಲಲ್ಲಾ ಜ್ಞಾಪಕಕ್ಕೆ ಬಂದಿತು. ಒಂದು ಸಲ ಪಕ್ಕಕ್ಕೆ ಹೊರಳಿ ನೋಡಿದೆ. ನನ್ನವಳು ಗಾಥನಿದೆಯಲ್ಲಿದ್ದಂತೆ ಹೋರಿದಳು. ಅದೆಂಥ ಜೆಲುವು ! ತಲೆಯೆತ್ತಿ ಅವಳ ಮುಖವನ್ನೆ ದಿಟ್ಟಿಸಿನೋಡಿದೆ. ನನ್ನನ್ನು ಮಾತಾಡಿಸಿದಾಗ ಅರಳಿದ್ದ ನಗೆಮುಗುಳು ಇನ್ನೂ ಅವಳ ತುಟಿಯ ಮೇಲೆ ಲಾಸ್ಯವಾಡುವಂತಿತ್ತು.... ಥಟ್ಟನೆ ದೂರ ಸರಿದು ಒಂದು ಪಕ್ಕಕ್ಕೆ ತಿರುಗಿ ಕಣ್ಣಿ ಮುಚ್ಚಿಕೊಂಡೆ. ಅದೇ ಚಿತ್ರ ; ತಾಳ ಕುಟ್ಟಿತ್ತಿದ್ದ, ಕೆದರಿದ ತಲೆಯ, ಬಿಸಿಲಿಸಿಂದ ಬೆಂದ ಮುಖದ ರಾಜ ;

ಅದೇ, ಅದೇ... ಅವನದೇ ನಗುಮೋಗ.... ಪುನಃ ನನ್ನಸ್ನೇ ಸೋಡುತ್ತಾ “ಬಸ್ಯಾ ಮಾಸಾಮಿ” ಎಂದ ಹಾಗಾಯಿತು!

ರಾಚ ತನ್ನ ಮನೆಯಲ್ಲಿ—ಮುರುಕು ಗುಡಿಸಲಿನಲ್ಲಿ—ಮಲಗಿರ ಬಹುದೆ? ಅವನು, ಅವನ ಹೆಂಡತಿ, ಅವನ ಮಕ್ಕಳು?.... ನನ್ನ ಹಾಗೆ? ಭೇ ಎಲ್ಲಿಯ ಸಾಮ್ಯ! ನಾನೆಲ್ಲಿ—ಅವನೆಲ್ಲಿ? ಜೋಡು ಹೋಲಿ ಯುವ ರಾಚ ಅವನು.... ಇಲ್ಲಿ ನಾನು—ನನ್ನವಳು. ಸೋಗಸಾದ ಮನೆ; ಮೆತ್ತನೆಯ ಹಾಸುಗೆ; ಬೇಕು ಬೇಕಾದ ಪದಾರ್ಥಗಳು. ಇದು ಅವನಿಗಿಲ್ಲ—ಇಲ್ಲ; ಹೌದು—ಅವನ ಕರ್ಮ; ನಾನೆಂಥ ಹುಟ್ಟಿ! ಅವನು ಯಾರು? ನಾನು ಯಾರು?... ಬಡತನ... ಬಡತನ... ಅವನು ಕೇಳಿಕೊಂಡು ಬಂದದ್ದು.... ಅವನ ಜೀವನ ಇದು.... ಕೇವಲ ವಿಧಿಲಿಖಿತ. ಆದರೂ.... ಆದರೂ.... ಇದೇನು? ನನ್ನ ಕಣ್ಣಿಂದ ನೀರು!... ಕಂಬನಿಯನ್ನು ಚೆಪ್ಪಿದೆ; ಬಗೆ ಹರಿಯಲಿಲ್ಲ.

೭

ಬೆಳಗೆ ಬಹಳ ಹೊತ್ತಾಗಿ ಎದ್ದೆ; ಅಪೋತ್ತೀಲ್ಲಾ ಅದೇಕೊ ಮನಸ್ಸೇ ಸಮಾಧಾನ ಸ್ಥಿತಿಯಲ್ಲಿರಲಿಲ್ಲ. ಏನು ನಾಡುವುದಕ್ಕೂ ಬೇಸರ. ಹೊತ್ತು ಹೇಗೆ ನೂಕಿದೆನೂ ಅರಿಯು. ಸಾಯಂಕಾಲ ದೀಪ ಹೊತ್ತಿಸುವ ಹೊತ್ತಿಗೆ ಅದೇ ಸ್ಥಳಕ್ಕೆ ಹೋದೆ, ರಾಚನನ್ನು ಹುಡುಕಿ ಕೊಂಡು. ದೂರದಲ್ಲಿ ಅವನು ಕುಳಿತಿದ್ದುದನ್ನು ಕಂಡು ಬೇಕೆಂತಲೇ ಜೋಡಿನ ಒಂದು ಕೊನೆಯನ್ನು ಕಿತ್ತುಬಿಟ್ಟೆ. ರಾಚ ಹರಡಿದ ಚರ್ಮದ ಚೂರುಗಳ ನಡುವೆ, ಒಂದು ಹರಕಲು ಗೋಣಿಂಬಿಲದ ಮೇಲೆ ಕುಳಿತಿದ್ದು.

“ರಾಚ!” ಎಂದೆ.

“ಆ... ಏನು ಮಾಸಾಮಿ?”

“ಕಿತ್ತುಹೋಯಿತು....”

“ಏ, ಇದ್ದಾನಾ ಬುದ್ದಿ.... ನನ್ನ ಹೊಲ್ಲಿದ್ದ ಲ್ಪ್ಯಾ?”

“ಹೌದು; ಇವತ್ತೂ ಹೋಲಿ!”

ರಾಚ ನನ್ನ ಮುಖವನ್ನು ಒಂದು ಗಳಿಗೆಯವರಿಗೆ ದಿಟ್ಟಿಸಿ

ನೋಡಿದ ; ಮೆಲ್ಲನೆ ಕೈಲಿದ್ದ ಹಾರೆಗಳನ್ನು ಕೆಳಗಿಟ್ಟು ನಾನು ಅವನು ಮುಂದೆ ಬಿಟ್ಟಿದ್ದ ಜೋಡನ್ನು ತೆಗೆದುಕೊಂಡು ಹಿಂದೆ ಮುಂದೆ ತಿರುಗಿಸಿ ನೋಡಿ ಸೀರಿನಲ್ಲಿ ಅದ್ದಿದ. ತಲೆ ಬಗ್ಗಿಸಿಕೊಂಡು ಮಂಡಿಯ ಮೇಲೆ ಕೈ ಉರಿಕೊಂಡು ಹೊಲಿಯತೋಡಿದ. ಹೊಲಿಗೆಯೆಲ್ಲಾ ಆದಮೇಲೆ—

“ ಏನು ಕೊಡ್ದೇಕೋ ? ” ಎಂದೆ.

“ ಯಾನು ಬ್ಯಾಡಿ ಬುದ್ದಿ ! ” ಎಂದ ನಗತ್ತು ; ಸ್ವಲ್ಪ ಹೊತ್ತು ನೀರವ. ನಾನು ಮೆಲ್ಲನೆ ಜೇಬಿಗೆ ಕೈ ಹಾಕಿ ಒಂದು ರೂಪಾಯಿ ಈಚಿಗೆ ತೆಗೆದೆ. ಅವನು ಅದನ್ನು ಕಂಡು ಆಶ್ಚರ್ಯಾಚಕಿತನಾಗಿ ನನ್ನಷ್ಟೇ ದಿಟ್ಟಿಸಿ ನೋಡಿದ—

“ ತೋಗೋ, ರಾಚ.”

“ ”

“ ಏನೂ ದಿಗಿಲುಪಡಬೇಡ, ತೋಗೋ.”

“ ಬ್ಯಾಡಿ ಬುದ್ದಿ ! ”

“ ಯಾಕೋ ? ”

“ ತಾವು ದ್ಯಾವ್ರಂಗ ನನ್ನೊಡ್ಯಾ, ತವ್ರಾವ ಇಸ್ಕುಳ್ಳಿದಾ ? ”

“ ಪರ್ಮಾ ಇಲ್ಲ ತಗೋ.”

“ ಇದ್ಯಾಕ್ಕುದ್ದಿ ! ? ”

“ ನೀ ತೋಗೋ ನಾ ಹೇಳುತ್ತಿನಿ.”

ರಾಚ ಕೈಯೊಡಿದ ; ನಟ್ಟಿ ದಿಟ್ಟಿಯಿಂದ ನನ್ನ ಮುಖವನ್ನೇ ನೋಡಿದ ; “ ಏಳು ನನ್ನ ಹಿಂದೆ ಬಾ ” ಎಂದೆ. ಅವನು ಎದ್ದೂ ಭಯಗೊಂಡವನಂತೆ ಒಂದು ಹೆಣ್ಣಿ ಹಿಮ್ಮೆಟ್ಟಿದ. ನನಗೆ ಆಫ್ರಾ ವಾಯಿತು. “ ಹೆರಬೇಡ ರಾಚ, ನಿನಗೇನೂ ಮಾಡೊಲ್ಲ ” ಎಂದೆ. ಅವನು ಮೆಲ್ಲನೆ ತನ್ನ ಹರಕಲು ಗೋಣಚೆಂಬನ್ನು ಹೆಗಲಮೇಲೆ ಹಾಕಿ ಕೊಂಡು ಕೊಡತಿ ಮೊಳೆ ಮುಂತಾದುವನ್ನು ಒಂದು ಚರ್ಮದ ಚೀಲ ದಲ್ಲಿ ಹಾಕಿ ಹೆಗಲಿಗೇರಿಸಿದ. ನನ್ನೊಡನೆ ಬರುವುದಕ್ಕೆ ಸಿಧ್ಧನಾದ. ಒಂದು ಸಲ ಸುತ್ತು ತಿರುಗಿ ನೋಡಿದೆ. ಕತ್ತಲು ; ಮಸಕು, ಮಸಕು ; ಎತ್ತಿತ್ತಲೂ ವೋನ ; ಸ್ವಲ್ಪ ಚಳಿಗಾಳಿ.

- “ ರಾಚ್ ” ಎಂದೆ.
- “ ಏನ್ಯಾದ್ದೀ ? ”
- “ ನಿನ್ನ ಮನೆ ಎಲ್ಲಿ ? ”
- “ ಅಲ್ಲಿ—ದೂರದಲ್ಲಿ ಆ ಒಂಗೇ ಮರಗಳ ತಂಬಾಸಿ.”
- “ ಮನೆಯೋ—ಗುಡಿಸಲೋ ? ”
- “ ಗುಡ್ಲು ಬುದ್ದಿ— ಗುಡ್ಲು.”
- “ ನೀನು ನಡಿ ಮುಂದೆ. ಅಲ್ಲಿಗೆ ಬರುತ್ತೀನಿ.”
- “ ಅದ್ವಾಕ್ಯನ್ನೇನ್ನಾ ? ”
- “ ನೀನೇನೂ ಹೆದರಬೇಡ ರಾಚ್, ನಿನ್ನ ಮನೆ ಸೋಡಬೇಕು,
ಅಪ್ಪೆ.”
- “ ಬ್ರಾಹ್ಮಿ ದ್ವಾರ್ವೇ.”
- “ ಯಾಕೋ ? ”
- “ ತಾವು . . . ಸೋಡ್ಯಾದುರು ಬುದ್ದಿ—ಗರೀಬನ್ನುಡ್ಲು.”
- “ ಸೋಡಬಹುದು, ಎಲ್ಲಾ ಸೋಡಬಹುದು.”
- “ ಏನಾತ್ಮೇಕ್ಷಿದ್ದಿ . . . ಅಲ್ಲಿ ? ”
- ನಾನು ಮಾತಾಡಲಿಲ್ಲ. ಸ್ವಲ್ಪ ಧ್ವನಿ ಬದಲಾಯಿಸಿ—
- “ ರಾಚ್ ” ಎಂದೆ.
- “ ತ್ವಿ.”
- “ ನಿನಗೆಷ್ಟು ಮಕ್ಕಳು ? ”
- “ ಅವೆ ಬುದ್ದಿ. ನಾಲ್ಕೆಯದವೆ.”
- “ ನಿನ್ನ ಹೆಂಡತಿ ? ”
- “ ಇಲ್ಲಾ ದ್ವಾರ್ವೇ, ಓಡ್ಲು.”
- “ ಏನು ಹಾಗಂಡ್ರಿ? ”
- “ ಓದ್ಲು ಬುದ್ದಿ, ತೀಕೋಂಡ್ವು.”
- “ ಎಷ್ಟು ವರ್ಷವಾಯಿತು ? ”
- “ ಭಾಳ ದೂರ ಬುದ್ದಿ—ಜ್ಞಾನಿ ಇಲ್ಲ.”
- “ ಮಕ್ಕಳು ದೊಡ್ಡವೋ—ಚಿಕ್ಕವೋ ? ”
- “ ಪಿಕ್ಕಿಗಳು ನನ್ನೊಂದ್ವಾ.”

ಮಾತಾಡುತ್ತ ದೂರದಲ್ಲಿ ಒಂದು ಸಣ್ಣ ಮುರುಕಲು ಗುಡಿಸಲನ್ನು ಕಂಡೆ. ರಾಚ ಬೇಗ ಬೇಗನೆ ನಡೆದ. ಹತ್ತು ಮಾರು ಮುಂದೆ ಹೋದವನು ನಿಂತು ಹಿಂತಿರುಗಿ “ಅದೇ ಬುದ್ದಿ ನನ್ನನೇ” ಎಂದ. ಏರುತ್ತಿದ್ದ ಕತ್ತಲಲ್ಲಿ ಆ ಗುಡಿಸಲನ್ನು ನೋಡಿದೆ. ಬಹಳ ಹಳೆಯದು. ಮುಂಭಾಗವೆಲ್ಲ ಕುಸಿದು ಬೀಳುವಂತಿತ್ತು. ಒಂದು ಚಾಪೆಯ ತಡಿಕೆ ಬಾಗಿಲಾಗಿತ್ತು. ಒಳಗಳೊಂದ ಮಂಕು ಬೆಳಕು ಹೋರಜೀಲ್ಲತ್ತಿತ್ತು. ರಾಚ ಮುಂದೆ ಹೋಗಿ ಬಾಗಿಲನ್ನು ಹಿಂದಕ್ಕೆ ನೂಕಿದ. ಒಳಗಳೊಂದ ಹರಕಲು ಬಟ್ಟಿಯ, ಬಡತನ ನಿರಾಶೆಗಳು ಮೂರ್ತಿವೆತ್ತಂತಿದ್ದ ಮಕ್ಕಳಿರಿದು ಹೋರಿಗೆ ಬಂದುವು. ರಾಚ ಮಕ್ಕಳ ಕಡೆ ತಿರುಗದೆ ನನ್ನನ್ನು ನೋಡಿ—

“ತಾವ್ಯಂಧರ್ವಾದ್ಯ ಬುದ್ದಿ” ಎಂದ.

“ಯಾಕೋಾ?”

“ನಾನು ಹೋಚಿ ಬುದ್ದಿ... ಎಡಗೈನವ.”

ಸ್ವಲ್ಪ ಹೋತ್ತು ನಿಂತು ಯೋಚಿಸಿದೆ; ಮನಸ್ಸು ಬರಿದಾಗಿತ್ತು.

“ರಾಚ” ಎಂದೆ.

“ಎನ್ನಿದ್ದಿ?”

“ಇದು ತೋಗೋ.”

“ಅದ್ವಾನ್ವಿದ್ದಿ?”

“ತೋಗೋ, ದುಡ್ಡ ತೋಗೋ, ನಿನ್ನ ಮಕ್ಕಳಿಗ...”

“ಬ್ಯಾಡಿ, ನನ್ನೊಡ್ಯಾ.”

“ಇಲ್ಲ, ನೀ ತೋಗೋ”

ಸ್ವಲ್ಪ ಹೋತ್ತು ನೀರವ. ರಾಚ ನಿಷ್ಟಂದನಯನಗಳಿಂದ ನನ್ನನ್ನೇ ನೋಡುತ್ತ—

“ಇವೋತ್ತು ಬ್ಯಾಡಿ ದ್ವಾನ್ವೇ ನಾಳೆ ಕೋಡಿ” ಎಂದ.

ಆ ಘ್ರಾನಿಯಿಂದ ಅವನು ರುದ್ಧ ಕಂಠನಾಗಿದ್ದಂತೆ ಬೋಧಿಯಾಯಿತು. ನಾನು ಒಂದೆರಿದು ಹೆಚ್ಚೆ ಹಿಂದಿಟ್ಟು ನಿದಾನವಾಗಿ ಹಿಂದೆ ತಿರುಗಿದೆ.

“ ಕಾವಳ ಯೆಚ್ಚು ಬುದ್ದಿ ನಾನೂ ಒಂದಿಗೇ ಬಶ್ತೀನಿ ” ಎಂದ.
“ ಏನೂ ಬೇಡ, ನೀನು ಯಾಕೆ? ” ಎಂದೆ.

ಆದರೆ ಅವನು ಕೇಳಲಿಲ್ಲ.

೫

ಮಾರನೆಯ ಸಂಜೆ ಕತ್ತಲೇರುತ್ತಿದ್ದಂತೆ, ರಾಜನನ್ನು ಹುಡುಕಿ ಕೊಂಡು ಅವನು ಕುಳಿತುಕೊಳ್ಳುವ ಸ್ಥಳಕ್ಕೆ ಹೋದೆ. ಅಲ್ಲಿ ಅವನಿರ ಲಿಲ್ಲ. ಹಾಗೆಯೇ ಅವನ ಗುಡಿಸಲ ಕಡೆ ತಿರುಗಿದೆ. ಒಬ್ಬನೇ ನಡೆದೆ. ದಾರಿ ಗೊತ್ತಿತ್ತು. ಗುಡಿಸಲೂ ಕಾಣಿಸಿತು. ಆದರೆ ಒಳಗಳೆಂದ ಬೆಳೆಕು ಬರುತ್ತಿರಲಿಲ್ಲ—“ ರಾಜ ” ಎಂದೆ ಗಟ್ಟಿಯಾಗಿ. ಉತ್ತರವಿಲ್ಲ. ಇನ್ನೂ ಮುಂದೆ ಹೋಗಿ ಬಾಗಿಲ ಹತ್ತಿರ ನಿಂತುಕೊಂಡೆ. ಪುನಃ ಕೂಗಿದೆ... ನೀರವ, ನೀರವ. ಗುಡಿಸಲ ಬಾಗಿಲು ತೆರೆದಿತ್ತು. ಕೂಗುತ ಒಳಗೆ ಕಾಲಿಟ್ಟಿ. ತಣ್ಣನೆಯ ಗಾಳಿ ಒಳಗಳೆಂದ ಸುತ್ತಿಕೊಂಡು ಸುತ್ತಿಕೊಂಡು ಹೊರಗೆ ಬಂದಿತು. ಗುಡಿಸಲ ಒಳಗೆ-ಹೊರಗೆ ಎತ್ತಲೂ ಕತ್ತಲು; ತಾನೇ ತಾನಾಗಿತ್ತು. ಸುತ್ತ ಹುಡುಕಿದೆ; ಕೂಗಿದೆ; ನಿಶ್ಚಯಿ ! “ ರಾಜ ಇ... ಲ್ಲ... ” ಎಂದುಕೊಂಡೆ. ಹೊರಗೆ ಬಂದೆ. ಬಾಗಿಲಲ್ಲಿ ನಿಂತು ತಲೆಯೆತ್ತಿ ಮೇಲೆ ನೋಡಿದೆ. ನುನದೊಳಗೇ “ ರಾಜ ಇಲ್ಲ ” ಎಂದು ನುಡಿದೆ. ಬಹು ದೂರದ ಅನಂತ ಅತಿಂತ ಕಾಲಿವಾ ಮಯ ಶಾಸ್ಯದಿಂದ—“ ರಾ... ಜ... ಇ... ಲ್ಲ... ” ಎಂದು ವಾರಫಿ ಬಂದಂತಾಯಿತು. ಒಂದು ಗಳಿಗೆಯವರಿಗೆ, ನೀರವವಾಗಿ, ನಿಷ್ಪಂದನಯನಗಳಿಂದ ಆ ಶಾಸ್ಯವನ್ನೇ ನೋಡುತ್ತ ಶಿಲಾಮೂರ್ತಿ ಯಂತೆ ನಿಂತೆ.

* * * * *

ರಾತ್ರಿ ಹಾಸುಗೆಯ ಮೇಲೆ ಮಲಗಿಕೊಂಡಾಗ ಕಮಲು ಬಂದು ಹತ್ತಿರ ನಿಂತುಕೊಂಡಳು. ಬಾಹ್ಯಶಾಸ್ಯನಾದಂತಿದ್ದೆ. ಹೃದಯದಾಳ ದಲ್ಲಿ ಅಂದು ಸಂಜೆ ನಡೆದುದೆಲ್ಲಾ ಗಾಢತರವಾಗಿ ಚಿತ್ರತವಾಗಿತ್ತು. ಸಹಿಸಲಾರದೆ ಅಳಸುವುದಕ್ಕೆ ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ನಾನೆಂಥ ಹುಣ್ಣಿ ! ಅವನ ಕೈ ಹಿಡಿದೆತ್ತಬೇಕೆಂದು ಬಗೆದೆ. ಅವನ ದಾರಿದ್ರ್ಯದ

ಅಳಲನ್ನ ತವಿಸುವುದಕ್ಕೆ ತವಕಗೊಂಡೆ. ನಾನು ಯಾರು ಅದನ್ನು ಮಾಡುವುದಕ್ಕೆ? ನನ್ನಿಂದ ತನಗೆ ಶೋಂದರೆಯಾಗಬಹುದೆಂದು ಅವನು ಭಾವಿಸಿದನೇ? ನಾನು ಅದನ್ನು ಕನಸಿನಲ್ಲಿಯೂ ಎಣಿಸಿರಲಿಲ್ಲವಲ್ಲ. ಇದು ಅವನಿಗೆ ತಿಳಿಯದೆ ಹೋಯಿತೆ? ತಿಳಿದರೂ ಬೇಡವಾಯಿತೋ? ಹೌದು; ಬೇಡವಾಯಿತು. ನನ್ನ ಉಪಕಾರದ ಹೊರೆ ಅವನಿಗೆ ಬೇಡವಾಯಿತು. ಅವನುದು ಸಿಃನ್ವಾಫಜಿಂವನ; ದುಡಿದು ಹೊಟ್ಟಿಹೊರೆಯುವ ಬಗೆ; ನೊಂದು ನೋವನ್ನು ನುಂಗಿಕೊಳ್ಳುವ ಸ್ವಭಾವ. ಅವನ ಬಗೆಗೆ ನಾನು ತುಂಬ ವ್ಯತಿರಿಕ್ತವಾಗಿ ನಡೆದೆ. ನನ್ನಿಂದ ಅವನು ಈ ಸ್ಥಳವನ್ನು ಚಿಟ್ಟು ಹೊರಟು ಹೋದ..... ಎಲ್ಲಿಗೆ?

ಈ ನೆನಹು ಹ್ಯಾದಯವನ್ನು ಹಿಂಡಿಚಿಟ್ಟಿತು; ಬಹುದೂರದಲ್ಲಿ ಲೀಯೋ ತುಮುಲ ವಿಷ್ವವಾಗುತ್ತಿರುವಂತೆ ಬೋಧೆಯಾಗುತ್ತಿತ್ತು. ಮನಸ್ಸು ಕ್ಷೇತ್ರವಿಕ್ಷೇತನಾಗಿತ್ತು. ಮೆಲ್ಲನೆ ಕಣ್ಣಿರೆದೆ. ಕಮಲು ಮಂಜ ವನ್ನು ಒರಗಿ ನಿಂತು ಬಾಷ್ಪಪೂರಿತಲೋಚನಳಾಗಿದ್ದ ಲು. ಅಂತಃಕರಣ ಕರಗಿತು. ಒಳಗೊಂದು ಚಿತ್ರ; ಹೊರಗೊಂದು ಚಿತ್ರ. ಒಂದಕೊ್ಯಾಂದು ವಿರುದ್ಧ. ಅವಳನ್ನು ನೋಡುತ್ತ ಮೆಲ್ಲನೆ ನುಡಿದೆ.—

“ಅವನ ಲೀಲೆ!”

ರಾ ಹು

ಬಾಬಯ್ಯನ ಮೆರವಣಿಗೆ ಅಂಗಡಿಬೀದಿಯ ಚೌಕಕ್ಕೆ ಬಂದಿತ್ತು. ಜನ ಸುತ್ತಲೂ ಫೇರಾಯಿಸಿ ನಿಂತು ಕಾತುಕದಿಂದ ನೋಡುತ್ತಿದ್ದರು. ಕಿವಿ ಕಿವುಡಾಗುವಂತೆ ಒಂದೇಸಮನೆ ತಂಬಟಿ ಭೋರಿಡುತ್ತಿತ್ತು. ಮಧ್ಯೇ ಮಧ್ಯೇ ಅದರ ಹೊಯ್ದಿನ್ನು ಮೆಟ್ಟಿ ‘ಆಲಿ—ದೂಲ’ ಎಂಬ ಕೂಗೂ ಅದಕ್ಕೆ ಮರುದನಿ ಕೊಟ್ಟಂತೆ ‘ಅಬಿರ್—ಅಬಿರ್’ ಎಂಬ ಕೂಗೂ ಅದರ ಜೊತೆಯಲ್ಲಿ ಜನ ಸಮ್ಮರ್ಚನೆ ಮೂಕ ಗದ್ದೆ ಲವೂ ಕೇಳಿಬರುತ್ತಿದ್ದವು. ನಿನಿಷಕೆನ್ನುಮ್ಮೆ ಬಾಬಯ್ಯನ ಮಂಟಪಗಳ ಮುಂದೆ ಗುಗ್ಗಳ ಹಾಕಿದಂತೆ ಭುಗ್ಗನೆ ಹೊಗೆ ಉರಿಗಳಿದ್ದ ನಾಂಬಾಣಿಯ ವಾಸನೆ ಸುತ್ತಿಕೊಳ್ಳುತ್ತಿತ್ತು. ಮಂಟಪಗಳನ್ನು ಮೊತ್ತಿದ್ದವರು ತಪ್ಪಿ ಹೆಚ್ಚು ಹಾಕುತ್ತಿದ್ದರು. ಚಿಲ್ಲರೆ ವೇಷಗಳನ್ನು ಹಾಕಿದ್ದ ನಾಲ್ಕುರುಮಂದಿಗರಡಿಯ ಹುಡುಗರು ಮಂಟಪಗಳ ಮುಂದೆ ಅವರಿಗಾಗಿ ತೆರವು ಮಾಡಿದ್ದ ಜಾಗದಲ್ಲಿ ಹಿಡಿತವಿಲ್ಲದ ಕುಣಿತಗಳನ್ನು ಕುಣಿಯುತ್ತಿದ್ದರು. ಮೆರವಣಿಗೆಯ ಮುಂದಾಳುಗಳಂತೆ ಕಂಡುಬರುತ್ತಿದ್ದ ಹಲವು ಮಂದಿ ಇಳಿನಯಸ್ಸಿನ ಮುಸಲ್ಲಾನರು ಮ್ಹಾನವಾಗಿ ತಲೆ ಬಗ್ಗಿಸಿಕೊಂಡು ಮುಂದೆ ನಡೆದುಬರುತ್ತಿದ್ದರು. ನೋಟ ನೋಡುತ್ತಿದ್ದ ಜನದ ದೃಷ್ಟಿಗೆ ಗುಂಪಿನಲ್ಲಿ ಏನನ್ನೊ ಹುಡುಕುವಂತೆ ಅಲ್ಲಿಂದಿಲ್ಲಿಗೆ ಚಲಿಸುತ್ತಿತ್ತು. ಒಂದನ್ನು ಇನ್ನೊಂದು ಸಂಧಿಸಿ ಏನನ್ನೊ ಪ್ರತ್ಯೇ ಸುವಂತೆ ತೋರುತ್ತಿತ್ತು. ಆದರೆ ಈ ದೃಷ್ಟಿಪ್ರಶ್ನೆಗೆ ಮ್ಹಾನವೆ ಉತ್ತರವಾಗಿ ಎಲ್ಲರೂ ಸುಮ್ಮನಾಗಿ ಮತ್ತೆ ಮೂಕನೋಟಿದಲ್ಲಿ ಮುಳುಗುತ್ತಿದ್ದರು.

ಇಷ್ಟಕ್ಕೂ ಕಾರಣವಿತ್ತು. ಕಳೆದ ಎಂಟು ಹತ್ತು ಪರ್ಫರ್ಮಿಂಡ ತಪ್ಪದೆ ಹುಲಿವೇಷಹಾಕುತ್ತಿದ್ದ ಅವಿಾರಾಸಾಬಿ ಈ ಸಲ ವೇಷ ಹಾಕಿರಲಿಲ್ಲ. ಕೊನೆಗೆ ಗುಂಪಿನಲ್ಲಿ ಕೂಡ ಅವನು ಎಲ್ಲಾ ಕಂಡುಬರಲಿಲ್ಲ. ಅವನೆಲ್ಲಿದ್ದಾನೆಂದೂ ಏಕೆ ವೇಷ ಹಾಕಲಿಲ್ಲವೆಂದೂ ಕೇಳುವ ಕುತೂಹಲ ಗುಂಪಿನಲ್ಲಿ ಬಹುಮಂದಿಗೆ ಇದ್ದರೂ ಅದೇಕೊ ಬಾಯಿಗೆ ಬಂದ ಪ್ರಶ್ನೆಯನ್ನು ನಾಲಗೆಯಿಂದ ತಡೆದು ಸುಮ್ಮನಾಗಿಬಿಡುತ್ತಿದ್ದರು.

ಅವಿಾರ್ ಎಲ್ಲಿದ್ದಾನೆಂಬುದು ಗುಂಪಿನಲ್ಲಿ ಯಾರಿಗೂ ತಿಳಿಯದು. ಅವನು ಇಂದು ವೇಷ ಹಾಕದಿರುವುದಕ್ಕೆ ಕಾರಣವನ್ನು ಮಾತ್ರ ಎಲ್ಲರೂ ಹುಡುಕುವವರೇ ಆಗಿದ್ದರು.

ಆದರೆ ಅವಿಾರ್ ತನ್ನ ಮನೆಯಲ್ಲಿ ಇದ್ದ. ಮನಸ್ಸಿನ್ನು ಕೆಲ್ಲು ಮಾಡಿಕೊಂಡು ಕುಳಿತ್ತಿದ್ದರೂ ಬಾಬಯ್ಯನ ಮೆರವಣಿಗೆ ಅಂಗಡಿಬಿಂದಿಗೆ ಬಂದ ಸದ್ಗಂಧ ವಾದ್ಯ ಭೋಗರೆಯುತ್ತಿದ್ದುದನ್ನೂ ಅವನ ಕೀವಿ ಕೆದ್ದ ಕೇಳಿತು. ಅವಿಾರನ ಮೈ ಒಂದು ಕ್ಷೇತ್ರ ನಡುಗಿಹೋರಿತು. ಮೈಯಲ್ಲಿ ವಿದ್ಯುತ್ತು ಹರಿದಂತಾಯಿತು. ಕಣ್ಣು ಮುಚ್ಚಿಕೊಂಡು ಹಣೆಯಮೇಲೆ ಕೈಯಟ್ಟುಕೊಂಡು ಕುಳಿತ. ಹಣ ಕೆಂಡಡಂತೆ ಸುಡು ತ್ತಿತ್ತು. ಒಡಿದುಹೋಗುವಪ್ಪು ಮಟ್ಟಗೆ ಬಡಿದುಕೊಳ್ಳುತ್ತಿತ್ತು. ಕ್ಷೇತ್ರ ಕ್ಷೇತ್ರಕ್ಕೆ ಬಿಸಿಯುಸಿರು ಧಾವಿಸಿ ಬರುತ್ತಿತ್ತು. ಮುಖದಮೇಲೆ ಅಲೆಣ್ಣಿಂದು ಇಲೆಣ್ಣಿಂದು ಬೆವರು ಹನಿ ಮುಡುತ್ತಿತ್ತು. ಇದ್ದಕ್ಕಿದ್ದ ಹಾಗೆ ಹೋಸ ದೊಂದು ಭಾವನೆ ಮನಸ್ಸಿನಲ್ಲಿ ಮಿಂಚಿನಂತೆ ಸುಳಿದುಹೋರಿತು. ಅವಿಾರನ ಮೈ ಮತ್ತೆ ನಡುಗಿತು. ಕಣ್ಣಿಬಿಟ್ಟು ಮೈಯನ್ನು ಮೇಲಿನಿಂದ ಕೆಳಗಿನವರೆಗೂ ಒಂದುಸಲ ನೋಡಿಕೊಂಡ. ಥಟ್ಟನೆ ಎರಡು ಕೈಗಳನ್ನೂ ಮೇಲಕ್ಕೆ ಎತ್ತಿ ಹುಲಿವೇಷದ ಒಂದು ನಿಚಿತ್ರ ವಿನ್ಯಾಸವನ್ನು ಅನುಭವಿಸಿದ. ಕಟ್ಟಿಯೋಡಿದು ಕಿತ್ತುಕೊಂಡು ಬರುವ ಪ್ರವಾಹದಂತೆ ಮನಸ್ಸಿನಲ್ಲಿ ನೂರಾರು ಭಾವನೆಗಳು ತುಮುಲವಾಗಿ ಸೆಣಿಸಿ ಒಂದರ ಮೇಲೊಂದು ಹಾಯ್ದು ಬಂದವು. ಸರಪಳಿಯಂತೆ ಒಂದಕ್ಕೊಣ್ಣಿಂದು ಕೊಂಡಿಬಿದ್ದ ಹಿಂದಿನದೆಲ್ಲ ಮನಸ್ಸಿನ ಮುಂದೆ ಅಲೆ ಅಲೆಯಾಗಿ ಸುಳಿಯಿತು. ಅವಿಾರ್ ಅದರಲ್ಲಿ ಮುಳುಗಿದ.

* * * * *

ಅವಿಾರನ ಹುಲಿವೇಷವೆಂದರೆ ಸೀಮೆಗೇ ಪ್ರಸಿದ್ಧಿ. ಪ್ರತಿ ವರ್ಷವೂ ಮೊಹರಮಿನಲ್ಲಿ ಅವನು ಹುಲಿವೇಷ ಹಾಕದಿದ್ದ ಸಂದರ್ಭ ಒಂದಾದರೂ ಇಲ್ಲ. ಸುತ್ತ ನಾಲ್ಕೆಪ್ಪುದು ಉರುಗಳಿಂದ ಜನ ಬಂದು ಅವನ ವೇಷವನ್ನು ನೋಡಿ ಉರ ಮರ್ಯಾದದೆ ಸಲ್ಲಿಸಿ ಹೋಗುತ್ತಿದ್ದುದು ವಾಡಿಕೆ. ಹುಲಿವೇಷ ಕಟ್ಟುಪುದರಲ್ಲಿ ಬಣ್ಣನೆಗೆ ನಿಲುಕದ

ಒಂದು ಸ್ನೇಹಭೇದವನ್ನು ಅವಿಾರ್ ತೋರಿಸುತ್ತಿದ್ದುದೇ ಜನದ ಈ ಮೆಚ್ಚಿಕೆಗೆ ಕಾರಣ. ಅವನ ನೃತ್ಯದಲ್ಲಿ ವಿಶಿಷ್ಟವಾದ ಒಂದು ಗಾರುಡಿ ಮೈನೆತ್ತು ನೋಟಕರನ್ನು ಆಶ್ಚರ್ಯಮುಗ್ಧರನ್ನಾಗಿ ಮಾಡುತ್ತಿತ್ತು. ಇದನ್ನು ಅರಿತಿದ್ದ ಉಂಟಾರಜನ ಅವಿಾರನನ್ನು ನೋಡಿ ಹೆಮೈಪಟ್ಟು ಕೊಳ್ಳುತ್ತಿದ್ದರು. ಮುಸಲ್ಲಾನರ ಗುಂಪಿಗಂತು ಇದೊಂದು ದೊಡ್ಡ ಗಾರವನೆ ಆಗಿಹೊಗಿತ್ತು.

ನೋಹರಮಿನಲ್ಲಿ ಅವಿಾರ್ ಹುಲಿವೇಷ ಹಾಕುತ್ತಿದ್ದುದು ಒಂದೇ ಒಂದು ದಿನ; ಕೊನೆಯ ದಿನ. ಅದೂ ಕೆಲವು ಗಂಟೆಗಳು ಮಾತ್ರ. ಈ ಕೆಲವು ಗಂಟೆಗಳ ಅವನ ನೃತ್ಯಕೌಶಲವನ್ನು ನೋಡುವುದಕ್ಕೆ ಜನ ಸಾವಿರವಾಗಿ ಬರುತ್ತಿದ್ದರು. ಮೇರವಣಿಗೆ ಗರಡಿಯ ಕಡೆಯಿಂದ ಹೊರಟು ಕೆಲವು ಮುಖ್ಯ ಬೀದಿಗಳಲ್ಲಿ ಬಂದು ಅಂಗಡಿಬೀದಿಯ ಚೌಕದಲ್ಲಿ ಸ್ವಲ್ಪಹೊತ್ತು ನಿಂತುಕೊಳ್ಳುತ್ತಿತ್ತು. ಅಲ್ಲಿಂದ ಮುಂದೆ ಹೊರಟು ಪಕ್ಕದ ಬೀದಿಯಲ್ಲಿ ಅವಿಾರನ ಮನೆಯ ಮುಂದೆ ಹಾದು ಕೆರಿಗೆ ಹೋಗುತ್ತಿತ್ತು. ಆಟ ವಿಶೇಷ ಸಂಭರಮಾದಿಂದ ನಡೆಯುತ್ತಿದ್ದುದು ಎರಡೇ ಕಡೆ: ಅಂಗಡಿಬೀದಿಯ ಚೌಕದಲ್ಲಿ; ಅವಿಾರನ ಮನೆಯ ಮುಂದೆ. ಈ ಎರಡು ಕಡೆಗಳಲ್ಲಾ ಮೇರವಣಿಗೆ ಬರುವುದಕ್ಕೆ ಬಹಳ ಹೊತ್ತಿಗೆ ನೋಡಲೆ ಜನ ಗುಂಪು ಸೇರಿಬಿಡುತ್ತಿದ್ದರು. ಅಂಗಡಿ ಬೀದಿಯ ಚೌಕಕ್ಕಿಂತಲೂ ಅವಿಾರನ ಮನೆಯ ಮುಂದೆಯೇ ಆಟದ ಸ್ವಾರಸ್ಯ ಹೆಚ್ಚು.

ಮೇರವಣಿಗೆ ವಾದ್ಯಫೋರೆವಚೋಡನೆ ಬಂದು ಮನೆಯ ಮುಂದೆ ನಿಂತಾಗ ಗುಂಪಿನ ಮುಂದಾಳುಗಳು ಅವಿಾರನ ನೃತ್ಯಕ್ಕೆ ಜಾಗ ತೆರವು ಮಾಡಿಕೊಟ್ಟು ಜನವನ್ನು ಸುತ್ತಲೂ ಒಂದು ಆವರಣವಾಗಿ ನಿಲ್ಲಿಸುತ್ತಿದ್ದರು. ಆಟ ಸ್ವಲ್ಪಹೊತ್ತು ನಡೆದ ಮೇಲೆ ಅವಿಾರನ ಪುಟ್ಟ ಮಗಳು ಕೈಯಲ್ಲಿ ನಿಂಬಿಹಣ್ಣು ಹೊವಿನ ಹಾರಗಳನ್ನು ಹಿಡಿದುಕೊಂಡು ಮನೆಯ ಮೆಟ್ಟಲಿಳಿದು ಮೆಲ್ಲಿನೆ ಗುಂಪು ಬಿಡಿಸಿಕೊಂಡು ಬಂದು, ಅಂಜಿಕೆ ಕುತ್ತಾಹಲಗಳು ಬೆರಿತ ಕಣ್ಣಿಗಳಿಂದ ಅವಿಾರನನ್ನು ನೋಡುತ್ತ ಸ್ವಲ್ಪಹೊತ್ತು ನಿಂತುಕೊಳ್ಳುತ್ತಿತ್ತು. ಮಗಳ ಕೈಯಲ್ಲಿ ಹೊವಿನ

ಹಾರ ನೀಂಬಿಹಣ್ಣಿಗಳನ್ನು ಕೊಟ್ಟು ಕಳಿಸುತ್ತಿದ್ದ ಮೇಡದಿ ಬಾಗಿಲಿಗೆ ಹಾಕಿದ್ದ ಪರದೆಯನ್ನು ಅಥವ ಓರೆನೂಡಿಕೊಂಡು ನೋಡುತ್ತ ನೀಂತಿ ರುತ್ತಿದ್ದುದ್ದಿ ಅವಿಾರನಿಗೆ ಕಾಣುತ್ತಿತ್ತು. ಆಟ ಮುಗಿಯುವ ವೇಳೆಗೆ ಅವಿಾರ್ ಸ್ವತ್ಯದ ಒಂದು ಭಂಗಿಯಲ್ಲಿ ಮಂಡಿಯೂರಿ ಸೆಲದ ವರೆಗೂ ಬಗ್ಗಿ, ಮಗು ಹಾಕುವ ಹಾರವನ್ನು ಕತ್ತಿನಲ್ಲಿ ತಳೆದು, ಮಗುವನ್ನು ಎತ್ತಿಕೊಂಡು ಒಂದು ನಿಮಿಷ ತಲೆಯ ಎತ್ತರದಲ್ಲಿ ಮೆಲ್ಲನೆ ತಿರುಗಿಸುತ್ತಿದ್ದ. ಆಮೇಲೆ ಮಗುವಿನ ಹೂಗೆನ್ನೇಗೆ ಒಂದು ಮುತ್ತಿಟ್ಟು ಅದನ್ನು ಕೆಳಗೆ ಇಳಿಸುತ್ತಿದ್ದ. ಮಗುವಿನ ಕೈಯ ನೀಂಬಿಹಣ್ಣಿನ್ನು ತೆಗೆದು ಕೊಂಡು ತನ್ನ ಬಾಯಲ್ಲಿಟ್ಟುಕೊಂಡು, ಮನೆಯ ಒಳಬಾಗಿಲಲ್ಲಿ ಒಲುಮೆನೂಸುವ ಕಣ್ಣಿಗಳಿಂದ ತನ್ನನ್ನೇ ನೋಡುತ್ತ ನೀಂತಿರುತ್ತಿದ್ದ ನಲ್ಲಿಯ ಕಡೆಗೆ ಒಂದು ನೋಟವನ್ನು ಎಸೆದು ಮುಂದೆ ಹೆಚ್ಚಿಹಾಕುತ್ತಿದ್ದ. ಆಗ ಜನ ಜಯಫೋರ್ಮ ವಾಡುತ್ತಿದ್ದರು. ಆಮೇಲೆ ಕೆರಿಗೆ ಹೋಗಿ ಬಣ್ಣ ತೊಳೆದುಕೊಂಡು ಮುಸಲ್ಪಾನರ ಗುಂಪಿನ, ಗರಡಿ ಜನದ ಮಯಾರ್ದಿ ತೆಗೆದುಕೊಂಡು ಮನೆಗೆ ಬರುತ್ತಿದ್ದ. ಇದು ಯಾವಾಗಲೂ ನಡೆಯುವ ಕಾರ್ಯಕ್ರಮ, ಪದ್ಧತಿ.

ಅವಿಾರನಿಗೆ ಜನರಿಂದ ಸಲ್ಲಿತ್ತಿದ್ದ ಈ ಗೌರವ ಅವನ ಚಮತ್ವಾರವಾದ ನೃತ್ಯಕಲೆಗೆ ಇಟ್ಟ ಕಲಶದಂತಿತ್ತು. ಹೋರಿನ ಈ ಹೆನ್ನೆಯೊಡನೆ ಮನೆಯ ಸುಖವೂ ಬೆರಿತಿತ್ತು. ಚಿನ್ನದಂಧ ಹೆಂಡತಿ; ಮುತ್ತಿನಂಧ ಮಗು. ಬಡತನದ್ವಾದರೂ ಯಾವ ಕೊರತೆಯನ್ನೂ ಕಾಣದ ಸಂಸಾರ. ಈ ಸಂಸಾರದ ಕೊಡತ ತೃಪ್ತಿಯಿಂದ ತುಂಬಿತ್ತು. ಅಂತೆಯೆ ಆ ಮೂರವರ ಜೀವ ಒಂದಾಗಿ ಒಬ್ಬರ ಮನಸ್ಸು ಮೂರವರದಾಗಿ ಹೆಚ್ಚೆದು ಹೋಗಿತ್ತು. ಒಲುಮೆಯ ಜೀಡ ಮೂರವರನ್ನೂ ಸೇರಿಸಿ ಬಲೆ ನೆಯ್ದಿತ್ತು. ನೂರ್ ಎಂದರೆ ಉನ್ನಿೇಸಳಿಗೆ ಪ್ರಾಣ. ಆ ಮಗುವಿಗೂ ಅಷ್ಟೇ. ಹುಟ್ಟಿದೊಡನೆ ತಾಯಿಯನ್ನು ಕಳೆದುಕೊಂಡಿದ್ದ ಆ ಹಸುಳಿಗೆ ಉನ್ನಿೇಸಾ ನಿಜವಾಗಿಯೂ ತಾಯಿಯಂತೆ ಇದ್ದಳು. ಆ ಮಣಾನುಬಂಧ ಹಾಗಿತ್ತು. ಈ ತಾಯ್ಯನ ಮುಡದಿತನಗಳ ಎರಡು ಸುಂದರ ಮುಖಗಳನ್ನು ಹೆಂಡತಿಯಲ್ಲಿ ಕಾಣುತ್ತ ಅವಿಾರ್ ಅಪೂರ್ವ ಸುಖಿಯಾಗಿದ್ದ. ಅವನ

ಸಂಸಾರದಲ್ಲಿ ಸುಖವಿರ ಬುಗೆ ಉಕ್ಕುವುದಕ್ಕೆ ಇದೇ ಕಾರಣವಿರಬಹುದು. ತೀರಿಹೋದ ಹೆಂಡತಿ ತಿರುಗಬಂದು ಉನ್ನೀಸಳಾಗಿರುವಂತೆ ಅವನಿಗೆ ತೋರುತ್ತತ್ತು.

ಅದರೆ ವಿಧಿ ಬೇಸ್ಮುಂದೆ ನಿಂತು ಬೇರೊಂದು ಹೂಟಿ ಹೂಡಿತ್ತು. ಉನ್ನೀಸಳ ಒಲುಮೇಯಲ್ಲಿ, ನೂರಳ ಲಲ್ಲಿಯಲ್ಲಿ ಮುಳುಗ ಮೈನುರೆ ತಿದ್ದ ಅವಿಾರನಿಗೆ ಅದರ ಸೋಂಕು ಬಡಿದಿನ್ನರೂ ಗೊತ್ತಾಗುತ್ತಿರಲಿಲ್ಲ. ಅವನು ಈ ಸ್ಥಿತಿಯಲ್ಲಿದ್ದಾಗಲೇ ಅವನಿಗೆ ಆ ಬರಸಿದಿಲು ಬಡಿದದ್ದು. ಅವನ ಮುದ್ದಿನ ಮಡದಿ ಉನ್ನೀಸಾ, ಅವನ ಬಾಳನ್ನು ಪದು ವರ್ಷ ಕಾಲ ಬೆಳಗಿದ್ದ ಉನ್ನೀಸಾ, ಅವನ ಜೀವಕ್ಕೆ ಜೀವವಾಗಿ ತಾಯಿಯಿಲ್ಲದ ನೂರಳಿಗೆ ತಾಯಿಯಾಗಿದ್ದ ಉನ್ನೀಸಾ ಹೀಗೆ ನಂಬಿಸಿ ಕೊರಳುಕೊಯ್ದುಂಳಿದು ಅವಿಾರಾ ಕನಸಿನಲ್ಲಿ ಎಣಿಸಿರಲಿಲ್ಲ. ಮುಡಿದ ಹೂವಿನಲ್ಲಿ ಮಿಡಿನಾಗರ ಅಡಗಿತ್ತೇಂಬುದು ಅವನಿಗೆ ತಿಳಿದಿರಲಿಲ್ಲ. ತನ್ನ ಬಾಳನ್ನು ನೆಮ್ಮೀ ಹಬ್ಬಿತ್ತಿದ್ದ ಉನ್ನೀಸಳ ಒಲುಮೇಯ ಬಳ್ಳಿ ಬೇರೆ ಜಾಡು ಹುಡಿದಿತ್ತೇಂಬ ಯೋಚನೆಯೇ ಅವನಿಗೆ ಬಂದಿರಲಿಲ್ಲ. ಅವಳಿಗೆ ಏನು ಅರೆಯಾಗಿತ್ತು; ಯಾವುದು ಬೇಡವಾಗಿತ್ತು? ಈ ಸುಖದ ಕೆನೆಹಾಲಿಗೆ ವಂಚನೆಯ ಹುಳಿಹಿಂಡಿ ಹೋಗುವುದಕ್ಕೆ ಅವಳ ಮನಸ್ಸು ಹೇಸಲಿಲ್ಲವೇ? ಹೃದಯ ಕುದಿಯಲಿಲ್ಲವೇ? ಈ ಸಂಸಾರ ಅವಳಿಗೆ ಅಮ್ಮೆ ನಿಕ್ಕಷ್ಟವಾಗಿ ಕಂಡಿತಿ? ಹಾಗಾದರೆ ಅವಳು ತೋರಿಸುತ್ತಿದ್ದ ಪ್ರೀತಿ ಬರಿ ಬೂಟಾಟಿಕೆಯೇ? ತನ್ನ ನಂಬಿಕೆಯೇ ಕುರುಡೆ? ಇರಬಹುದು. ಆದರೆ ಇವ್ವಾದರೂ ತುಂಬಿದ ತನ್ನ ಒಲುಮೇಯ ಹಿಂದೆ ಇಂಥ ಒಳಸಂಚು ನಡೆದಿತ್ತೇಂಬ ಅರಿವೇ ಅವನಿಗಿರಲಿಲ್ಲ. ಈ ನಾಟಕದ ಮೋಸದ ಮುಖವಾಡ ಕಳಚಿದ ಮೇಲೂ ಭ್ರಾಂತಿ ಬಯಲಾದ ಮೇಲೂ ಮನಸ್ಸು ಇದರ ಕಲೋರಿ ನಿಜತ್ವವನ್ನು ಗ್ರಹಿಸಲಾರದಾಗಿತ್ತು. ಯಾವುದು ಆಗಬಾರದೋ ಅದು ಆಗಿಹೋಗಿತ್ತು. ಈ ಹರಾತಾಫಟನೆ ಅವನ ಜೀವನನ್ನೆ ಹಿಂಡಿಬಿಟ್ಟತ್ತು. ರೋವಕ್ಕೆಂತ ಹೆಚ್ಚಾಗಿ ದುಃಖ, ಅವಮಾನ, ನಿರಾಶೆ ಜುಗುಪ್ಪೆಗಳು ಅವನನ್ನು ಮುತ್ತಿ ಮುಂದಲಿಸುತ್ತಿದ್ದವು. ಯಾರಿಗೂ ಮುಖತೋರಿಸದೆ ಹಲವು ದಿನಗಳನ್ನು ಕಳೆದ.

ದೇಶಾಂತರ ಹೊರಟಿಹೊಗಬೇಕೆಂದೂ ಎಷ್ಟೋ ಸಲ್ಲಿ ಯೋಚಿಸಿದ್ದು. ಅದರೆ ಪುಟ್ಟಮಂಗಳನ್ನು ನೋಡಿಕೊಂಡು, ಅವಳಿಗಾಗಿ ಎಲ್ಲ ಚಿಂತೆಯನ್ನು ನುಂಗಿಕೊಂಡು, ಬಾಳನ್ನು ನೂಕಬೇಕೆಂದು ಬಗೆದೆ. ಅಂಥಬಾಳೂ ಕೆಲವು ಕಾಲ ಕಳೆಯಿತು. ಅದರೆ ವಿಧಿಗೆ ಇದನ್ನು ನೋಡಿ ಸಹನೆಯಿದ್ದಂತೆ ಕಾಜಲಿಲ್ಲ. ವಿಷಮುತ್ತಿತಜ್ಞರ ಬಂದು ನಲವತ್ತು ದಿನ ನರಳಿ ನೂರ್ ಕಣ್ಣು ಮುಚ್ಚಿಕೊಂಡಿತು.

ಕಷ್ಟದ ಮೇಲೆ ಕಷ್ಟ; ಗಾಯದ ಮೇಲೆ ಬರೆ. ಜೀವ ಬೇಸತ್ತು ಬಾಳು ಬೆಂಡಾಯಿತು. ಕೊನೆಯು ಜೀವದುಸಿರು ಹಾರಿಹೊಯಿತು. ಎದೆ ಗೋರಿಯಾಯಿತು. ಇನ್ನು ಉಳಿದಿರುವುದು ಗಾಳಿಯಾಡುತ್ತಿರುವ ಈ ಕಳೇಬರ. ಇದನ್ನಿಂಟ್ಟುಕೊಂಡು ಯಾವ ಪುರುಷಾರ್ಥ ಸಾಧಿಸ ಬೇಕು? ಇದಕ್ಕೆ ಆಶೆ ಭರವಸಿಗಳೇನು? ಯಾರ ಸಂತೋಷಕ್ಕಾಗಿ ಎಲ್ಲ ಸಡಗರ ಸಮಾರಂಭಗಳೂ ಬೇಕಾಗಿದ್ದುವೋ, ಯಾರ ಪ್ರೇಮ ಇನೆಲ್ಲಕ್ಕೂ ಒಂದು ಬಲವಾಗಿತ್ತೋ ಅವರೇ ಇಲ್ಲದೆ ಹೊದಮೇಲೆ ಯಾವುದರಿಂದ ತಾನೆ ಏನು ಪ್ರಯೋಜನ? ಇನ್ನು ಯಾವುದಕ್ಕಾಗಿ ಯೋಚಿಸಬೇಕು? ಶೋಕ ಬಾಳನ್ನು ತಬ್ಬಿರುವಾಗ, ಜಗತ್ತಿ ತನ್ನ ಪಾಲಿಗೆ ಅಳಿದಿರುವಾಗ ಯಾವುದರೆ ಗೊಡವೆಯೂ ಬೇಡನೆಂದು ರೋಸಿ ನಿಧಾರಮಾಡಬಿಟ್ಟು. ಇನ್ನು ಮುಂದೆ ತನ್ನ ಬಳಿ ಹುಲಿವೇಷದ ಮಾತನ್ನೆ ಎತ್ತಬೇಡಿರೆಂದು ಗುಂಪಿನವರಿಗೆ ಖಂಡಿತವಾಗಿ ಹೇಳಬಿಟ್ಟು. ಇದರಮೇಲೆ ದೊಡ್ಡ ಚಚ್ಚೆ ಎದ್ದಿತ್ತು. ಅದರೆ ಗುಂಪಿನ ಕೆಲವು ಮುಂದಾಳುಗಳ ಸಲಹೆಯಿಂದ ಅದು ಹಾಗೆಯೆ ಅಡಗಿತ್ತು.

ಕಳೆದ ಆ ವರ್ಷಕ್ಕೂ ಈ ವರ್ಷಕ್ಕೂ ಎಪ್ಪು ವ್ಯತ್ಯಾಸ. ಅಂದಿನ ವೋಹರಮಿಗೂ ಇಂದಿನ ಈ ವೋಹರಮಿಗೂ ಎಪ್ಪು ತೀವ್ರವಾದ ಅಂತರ. ಏಕೆಂಟು ತಿಂಗಳಲ್ಲಿ ಎಂಥ ಬದಲಾವಣೆ. ಹೀಗಾದಿತೆಂದು ಅವಿಾರ ಕಲ್ಪನೆಯಲ್ಲಿ ಕೂಡ ಎಣಿಸಿರಲಿಲ್ಲ. ಒಂದು ಚರಿತ್ರೆಯಲ್ಲಿ ನಡೆಯುವಂಥ ಫಟನಾವಳಿ ವಿದ್ಘಾದ್ವೇಗದಿಂದ ಅತ್ಯಲ್ಪಕಾಲದಲ್ಲಿ ಅವನ ಬಾಳನಲ್ಲಿ ಜರುಗಿಹೊಗಿತ್ತು. ಅದರ ಕಾವು ಮರುಕೊಳಸುವ ಜ್ಞರ ದಂತೆ ಈಗ ಮತ್ತೆ ಮೈದೋರಿ ಅವನ ಮಸ್ಸಿನ ಕಗ್ಗತ್ತಲಿನ ಮೂಲಿಗ

ಇಲ್ಲಿ ಸುಪ್ತವಾಗಃ ತ್ವಿದ್ಬ ಭಾವನೆಗಳನ್ನು ಕೆರಳಿಸಬೇಕೆ ?

* * * * *

ಧಡಧಡನೆ ಬಾಗಿಲು ಬಡಿದ ಸದ್ವಾಯಿತು. ಅವಿಾರನ ಯೋಚನೆಗೆ ಕಲ್ಲುಬಿತ್ತು. ಒಂದು ಕ್ಷೇತ್ರ ಅವನ ಮುಖ ವ್ಯಗ್ರವಾಯಿತು. ಮೇಲೆದ್ದನಿಂತು ಮನಸ್ಸನ್ನು ಮುತ್ತಿದ್ದ ಆಲೋಚನೆಗಳನ್ನು ಪ್ರಯತ್ನಪೂರ್ವಕವಾಗಿ ಕೊಡವುತ್ತ ಕುಗ್ಗಿದ ಧ್ವನಿಯಲ್ಲಿ ‘ಯಾರೆ ದು?’ ಎಂದ. ಮತ್ತೆ ಬಾಗಿಲು ಬಡಿಯುವ ಸದ್ಗು; ಹೆಸರುಹಿಡಿದು ಕಾಗುವ ಸದ್ಗು; ಹೊರಗೆ ಜನ ಸೇರಿರುವಂತೆ ಸದ್ಗು.

“ಅವಿಾರ, ಅವಿಾರ.”

“ಯಾರಯ್ಯ ಅದು?”

“ಬಾಗಿಲು ತೆಗೆ, ಅವಿಾರ.”

ಮನಸ್ಸಿಲ್ಲದ ಮನಸ್ಸಿನಿಂದ ಹೋಗಿ ಬಾಗಿಲು ತೆಗೆದು ನೋಡಿದ. ಖಾದರ್ ಸಾಬರ ಗರಡಿಯ ಗುಂಪೇ ಬಂದು ನಿಂತಿತ್ತು. ಬೆಳ್ಳಿಗಾಗಿದ್ದ ಗಡ್ಡವನ್ನು ನೇವರಿಸುತ್ತ ಖಾದರ್ ಒಳಗೆ ಬಂದು, ಅವಿಾರನ ಹೆಗಲ ಮೇಲೆ ಕೈಯಿಟ್ಟು, ಅವನ ಮುಖವನ್ನು ದಿಟ್ಟಿಸಿ ನೋಡಿದ. ಅವಿಾರೇ ಪೂರ್ವಾದದಿ ಅವಡು ಕಚ್ಚಿಕೊಂಡು ನಿಂತಿದ್ದ. ಒದ್ದೆಯಾಗಿದ್ದ ಕಣ್ಣಿಗಳು ಇನ್ನೂ ಪೂರ್ತಿ ಆರಿರಲಿಲ್ಲ. ಮನಸ್ಸಿನ ಬೇಗುದಿ ಕಣ್ಣಿನಿಂದ ಧುಮುಕುತ್ತಿತ್ತು. ಆದರೆ ಖಾದರ್ ಬೇರೆ ಅವಸರದಲ್ಲಿದ್ದ.

“ಅವಿಾರ.”

“ಏನು ಖಾದರ್ ?”

“ಏನು ಎನ್ನ ಬೇಡ ಅವಿಾರ. ನಾನು ಬಂದಿರುವುದೇಕೆಂದು ನೀನು ಬಲ್ಲಿ.”

“ಹಾಂ? . . .”

“ಹಾಂ, ನಿನಗೆ ಗೊತ್ತು ಅವಿಾರ.”

“ಆ ಮಾತು ಈಗ ಬೇಡ ಖಾದರ್ ; ಅದನ್ನು ಮರಿತುಬಿಡು.”

“ಮರೆಯುವ ಹಾಗಿಲ್ಲ ಅವಿಾರ ; ಇದೊಂದು ದಿನ ನೀನು ಮನಸ್ಸು ಮಾಡಬೇಕು.”

“ ಇಲ್ಲ. ಅದಾಗುವುದಿಲ್ಲ; ಸೇಲೆಗೆ ಸಿಂತ ಮನಸ್ಸು ತಿರುಗುವಂತಿಲ್ಲ. ಅದು ಬಿಟ್ಟು ಬೇರೆ ಮಾತಾಡು, ಖಾದರ್.”

“ ಯೋಚನೆಮಾಡಿ ಸೋಡು ಅವಿಾರ್. ನಿನ್ನ ಇಷ್ಟಕ್ಕೆ ನಾವು ಯಾವಾಗಲೂ ಅಡ್ಡಬಂದಿಲ್ಲ. ಆದರೆ ಈಗ... ನಮ್ಮ ಸತ್ಯದ ಪರೀಕ್ಷೆ ಬಂದಿರುವಾಗ...”

“ ನಿಲ್ಲಿಸು ಖಾದರ್, ಮುಂದೆ ಹೇಳಬೇಡ.”

“ ಇಲ್ಲ ಅವಿಾರ್, ಹಾಗೆನ್ನು ಬೇಡ, ಇತರರು ನಮ್ಮನ್ನು ಸೋಡಿ ನಗುತ್ತಾರೆ. ನಮ್ಮ ಹೆಸರಿಗೆ ಕಳಂಕ ತಪ್ಪಿತ್ತದೆ. ಗುಂಪಿಗೆ ಅವಮಾನ ವಾಗುತ್ತದೆ. ಇದನ್ನು ನೀನು ಬಲ್ಲಿ, ಇದನ್ನು ನೀನು ಪರಿಹರಿಸಲೂ ಬಲ್ಲಿ.”

“ ಖಾದರ್, ಖಾದರ್, ನೀನು ನನ್ನನ್ನು ಕೊಲ್ಲುತ್ತಿರುವೆ.”

“ ಇಲ್ಲ ಅವಿಾರ್, ಒಂದು ಗಳಿಗೆ ಯೋಚನೆಮಾಡು. ಇಲ್ಲ ಎನ್ನಬೇಡ. ಮೆರವಣಿಗೆ ಅಂಗಡಿಬೀದಿಯ ಚೌಕಕ್ಕೆ ಒಂದು ನಿಂತಿದೆ. ಶಲ್ಲಿಂದ ಕದಲುವಂತಿಲ್ಲ. ಜನಕ್ಕೆ ಬಾಯಿಕೊಡುವಂತಿಲ್ಲ. ಗುಂಪಿನ ಉರವ ನಿನ್ನ ಕೈಯಲ್ಲಿದೆ.”

ಗುಂಪಿನ ವಾತೀತಿದ್ದು ಅವಿಾರನ ಮನಸ್ಸನ್ನು ಈಟಿಯಿಂದ ಇರಿದಂತಾಯಿತು. ತನ್ನೊಬ್ಬಸೀಂದ ಇಷ್ಟಾಗುವುದೆಂದು ಅವನು ಎಣಿ ಉತ್ತರಿಸಿಲ್ಲ. ಅವನ ಮನಸ್ಸು ಒಂದು ಕ್ರೊಣ ಹೀಗೂ ಹಾಗೂ ತೊಗಿರ ಬಹುದು. ಈ ಸಮಯ ಕಾಯುತ್ತಿದ್ದ ಖಾದರ್ ತನ್ನ ವರ ಕಡೆ ತಿರುಗಿ ಕಣ್ಣಿಸನ್ನೇ ವಾಡಿದ. ಗರಡಿಯ ಜನ ಒಳನುಗ್ಗಿ ಬೇಡ ಬೇಡ ಎನ್ನ ತ್ವಿದ್ದ ಅವಿಾರನನ್ನು ಅನಾಮತ್ತಾಗಿ ಎತ್ತಿಕೊಂಡು ಹೊರಟುಹೋದರು.

* * * * *

ಬಾಬಯ್ಯನ ಮೆರವಣಿಗೆ ಆ ನೂಕುನುಗ್ಗಿ ಲನ್ನಲ್ಲಿ ಅಂಗಡಿಬೀದಿಯ ಚೌಕದಿಂದ ಮುಂದೆ ಹೊರಡುವುದೆ ಕಷ್ಟವಾಗಿತ್ತು. ಜನ ನಾಲ್ಕು ಕಡೆ ಕೋಟಿಯಂತೆ ಕಟ್ಟಿಕೊಂಡು ನಿಂತಬಿಟ್ಟಿದ್ದರು. ಕಾವೇರಿದ್ದ ತಂಬಟಿ ಒಂದೇ ತಾನದಲ್ಲಿ ನುಡಿಯುತ್ತಿತ್ತು. ಯಾವುದೋ ಒಂದು ಅವೃತ್ತಗತಿಗೆ ಸಿಕ್ಕಿದಂತೆ ಎಲ್ಲ ಸದ್ಯ ಕೂಡಿ ಮಹತ್ತರವಾದ ಒಂದು ಧ್ವನಿಮಂಡಲ

ಸರ್ವಟ್ಟೆಂತೆ ತೀಕೀರ್ತಿತ್ತು. ಎಲ್ಲ ಕಣ್ಣಗಳೂ ಭಾಬಯ್ಯನ ಮಂಟಪ
ಗಳ ಮುಂದೆ ಹೋಗಿ ನೇಲಸಿ ಕೈಳಕೊಂಡು ಹಾಗೆ ಹೀಗೆ ತಿರುಗು
ಶ್ರದ್ಧೆವು. ಜನದ ಉತ್ಸಾಹ ನಿರೀಕ್ಷೆಗಳು ಮೇರೆವಿಾರುವಂತಿದ್ದವು.

ಉಕ್ಕಿನಂಥ ಮೈಕಟ್ಟು; ವಿಚಿತ್ರವರ್ಣಸಂಯೋಜನದಿಂದ
ಕೂಡಿದ ಮೈ; ಅಪೂರ್ವವಾದ ರೇಖಾವಿನ್ಯಾಸ; ರಾಗೋಜ್ಞಲವಾದ
ದೇಹಕಾಂತಿಯ ಥಾಳಧಳ್ಳೆ; ವ್ಯಾಪ್ತಿನವಖಚಿತವಾದ ವಜ್ರಮುಷ್ಟಿ;
ಬಾಯಲ್ಲಿ ಗಜನಿಂಬಿ ಹಣ್ಣು; ಅದನ್ನು ಹಾಯ್ಯು ಬರುವಂತಿರುವ
ನಿಗಿನಿಗಿಸುವ ಕೋರೆ ಹಲ್ಲುಗಳು; ಹೋರಚಾಚಿರುವ ಕೆನ್ನಾಲಗೆ;
ಕುಣಿಯುತ್ತಿರುವ ಕೆವಿನ್ನಾಸೆ; ರಕ್ತವರ್ಣರಂಜಿತವಾದ ಮುಖ; ಒಂದ
ನೊಂದು ಸಂಧಿಸಿ ಹಿಮೇತ್ತಪ್ಪತ್ತಿರುವ ಭ್ರಮಕುಟಿಗಳು; ಇವುಗಳ ನಡುವೆ
ಕೆಂಡ ಕಾರುವಂಥ ಕಣ್ಣಗಳು; ತಲೆಯನ್ನು ಅಪ್ಪಿ ಕುಳಿತಿರುವ ಸ್ವರ್ಣವ
ರೂಪದ ಕುಲಾವಿ; ಹೆಗಲ ಮೇಲಿ ಸೇರಿಸಿಕ್ಕಿ ಕೈಳಕೈಳಕ್ಕೆ ಭಯದಿಂದ ಚೀರು
ಶ್ರಿರುವ ಮೇಕೆಯ ಮರಿ; ಅದರ ಸಮೀತ ಹಾರಿ ಹೂಂಕರಿಸಿ, ನೆಲಕ್ಕೆ
ಇದು, ಅತ್ತ ಇತ್ತ ಧಾವಿಸಿ, ತಂಬಟೆಯ ಗತಿಗೆ ತಕ್ಕಂತೆ ನಡಿಕೊಂಡು
ಶ್ರಿರುವ ಪದಾಘಾತ; ಆ ಚಪಲಗತಿಗೆ ಹೊಂದಿಕೊಂಡಂತೆ ಅವಿಚಿಷ್ಟನ್ನೇ
ವಾಗಿ ತಲೆಯ ಮೇಲಿಳಿದು ಮತ್ತೆ ಮೇಲಿ ಚಿಮ್ಮುತ್ತು ‘ರುಲ್-ರುಲ್’
ಎಂದು ದಸ್ಯಿಗೆಯುತ್ತಿರುವ ದಬ್ಬಿಕಟ್ಟಿದ ಕಾಗದದ ಭಾರಿ ಹೂಳಿಂಡು;
ಮಧ್ಯೇ ಮಧ್ಯೇ ಕಾಲ್ಪಿಜ್ಞಯೂ ನಾಲ್ಕಾರ್ಣಿಕದೆ ಹಾಕಿ ಹಿಡಿದಿರುವ ಸರಹಳಿ
ಯೂ ಮೇಳ್ಳಿಸಿರುವ ರುಣತ್ಕೃತಿ. ವಿಚಿತ್ರ ನೃತ್ಯಗತಿಯಿಂದ ಎಲ್ಲೆಲ್ಲೂ
ತಾನೇ ಆಗಿ ಕಣ್ಣೊಳಿಸುತ್ತಿದಾನೆ ಅವಿಾರಾ. ಈ ನೃತ್ಯದಲ್ಲಿ ಜನದ
ದೃಷ್ಟಿಯಲ್ಲವೂ ಕೀಲಿಸಿದೆ; ‘ಆಲಿ-ಮೂಲ; ಅಬೀರಾ-ಅಬೀರಾ’ ಎಂಬ
ಕೂಗು ಸುತ್ತಲೂ ವ್ಯಾಸಿಸಿದೆ; ಧೂಪದ ಹೋಗೆ ಮುಚ್ಚಿದೆ.

ಅವಿಾರಾ ಇಂದು ತನ್ನ ಸರ್ವಶಕ್ತಿಯನ್ನೂ ವಿನಿಯೋಗಿಸಿ ನೃತ್ಯ
ಮಾಡುತ್ತಿದಾನೆ. ತಂಬಟೆಯ ಉಚ್ಛರಿಸೋಷದಲ್ಲಿ, ಆ ಶಬ್ದಮಂಡಲ
ದಲ್ಲಿ ಬುದ್ಧಿ ಹೋರಿಸಿ ಪ್ರಪಂಚವನ್ನು ಸ್ವಲ್ಪಸ್ವಲ್ಪವಾಗಿ ಮರಿತು
ಅಂತಮುರ್ವಿವಾಗುತ್ತಿದೆ; ರಾಗಮತ್ತವಾಗಿರುವ ಮನಸ್ಸಿನ ಪ್ರಬಲ
ಪ್ರೀರಣೆಗೆ ಸಿಕ್ಕಿ ಮೈ ನಾನಾ ರೀತಿಗಳಲ್ಲಿ ನಾಟ್ಯ ಕಟ್ಟತ್ತಿದೆ; ಕಣ್ಣ

ಅರ್ಥನಿಮಾಲಿತವಾಗಿದೆ; ಮನಸ್ಸು ಅನಿರ್ವಚನೀಯವಾದ ಒಂದು ಭಾವದ ಉಪ್ಯಾಲೆಯಲ್ಲಿ ತೊಗುತ್ತಿದೆ; ಇದರ ಯಾತಾಯಾತದಿಂದ, ಒಳಮುಖವಾಗಿರುವ ಪ್ರಜ್ಞೆ ಜೋಂಸಿಸುತ್ತಿದೆ. ಈ ಸ್ಥಿತಿಯಲ್ಲಿ ಮರವ ಟೆಗೆ ತನ್ನ ಮನೆಯ ಮುಂದೆ ಒಂದು ಎಂದಿನಂತೆ ನಿಂತದ್ದು ಅವಿಾರ ನಿಗೆ ಗೋಚರವಾಗಲಿಲ್ಲ. ಆ ವೇಳೆಗೆ ಸರಿಯಾಗಿ ಅವನು ಪುಟಗೊಳಿ ಸಿದ ಅಗ್ನಿ ಯಂತೆ ಚಿಮ್ಮಿ ಅಪೂರ್ವವಾದ ಒಂದು ಸೃಜ್ಯವಿನಾನ್ಯಾಸವಿನ್ನು ರಣಿಯಲ್ಲಿ ಮುಕುಗಿದ. ತಂಬಟಿಯ ಸದ್ದು ಇಮ್ಮುಡಿಸಿತು. ತಾನೆತಾ ನವಾದ ಅದರ ದುಡಿತ ಮನಸ್ಸನ್ನು ಹುರುಪುಗೊಳಿಸಿ ಬಗೆಬಗೆಯ ಭಾವಗಳನ್ನು ಕೆರಳಿಸತ್ತೊಡಗಿತು. ಅದನ್ನು ಮೆಟ್ಟಿನಿಲ್ಲವಂತೆ ಅವಿಾರನ ಸೃಜ್ಯವೂ ರಾಗೋಽದ್ವೀಕರಿಸಿದ ಇಮ್ಮುಡಿಯಾಗಿ ಜನವನ್ನು ಒಂದು ಮಾಟದಲ್ಲಿ ಕಟ್ಟಿ ನಿಲ್ಲಿಸಿತು. ಲಯಬದ್ಧವಾದ ಆ ಪದಾಫಾತೆ; ಅಲೇ ಅಲೆಯಾದ ಆ ತೋಳಾಬಳಸು; ಹೊಂಚುಕಾದು ಮೇಲೆ ಬೀಳುವಂಥ ಆ ನಿಲುವು; ಈದ ಹೆಬ್ಬಿಲಿಯಂತೆ ಕುಪ್ಪಳಿಸಿ ಪಂಜವನ್ನೆತ್ತಿ ಪ್ರತಿ ಭಟ್ಟಿಸುವಂತೆ ಮೈತ್ಯಾಗಿ ನಿಲ್ಲಿವ ಆ ರಿಂದಿ; ಹೆಗಲಮೇಲಿನ ಮೇರೆಯ ಮೆರಿ ಹವಣಿತಪ್ಪದಂಥ ಆ ಸಂಚಲನೆಯ ಜಾಟ್. ಅನನ್ಯಸಾಧಾರಣ ವಾದ ಈ ಸೃಜ್ಯ ಕೌಶಲಕ್ಕೆ ಮಾರುಹೋದ ಜನ ಕೈಳಕೈಳಕ್ಕೆ ಉತ್ತೇ ಜನಧ್ವನಿಗಳನ್ನು ಮಾಡತ್ತೊಡಗಿದರು.

ಹೀಗೆ ಕಾಲುಫೆಂಟೆ ಸೃಜ್ಯ ನಡೆದಿರಬಹುದು. ಹೊತ್ತಿನ ಅರಿವು ಯಾರಿಗೂ ಇಲ್ಲ; ಎಲ್ಲರ ಕಣ್ಣೀ ಮನಸ್ಸೂ ಒಂದಾಗಿ ಅವಿಾರನ ವಿಚಿತ್ರ ಚವಲಗತಿಯ ಸುಳಯಲ್ಲಿ ಸಿಕ್ಕಿಹೋಗಿದೆ; ಕಾತುಕ ವೈಯಾಂತು ನಿಂತಿದೆ; ವಾತಾವರಣವೇ ವಿಲಕ್ಷಣ ರಾಗೋಽದ್ವೀಗರಿಂದ ತುಂಬಿ ಸಿಡಿಯುವಂತಿದೆ; ಎಲ್ಲವೂ ಅವಿಾರನ ಸೃಜ್ಯಾಧಿನವಾಗಿ ಪರ ವಶತೆಯ ಪರಾಕಾಷ್ಟೆಗೇರಿದೆ. ಈ ಇಂದ್ರಜಾಲದಲ್ಲಿ ಜನವನ್ನು ಹಿಡಿಮು ನಿಲ್ಲಿಸಿದ್ದ ಅವಿಾರ ಸೃಜ್ಯದ ಕೊನೆಯ ಆವಶ್ಯಕೆ ಮುಗಿತಾಯ ಕೊಡುವ ಸಂರಂಭದಲ್ಲಿ ಥಂಗನೆ ನೆಗೆದು, ರಾಟೆಳದಂತೆ ಗಿರಿಗರನೆ ತಿರುಗಿ ನಿಂತು, ಎರಡು ತೋಳಿಗಳನ್ನೂ ಹಾವಿನಂತೆ ಬಳಸಿ, ಮಂಡಿಯಾರಿ ಒಂದು ಕಾಲನ್ನು ಮುಂದಿಟ್ಟು ಹಾರಸ್ಪೇಕಾರಕ್ಕೆ ಕತ್ತುಬಗ್ಗಿ

ಸುವಂತಿ ನೆಲಡವರೆಗೂ ಬಾಗಿದ. ಅಭ್ಯಾಸಬಲದಿಂದೆಂಬಂತೆ ದೃಷ್ಟಿ
ಮನೆಯ ಕಡೆ ಹೊರಳಿತು. ಕೆಂಡದಿಂದ ಕಡಿ ಸಿಡಿಯುವಂತೆ ಮನಸ್ಸಿನ
ಅಂತರಾಳದಿಂದ ನೇನಪು ಉಕ್ಕೆ ಉಪ್ಪುಲವಾಯಿತು. ಕಣ್ಣು ನೀರಿನಲ್ಲಿ
ತೇಲಿ ಮಂಜಾಯಿತು; ಮುಖ ವಿನಂತಿನಾಯಿತು; ಶಕ್ತಿ ಉಡುಗಿತು;
ಮೈ ಭಾರವಾಯಿತು; ನಾಟ್ಯಚೀತನ ಕಂಗಿಟ್ಟು ಕುಸಿಯಿತು. ಒಂದು
ಕ್ಷಣ ಆ ನಿಲುವಿನಲ್ಲಿದ್ದವನು ಬವಳಿಬಂದವನಂತೆ ಧೋಪ್ಯನೆ ನೆಲಕ್ಕೆ
ಕುಸಿದು ಬಿದ್ದುಬಿಟ್ಟು. ಸುತ್ತು ಲೂ ಘೇರಾಯಿಸಿ ನೋಟದಲ್ಲಿ ಮುಳುಗಿ
ಹೋಗಿದ್ದ ಜನ ಪ್ರಜ್ಞೆ ಬಂದವರಂತೆ ಎಚ್ಚತ್ತು, ಹೋ ಎಂದು ಏಕ
ಕಂಠದಲ್ಲಿ ಕೂಗಿಕೊಂಡರು. ನಾಲ್ಕು ಕಡೆಯಿಂದ ಅವಿಾರನ ಬಳಿಗೆ
ಧಾವಿಸಿ ಬಂದರು. ಬೇಟಿಗಾರನ ಗುಂಡಿನೇಟಿಗೆ ಸಿಕ್ಕಿ ನೆಗೆದು ನೆಲಕ್ಕು
ರುಳುವ ಹುಲಿಯಂತೆ ಅವಿಾರಾ ಆ ಹುಡಿಯಲ್ಲಿ ಹೊರಳಿಬಿದ್ದಿದ್ದ.

* * * * *

ಗರಡಿ ಗೋವಿಂದಯ್ಯನ ಬೀದಿಯಲ್ಲಿ ನಾಲ್ಕುಮಾರು ದೂರ
ಹೋದರೆ ಬಲಗಡೆ ಒಂದು ಸಣ್ಣ ಮನೆ ಕಂಡುಬರುತ್ತದೆ. ಮನೆಯ
ಮೇಲ್ಮೈವಣಿಯೆಲ್ಲಾ ಕುಸಿದು ಮುಂದಕ್ಕೆ ಚಾಚಿಕೊಂಡಿದೆ. ಗೋಡೆ
ಗಳು ಅಲ್ಲಲ್ಲಿ ಬಿದ್ದುಹೋಗಿವೆ. ಎಷ್ಟೂಕಾಲದಿಂದ ಮುಚ್ಚಿರುವ
ಬಾಗಿಲ ಮೇಲೆ ಗೆದ್ದಲು ತೊಗಟೆ ತೊಗಟೆಯಾಗಿ ಹಬ್ಬಿಕೊಂಡಿದೆ.
ಪಕ್ಕದಲ್ಲಿ ಒಂದೇ ಒಂದು ಸಣ್ಣ ಕಿಟ್ಟಿ. ಅದಕ್ಕೆ ಬಾಗಿಲಿಲ್ಲ. ಮನೆಯ
ಮುಂದಿದ್ದ ಮೆಟ್ಟೆಲುಗಳೆಲ್ಲಾ ಮುರಿದುಹೋಗಿ ಆ ಜಾಗದಲ್ಲಿ ಸೋಪ್ಪು
ಸೆದೆ ಬೆಕೆದುಕೊಂಡಿದೆ. ಅದನ್ನು ದಾಟಿಕೊಂಡು ಬಾಗಿಲ ಬಳಿಗೆ
ಹೋದರೆ ಜೀಡ ನಿರಾತಂಕವಾಗಿ ನೆಯಿರುವ ದಪ್ಪ ಪೂರೆ ಮುಖ್ಯ
ಸುತ್ತಿಕೊಳ್ಳುತ್ತದೆ. ಪಕ್ಕದ ಕಿಟಕಿಯಿಂದ ಒಳಗಿನ ಗಾಳಿ ಸುಯ್ಯೆಂದು
ಬೀಸಿ ಬಂದು ಬಡಿಯುತ್ತದೆ. ಒಂದು ಕ್ಷಣಕ್ಕೆಂತ ಹೆಚ್ಚಾಗಿ ಇಲ್ಲಿ ನಿಲ್ಲು
ವುದಕ್ಕೆ ಆಗುವುದಿಲ್ಲ. ಈ ಮನೆ ಅವಿಾರನದೆಂದು ಜನ ಈಗಲೂ
ಹೇಳುತ್ತಾರೆ.

ನಾದನಾಮಕ್ರಿಯಾ

೦

ರಾಕಾಚಂದ್ರನನ್ನು ನಗುತ್ತಿರುವ ಮುಖ ; ಕುಟೀಲವಾಗಿ ಹಣೆಯ ಮೇಲೆ ಸುಳಿದು ಅಲೆಅಲೆಯಾಗಿ ಹಿಂದೆ ಜಗುಳಿರುವ ಭೃಂಗನೀಲ ಕೇಶರಾಶಿ ; ನಸು ಕೊಂಕಿರುವ ಕೊರಳು ; ಸ್ವಲ್ಪ ಉನ್ನತವಾದ ವಕ್ಕುಃಸ್ಥಳ ; ನೀಲಿ ಜರತಾರಿಯ ಸೀರೆಯ ಮೇಲೆ ವಜ್ರ ವೈಷ್ಣಾಯ್ಗಳು ಮೇತ್ತಿರುವ ಚಿನ್ನದ ಡಾಬು ; ನಿರನ್ನಿರಯಾಗಿ ಕಾಲಬಳಿ ಚಿಮ್ಮುವ ಅಂಚು ; ತುಂಬು ಮೈ ; ಬಣ್ಣನೆಗೆ ನಿಲುಕದ ನಿಲುವು. ಅಂಥ ಮುದ್ದಾದ ಮುಖದಲ್ಲಿಯೂ ಯಾವುದೋ ಶೋಕದ ಭಾಯೆ.

ಶ್ರೀನಿವಾಸಯ್ಯ ಮೂರಕನಾಗಿ ಅಚಲನಾಗಿ ನೋಡುತ್ತಿದ್ದು. ದೇವಿ ನಗುತ ನಗುತ ಬಳಿಸಾರಿದಳು. ಅವನ ಕಣ್ಣಗಳು ಅವಳನ್ನು ಹೀರಿಕೊಳ್ಳುತ್ತಿದ್ದವು ; ಮನಸ್ಸು ಉದ್ದೇಂಗಗೊಂಡಿತ್ತು ; ಮುಖದಲ್ಲಿ ಕಾತರತೆ ಕೆತ್ತಿತ್ತು. ಅವೇಶದಿಂದ ಎದ್ದು ನಿಂತ. ಅವನ ತಪಸ್ಸು ಸಿದ್ಧಿಸಿದಂತಿತ್ತು ; ಭಾವಗಳು ಸಹಸ್ರ ಸಹಸ್ರಗಳಾಗಿ ಮಿಂಚುತ್ತಿದ್ದವು ; ಅಲಭ್ಯ ಅಮೂರ್ತಗಳು ಲಭ್ಯಮೂರ್ತಗಳಾದಂತಿದ್ದವು.

ಕೈಚಾಚಿದಂತೆ ಒಂದು ಹೆಚ್ಚೆ ಮುಂದಿಟ್ಟು. ಧಳ್ಳನೆ ಮಿಂಚೊಂದು ಸುಳಿದುಹೊಯಿತು. ಅವನ ಬಯಕೆಯ ದೇವಿ ಬಳಿಯಲ್ಲಿರಲ್ಲಿ. ಅವನು ಮಾತ್ರ ಕೆಳಗೆ ಕುಳಿತು ಪಿಟೀಲಿನ ಮೇಲೆ ಕಮಾನು ಹಾಕುತ್ತ ಕಂಬನಿ ಸುರಿಸುತ್ತಿದ್ದು. ಅದೆಂಥ ಮಧುರ ಯಾತನೆ ! ಮಾನವೀಶಕ್ತಿಯ ಹಿಡಿತಕ್ಕೆ ಸಿಲುಕದೆ, ಉಗ್ರ ತಪಸ್ಸಾಗಿ, ಕಟುಸಾಧನೆಗೆ ಮಾತ್ರ ಲಭ್ಯ ವಾಗಿ, ದಿವ್ಯತರವಾದ ನೋದ ಶೇದಗಳನ್ನು ಉಂಟುಮಾಡುವ ಯಾತನೆ. ಶ್ರೀನಿವಾಸಯ್ಯನಿಗೆ ಅದರ ಪೂಜ್ಯ ಪರಿಚಯವಿತ್ತು. ತನ್ನ ಬಾಳಿನಲ್ಲಿ ಸೇರಿಹೊಗಿ, ಈಗ ಒಂದು ಕ್ವಾಣದ ಹಿಂದೆ ಮೈದೋರಿ, ಶೇದಪೂಜ್ಯವಾದರೂ ಮಧುರವಾಗಿ ಮೇರಿಯುತ್ತಿದ್ದ ಆ ವಿಲಕ್ಷಣ ‘ಶಕ್ತಿ’ ಯನ್ನು—ಪಿಟೀಲಿನಲ್ಲಿ ಏಕ್ಯವಾಗಿದ್ದ ಆ ರೂಪವನ್ನು—

ఒండోందు ఎళ్లెతదల్లి, ఒండోందు ఆలాపనేయల్లి, ఒండోందు శయ్యెయల్లి హోరగె కరియుత్తిద్ద. నాదనామక్రయా రాగాది దేవి అందు అవన పిటీలినల్లి విన్నుళాగి, ఆదరూ బకు శోభాయమానళాగి నుడియుత్తిద్ద జు.

౨

పిటీలు శ్రీసివాసయ్యన హసరన్న కేళెదవరిల్ల; అవన విద్యుత్తిన ప్రతింసిగె తలెందాగదవరిల్ల; అవనిద్ద స్ఫుళక్షేయాత్రె బరదవరిల్ల. ఆదరె అవను మాత్ర ఎల్లరిగూ ఆగమ్యనే; ఎల్లరిగూ అపూవ్యానే. అవనన్న సోఁడుపుదక్షే బందు, సాధ్యవాగదే హింతిరుగుత్తిద్దవరు ఎమ్మోఁ మంది. అవన పిటీలిన ఒందు పలుకిగె సావిరవాగి హణ సురయుపుదక్షే సిధ్ధరాగిద్దవరు ఎమ్మోఁ జన. ఆదరె శ్రీసివాసయ్యనిగె మాత్ర ఏనూ బేకాగిరిల్ల.

శ్రీసివాసయ్యన వయస్సు ముఖవత్తురోళగె. తేళ్లనేయు మట్టితరవాద ఎళ్లుగేంపిన మై; తేజోయుక్తవాద ముఖ-కణ్ణు. ఆ కణ్ణునల్లి యావాగలూ చింతెయ భావ రూపుగొండిరువుదు. విశాలవాద హణెయల్లి దోడ్డె కుంకుమద బట్టు. సామాన్యవాగి మనుష్య అశక్తునేందు హేళబకుదు. యావుదో చింతెయింద కుగ్గిదవనేందు హేళబకుదు.

శ్రీసివాసయ్యనిగె చింతెయిల్లదే ఇరలిల్ల. చొల్పుదల్ల తాయి తందిగళన్న కళెదుచోందు అణ్ణన ఆశ్రయదల్ల బళెదిద్ద ఆ అణ్ణ ఇవనన్న హోట్టియల్లి కుట్టిద మగనంతే సోఁడి కోళ్లుత్తిద్ద. ఆదరె శ్రీసివాసయ్యనిగె తాను తష్టలియెంబ ఆరివు పూణివాగిత్తు. అణ్ణన ఆసేయింతే వయుస్నినల్లి ముద్దు హెండతియన్న హోంది ఒందు అపూవ్య సుఖవన్న అనుభవిసిద్ద. ఆదరె ఆ సుఖ నాల్చు వస్తగళ హిందె కోనేగొండిత్తు; మై దోరి మాయవాగువ చిరుగనసినంతే ఆళిసిహోగిత్తు. అవనిగె

ಈ ಲೋಕದಲ್ಲಿ ಒಬ್ಬಳೇ ಆದ ಮುದ್ದು ಲಲಿತ ಪಹಿಕ ವ್ಯಾಪಾರಗಳನ್ನು ಕೊರೆದು—ಆವನನ್ನು ಎದುರಿಸುವುದಕ್ಕೆ ಅಸಾಧ್ಯವಾದ ದಾರುಣ ವೇದನೆಗೆ ಗುರಿಮಾಡಿ—ಮುಗಿದುಹೋಗಿದ್ದಳು. ಆದು ಆವನನ್ನು ಕತ್ತಲಿಸಿ ಬಿಟ್ಟಿತ್ತು. ಹಗಲಿರುಳಿನ್ನದೆ ಬಾಳನ್ನು ಕೊರೆಯುತ್ತಿತ್ತು. ಹೆಂಡತಿಯ ಗುಣರೂಪಗಳ ಸೆನಹು ಆವನನ್ನು ನಿಮಿಷ ನಿಮಿಷವೂ ದಹಿಸುತ್ತಿತ್ತು. ಆ ವ್ಯಧಿಯಲ್ಲಿ, ಉಗ್ರವೇದನೆಯಲ್ಲಿ ಶ್ರೀನಿವಾಸಯ್ಯ ತತ್ತ್ವರಿಸುತ್ತಿದ್ದ.

ಅಂದಿನಿಂದ ಆವನಿಗೆ ವಿರಕ್ತಿ. ಲೋಕದ ವಿಚಾರಗಳಲ್ಲಿ, ಅದರ ವ್ಯಾಪಾರಗಳಲ್ಲಿ ಭೀಷಣ ಜಿಹಾನೆ. ಅಣ್ಣನ ಆಶ್ರಯವನ್ನು ನೀಗಿ ತಾನೊಬ್ಬನೇ ಆದ. ಆವನ ವ್ಯೇತ್ರಿಯೆಲ್ಲ, ಮಾತುಕತೆಗಳೆಲ್ಲ ಆ ಪಿಟೀಲಿನೊಡನೆ. ಬಹುಳ ವರುಷಗಳ ಹಿಂದೆ ತನ್ನ ಬಾಳಿಗೆ ಅಂಟಿ ಬಂದು ಮಧ್ಯ ಸ್ವಲ್ಪಕಾಲ ಮೂರವಾಗಿದ್ದ ಅದು ಇಂದು ಆಶ್ಚರ್ಯ ಮಿಶ್ರಿತಂತಾಯಿತು. ಅದಲ್ಲದೆ ಆವನವರಾಗಿ ಲೋಕದಲ್ಲಿ ಯಾರೂ ಇಲ್ಲ. ತನ್ನ ಬಾಳು ಮುರಿದ ಬಾಳು; ಆದು ಹೀಗೆಯೇ ಕೊನೆಗಾಣಲಿ ಎಂದು ಆವನು ತೀವ್ರಾರ್ಥನಿಸಿದ್ದ ; ಏಕಾಂತ ಜೀವನಕ್ಕೆ ಹಾತೋರಿಯುತ್ತಿದ್ದ.

ಶ್ರೀನಿವಾಸಯ್ಯ ಪಿಟೀಲನ್ನು ಯಾವ ಗುರುವಿನ ಬಳಿಯಲ್ಲೂ ಅಭ್ಯಾಸಮಾಡಲಿಲ್ಲ. ತನ್ನ ತಂದೆ ಬಹುಳ ಹಿಂದೆ ಪಿಟೀಲು ಬಾರಿಸಿದ್ದನ್ನು ಒಂದೆರಡು ಸೆಲ ನೋಡಿದ್ದ. ಅವರ ಬಳಿಯಲ್ಲಿ ಕೆಲವು ವಿಚಾರಗಳನ್ನು ಮನನ ಮಾಡಿದ್ದ, ಅಷ್ಟೇ. ಇದಕ್ಕೆಂತ ಹೆಚ್ಚಾಗಿ ಆವನಿಗೆ ಯಾವ ಪಾಠವೂ ಇಲ್ಲ. ಶೋಕ ಆವನ ಬಾಳನಲ್ಲಿ ಕಾಲಿಟ್ಟಮೇಲೆ—ಲಲಿತ ಮುಗಿದುಹೋಡಮೇಲೆ—ಆವನ ಕಲೆ ಒಂದು ದಾರಿಯನ್ನು ಹಿಡಿದಿತ್ತು. ಮೃದುವಾದ ಮುಖಪೂರ್ಣವಾದ ರಾಗಗಳು ಆವನ ಪಿಟೀಲಿನಲ್ಲಿ ನುಡಿಯುತ್ತಿದ್ದುಂತೆ ಎಂಥ ವಿದ್ವಾಂಸನ ಕೈಯಲ್ಲೂ ನುಡಿಯುತ್ತಿರಲಿಲ್ಲ. ಆವನ ಬಾಳು ಅಷ್ಟು ಹಣ್ಣಾಗಿತ್ತು. ಅದರ ಭಾಯೆ ಸಂಪೂರ್ಣವಾಗಿ ಪಿಟೀಲಿನ ಮೇಲೆ ಬಿಡ್ಡಿತ್ತು. ರಾಗಾಭಿಮಾನಿದೇವಿ ಆವನವಳಾಗಿ ಆವನ ಜೀವನದಲ್ಲಿ ಮರುಕ ತೋರಿ ಅವನಲ್ಲಿ ನೆಲೆಸಿದ್ದಳು. ಅಂತೆಯೇ ಆವನ ವಾದನದಲ್ಲಿ ಸಂಪೂರ್ಣತೆಯಿತ್ತು ; ದಿವ್ಯತೆಯಿತ್ತು ; ಭಾವವಿತ್ತು.

ಶ్రీనివాసయ్య ఎల్ల రాగగళన్నూ ఒకు మనోహరవాగి నుడిసుత్తిద్దరూ నాదనామక్తయా రాగదల్లి మాత్ర అవనిగి పూణి విశ్వాస స్వామ్యగళిద్దవు. ఆ రాగ అవనిగి తపస్సినంతి సిద్ధిసిత్తు. అదర అభివాసి దేవి దశనవిత్తిద్దళు. కరుళు కిత్తు తరువ అదర వ్యాప్తియల్లి అవను ఐక్యనాగిద్ద. అవన బాళిన శోఇక సంకటగళు రాగద ఒందొందు అలేయల్లియూ అడగిద్దవు, ఒందొందు సంచారదల్లియూ మూత్రసొండిద్దవు; భావపూణివాగిద్దవు. అదెంతక కరుళు కోయ్యవ సుఖ! ఆ మధురయాతనే శ్రీనివాసయ్యనిగి దారుణవాగిద్దరూ బేకాగిత్తు. అదు అవన జీవనద ఒందు ఆనివచ్చనీయ అవస్థే.

ఆదరే శ్రీనివాసయ్యనిగి ఒందు దౌబిల్యవిత్తు. అదన్న దౌబిల్యవేన్నువుదక్కే ఆగదిద్దరూ అవను అదన్న హాగెండే తిళిదిద్ద. ఆ రాగవన్న అవను ఎందూ పూణివాగి నుడిసిదవ నల్ల. హాగి నుడిసువుదక్కే ఆగుత్తిరల్లివేందల్ల. నుడిసువుదరల్లి దివ్యకైయిత్తు, రసవిత్తు. ఆదరే తన్న శక్తియన్న ఆ రాగదల్లి పూణివాగి తానే కండిరలిల్ల. కాణబేచేన్నవ కుతూహల కోల్లుత్తిద్దరూ ఒందు ఆలాపనే నుడిదరే అవనిగి కూర వేదనే యాగుత్తిత్తు. ష్ట్యదయదల్లి కుదుగిద్ద వ్యసన రాగదల్లి రూపు తళేయుత్తిత్తు. యావుదో దుభిరవాద శక్తి మేలినింద అదుముత్తిత్తు. ఆ శక్తిగి, ఆ అచ్ఛత అవ్యక్తతిగి మానవను హిమ్మిట్టలే బేకు. అదర పూణిభావవన్న వ్యక్తగొళిస బేచేంబ అపేక్ష కుతూహలగళిద్దరూ అవన్న సహిసికోండు నడుగి “ ఈగ బేడ ; ఈగబేడ ” ఎందుకోళ్ళత్తిద్ద. అదన్న ఎదురిసువుదు భీమ సాకసవేందు అవన భావనే.

॥

ఒందు కఱేరియన్న తమ్మ ఉరినల్ల నడనబేచేందు నగర ప్రముఖరు కత్తారు సల శ్రీనివాసయ్యనన్న వ్యాధిసి

ದ್ವಾರು. ಆದರೆ ಅವನು ಎಲ್ಲ ಪ್ರಾರ್ಥನೆಗಳನ್ನು ನಿರಾಕರಿಸಿದ್ದ. “ನನ್ನ ಕಚೇರಿಯಂದ ಸುಖವಿಲ್ಲ. ನಾನಂಥ ವಿದ್ವಾಂಸನೆ?” ಎಂದು ಜನರನ್ನು ಅನೇಕ ವೇಳೆ ಕೇಳಿದ್ದ. ಅವನು ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸಿದ್ದರ್ಥ ಪ್ರಾರ್ಥನೆಗಳು ಅಧಿಕವಾದುವು. ದಿನದಿನವೂ ಉರಿನವರ ಬಲಾತ್ಮಾರ ಶ್ರೀನಿವಾಸಯ್ಯನಿಗೆ ಹೆಚ್ಚಾಯಿತು. ಕೊನೆಗೆ ತನ್ನ ಕೊಟಡಿಯಲ್ಲಿ ನಾಲ್ಕು ಕೃತಿಗಳನ್ನು ನುಡಿಸುವುದಾಗಿ ಹೇಳಿದ. ಅವರು ಒಪ್ಪಲಿಲ್ಲ. ದೊಡ್ಡ ಕಚೇರಿಗೆ ಶ್ರೀನಿವಾಸಯ್ಯ ನಿವಾರಣವಿಲ್ಲದೆ ಸಮೃತಿಸಲೇ ಬೇಕಾಯಿತು. ಕಷ್ಟದಿಂದ ಒಪ್ಪಿಕೊಂಡ.

* * * * *

ನಗರದ ಸಭಾಂಗಣದಲ್ಲಿ ಅಸಾಧ್ಯ ಜನಸಂದರ್ಭ. ಶ್ರೀನಿವಾಸ ಯ್ಯನ್ ‘ತನಿ’ ಯನ್ನು ಕೇಳುವುದಕ್ಕೆ ಜನ ಸ್ತು ಉರುಗಳಿಂದ ಬಂದಿದಾರೆ. ಕಚೇರಿ ಸಂಜೆ ಐದು ಫೌಂಟಿಯ ವೇಳಿಗೆ ಪ್ರಾರಂಭವಾಗ ಬೇಕೆಂದು ಗೊತ್ತಾಗಿದೆ. ಮುಖ್ಯ ಮುಖ್ಯ ಜನರು ಮುಂದುಗಡೆಯ ಸ್ಥಳಗಳನ್ನು ಅಲಂಕರಿಸಿ ಕುಳಿತ್ತಿದಾರೆ. ಶ್ರೀನಿವಾಸಯ್ಯನಿಗೆ ಮಾತ್ರ ಸಭಾಂಗಣದ ಮಧ್ಯದಲ್ಲಿ ಬಂದು ಎತ್ತರವಾದ ವೇದಿಕೆ ಸಿದ್ಧವಾಗಿದೆ. ಆದರ ಮೇಲೆ ಶ್ರುತಿ ನಾಡಿಟ್ಟು ತಂಬಾರಿಯನ್ನು ಮುಂದರದಲ್ಲಿ ಆಡಿಸುತ್ತ ಒಬ್ಬನು ಕುಳಿತ್ತಿದಾನೆ. ಜನ ಸಂತೇಯಂತೆ ಸೇರಿದೆ.

ಏದು ಫೌಂಟಿಗೆ ಸ್ಪೃಹಕೊತ್ತು ಇದೆ ಎನ್ನುವ ವೇಳಿಗೆ ಶ್ರೀನಿವಾಸ ಯ್ಯನನ್ನು ಕರೆದುಕೊಂಡು ನಗರದ ಮುಖ್ಯಸ್ಥರು ಬಂದರು. ಸದು ನಿಮಿಷಮಾತ್ರದಲ್ಲಿ ಅಡಗಿ ಹೋಯಿತು. ಎಲ್ಲ ಕಣ್ಣಗಳೂ ಕುತ್ತಾ ಹಲದಿಂದ ಶ್ರೀನಿವಾಸಯ್ಯನ ಕಡೆಗೆ ತಿರುಗಿದುವು. ಅದೇ ಶಾಂತ ಮುಖ; ಅದೇ ಕಣ್ಣಗಳು. ಆದರೆ ಇಂದು ಆ ಕಣ್ಣಗಳಲ್ಲಿ ಗಾಥವಾದ ತೇಜ ಸ್ವಿನ ಭಾಯೆಯಿದೆ; ಹಣೆಯಲ್ಲಿ ಕುಂಕುಮ ರಾಗವಾಗಿದೆ; ಕಂಕುಳಲ್ಲಿ ಪಿಟೀಲಿನ ಪೆಟ್ಟಿಗೆ ಕುಳಿತ್ತಿದೆ.

ಶ್ರೀನಿವಾಸಯ್ಯ ಜನರ ಇಚ್ಛೆಯಂತೆ ವೇದಿಕೆಯನ್ನೇ ರಿ ಕುಳಿತ. ಪಕ್ಕದಲ್ಲಿ ತಂಬಾರಿ ಅವಿಚ್ಛಿನ್ನವಾಗಿ ನುಡಿಯುತ್ತಿತ್ತು. ಬಲಗಡೆಯ ಪಾಶ್ಚಾದಲ್ಲಿ ಮೃದಂಗದ ಮೇಲೆ ಚಾಪು ಹಾಕುತ್ತ ಶ್ರೀನಿವಾಸಯ್ಯ

ನನ್ನೇ ಎವೆಯಿಕ್ಕುದೆ ನೋಡುತ್ತೆ ಒಬ್ಬನು ಕುಳಿತಿದ್ದು. ತಂಬಾರಿಯ, ಅದರ ಶ್ರುತಿಗೆ ಹೊಂದಿಕೊಂಡು ವಾದನಕ್ಕೆ ಸಿದ್ಧವಾಗಿದ್ದ ಮೃದಂಗದ ಶಬ್ದಗಳಲ್ಲಿ, ಸಭಾಂಗಣದಲ್ಲಿ ಬೇರೆ ಯಾವ ಸದ್ಗೂ ಇಲ್ಲ. ಶ್ರೀನಿವಾಸಯ್ಯ ಸುತ್ತಲೂ ನೋಡಿದ. ಒಂದು ನಿಮಿಷ ಕಣ್ಣ ಮುಚ್ಚಿ ಮತ್ತೆ ತೆರೆದ. ಪೆಟ್ಟಿಗೆ ತೆರೆದು ಸಿಟೀಲನ್ನು ಹೊರಗೆ ಎತ್ತಿಕೊಂಡ. ಸ್ವಲ್ಪಿನ ಹೊತ್ತು ದಿಟ್ಟಿಯನ್ನು ಅದರಲ್ಲಿ ಕೀಲಿಸಿ ವ್ಯಾದುವಾಗಿ ಸುಯ್ಯಾ ಕವಾನನನ್ನು ಕೈಗೆ ತೆಗೆದುಕೊಂಡ. ಪಕ್ಕದಲ್ಲಿದ್ದವರು ಕಿವಿಯಲ್ಲಿ ಏನೋ ಪಿಸುಗುಟ್ಟಿದರು. ಶ್ರೀನಿವಾಸಯ್ಯನ ಮುಖ ಗಂಭೀರವಾಯಿತು. ಕವಾನು ಮೆಲ್ಲನೆ ತಂತಿಗಳ ಮೇಲೆ ಸಂಚರಿಸತ್ತೊಡಗಿತು. ಸುತ್ತು ನಿಶ್ಚಯವಾಗಿತ್ತು. ದನಿ ಅಲೆ ಅಲೆಯಾಗಿ ಕವನಿಯೆಯನುಧುರವಾಗಿ ಹೊನ್ನುತ್ತೊಡಗಿತು. ಅದೊಂದು ಬ್ಯಾರವಿ ವಣ.

ಕುಳಿತ ಜನ ಜಿತ್ತಾರ್ಪಿತ ಪ್ರತಿಮೆಗಳಂತಿದ್ದರು. ಉಸಿರು ಹಿಡಿದು ಹಿಡಿದು ಬಿಡುತ್ತಿದ್ದರು. ಶ್ರೀನಿವಾಸಯ್ಯನ ಶಾಂತನಿಮ್ರಳ ಮುಖದಲ್ಲಿ ಯಾವ ಭಾವವೂ ವ್ಯಕ್ತವಾಗಿರಲಿಲ್ಲ. ಯಾವ ಚಿಂತೆಯ ಸುಳಿವೂ ಇರಲಿಲ್ಲ. ಹಣೆಯ ಮೇಲೆ ಅಲೆಹ್ಲಿಂದು ಇಲೆಹ್ಲಿಂದು ಬೆವರು ಹನಿಗಳು ಕಾಣುತ್ತಿದ್ದವು.

ವಣವಾಯಿತು. ಕೃತಿಗಳು ಒಂದೆರಡು ಮುಗಿದವು. ವಿವಿಧ ರಾಗಗಳ—ಗಾಳಿದ, ಅಸಾವೇರಿಯ, ಕಾನಡದ, ಖರಹರಪ್ರಿಯದ— ಆಲಾವನೆಗಳು ನುಡಿದು ಎಲ್ಲರ ಕಣ್ಣಗಳನ್ನೂ ಹನಿಸುಡಿಸಿಬಿಟ್ಟುವು. ಎಲ್ಲರಾಗಗಳಲ್ಲಿಯೂ ಒಂದೇ ಬಗೆಯ ಪ್ರತಿಭೆ; ತೇಜಸ್ಸು; ಗಾಥವಾಗಿ ವ್ಯಾದೋರುವಂಥ ಶೋಕ; ಕೇಳುವವರನ್ನು ಸೆರೆಹಿಡಿಯುವಂಥ ಅಪೂರ್ವ ಶಕ್ತಿ. ಅಷ್ಟಹೊತ್ತಿಗೆ ಕಚೇರಿ ಪ್ರಾರಂಭವಾಗಿ ಎರಡು ಗಂಟಿಗಳ ಮೇಲಾಗಿತ್ತು. ಹೊರಗೆ, ಸಂಜೆ ಮುಗಿದು ಕತ್ತಲು ಆವರಿಸಿ ಕೊಂಡು ಬರುತ್ತಿತ್ತು. ಶ್ರಾವಕರು ರಾಗರಸಮುಗ್ಧರಾಗಿ ಕುಳಿತಿದ್ದರು. ಶ್ರೀನಿವಾಸಯ್ಯ ಮಂಗಳದ ಕೃತಿಯನ್ನು ನುಡಿಸಲು ಕವಾನು ಹಾಕಿದ. ಒಡನೆ ನೂರಾರು ಜನ ಕೈ ಎತ್ತಿ ಕೂಗಿಕೊಂಡರು.—

“ನಾದನಾಮಕ್ರಯಾ—”

ಶ್ರೀನಿವಾಸಯ್ಯ ಚಕ್ಕಿತನಾದ. ಸಿಡಿಲು ಹೊಡಿದ್ದರೂ ಅವನು ಕಾಗೆ ಬೆಳ್ಳುತ್ತಿರಲಿಲ್ಲ. ಕೈಲಿದ್ದ ಕವಾನು ನಡುಗಿ ಜಾರಿ ತೊಡೆಯ ಮೇಲೆ ಬಿತ್ತು. ಹೆದರಿದ ಹುಲ್ಲೆಯಂತೆ ಸುತ್ತಲೂ ನೋಡಿದ. ಪುನಃ ಕೂಗು—“ನಾದನಾಮಕ್ರಿಯಾ ನುಡಿಸಬೇಕು.”

ದಸಿಗೇಳಿ ಶ್ರೀನಿವಾಸಯ್ಯ ಕಣ್ಣು ಮುಚ್ಚಿಕೊಂಡ. ಅವನಿಗೆ ಅಸಹಸ್ರೀಯ ವೇದನೆಯೊಂದರ ಅನುಭವವಾಗುತ್ತಿತ್ತು. ಮನಸ್ಸು ಮೂರ್ಖೀ ಹೊಗುವಂತಿತ್ತು. ಜನ ಹತ್ತಿರ ಬಂದು ಒಟ್ಟಾಗಿ ಪ್ರಾರ್ಥಿಸಿ ದರು. “ಇವತ್ತು ಕ್ಷಮಿಸಿ, ನುಡಿಸಲಾರೆ” ಎಂದು ಅಂಗಳಾಚುವ ದಸಿ ಯಲ್ಲಿ ಬೇಡಿದ. ಅವರಿಗೆ ಅದು ಕೇಳಲಿಲ್ಲ. ನುಡಿಸಲೇಬೇಕೆಂದು ಕೂಗಿ ಕೊಂಡರು. ಆ ರಾಗದಲ್ಲಿ ಶ್ರೀನಿವಾಸಯ್ಯ ಅದ್ವಿತೀಯ. ಈ ಸಂದರ್ಭ ವನ್ನು ಬಿಡುವುದೇ?

ಗಲಭೆ ಹೆಚ್ಚುಯಿತು. “ನಾದನಾಮಕ್ರಿಯಾ” “ನಾದನಾಮಕ್ರಿಯಾ” ಎಂದು ಕೂಗು ಹಬ್ಬಿತು. ಶ್ರೀನಿವಾಸಯ್ಯ ಸುತ್ತಲೂ ನೋಡಿದ. ಅವನ ಮುಖದ ಮೇಲೆಬಂದು ನಗು ಕ್ಷಣಮಾತ್ರ ವಿಕಟವಾಗಿ ಮೈದೋರಿ ಮರೆಯಾಯಿತು. ಕೈಗೆ ಕವಾನು ಎತ್ತಿಕೊಂಡ. ಸದ್ಗುಹೋ ಯಿತು. ಜನರೆಲ್ಲರೂ ನಿಂತಲ್ಲಿಯೆ ಕುಳಿತುಬಿಟ್ಟರು.

ಉಸಿರು ಬಿಟ್ಟದ್ದು ಕೇಳುವಂಥ ಮಾನ. ಜನರೆಲ್ಲರೂ ಈ ಒಂದು ರಾಗವನ್ನು ಕೇಳುವುದಕ್ಕೆ ಕಲ್ಪಿಸಿಕೊಂಬಿಗಳಂತೆ ಕುಳಿತಿದಾರೆ; ಕವಾನು ತಂತಿಗಳ ಮೇಲೆ ಹರಿಯತೊಡಗಿದೆ; ಶ್ರೀನಿವಾಸಯ್ಯ ಕಣ್ಣು ಮುಚ್ಚಿದಾನೆ; ರಾಗ ಅಲೆಅಲೆಯಾಗಿ ಭಾವಪೂರ್ವವಾಗಿ ರಸವನ್ನು ಸೂಸುತ್ತ ಹರಿಯುತ್ತಿದೆ; ಶೋಕವೇ ನಾದನಾಮಕ್ರಿಯೆಯಾದಂತಿದೆ; ಶ್ರಾವಕರ ಕಣ್ಣಗಳು ಒದ್ದೆಯಾಗುತ್ತಿವೆ; ಒಂದೊಂದು ಸಂಗತಿಯೂ ಒಂದೊಂದು ಭಾಯೆಯೂ ಆಳಲಿನ ಎರಕದಲ್ಲಿ ಬಿಮ್ಮುತ್ತಿದೆ; ದುಃಖ ಸರ್ವವ್ಯಾಪಿಯಾಗಿದೆ; ರಾಗಾಭಿಮಾನಿ ದೇವಿ ಸ್ವಾತಃ ನಿಂತು ನುಡಿಯುತ್ತಿದಾಕೆ. ಶ್ರೀನಿವಾಸಯ್ಯನಿಗೆ ಅದರ ಅರಿವಿಲ್ಲ. ಮನಸ್ಸು ಭಾವವಶವಾಗಿ ಅನಿರ್ವಚನೀಯತೆಗೆ ಸಂದಿದೆ. ಶೋಕಪೂರ್ವವಾದ ತನ್ನ ಹೃದಯದ ಒಂದೊಂದು ಅವಸ್ಥೆಯೂ ಸಿಟೀಲಿನ ಒಂದೊಂದು ಪಲುಕ್ಕಿನಿಂದ ಹೊರ

ಹೊಮ್ಮುತ್ತಿರುವೆಂತೆ ಅವನ ಭಾವನೆ.

ಶ್ರೀನಿವಾಸಯ್ಯ ಕೈ ತೆಗೆದು ಕರೂನು ಎತ್ತಿ ಕಣ್ಣಬಿಟ್ಟೆ. ಹೃದಯದಲ್ಲಿ ತಡೆಯಲಾಗದ ದಾರುಣವೇದನೆ; ಮುಂದೆ ಬಾರಿಸುವ ಶಕ್ತಿ ಇದ್ದರೂ ಬಾರಿಸಲಾಗದ ಆಧ್ಯಾರ್ಥ; ಕರುಳು ಕತ್ತರಿಸುವಂಥ ಹಿಂದಿನ ನೆನಪುಗಳು. ನಾಲಗೆ ಬಿಸಿಯಾಗಿದೆ; ಮುಖ ಹಣಿಯಲ್ಲಿಯ ಕುಂಕುಮದ ಬಣ್ಣವನ್ನು ತಳೆದಿದೆ. ಆದರೆ ರಾಗವನ್ನು ಮುಗಿಸದೆ ನಿಲ್ಲಿಸುವಂತಿಲ್ಲ. ಆ ಆರೋಹಣ ಮಂಡಲವನ್ನು ಮುಗಿಸುವಾಗ ಮೂಭಾರ ಸ್ಥಾನವನ್ನು ಕೈಣದಲ್ಲಿ ಸ್ವರ್ತಿಸಿ ಮುಂದೆ ಇಳಿಯಬೇಕು.

ಶ್ರೀನಿವಾಸಯ್ಯ ಆ ವೇದನೆಯಲ್ಲಿಯೂ ಒಂದು ನಗುವನ್ನು ನಕ್ಕು. ಆ ಮಹಾಶಕ್ತಿಯನ್ನು ಎದುರಿಸುವುದು, ದೇವಿಯನ್ನು ಆ ಬೈನ್ನು ತ್ಯಾದಲ್ಲಿ ನಡೆಸುವುದು ಅಧ್ಯತ್ಮ ಭಯಂಕರ ಸಾಧನೆ. ಕೈಣಭಂಗರವಾದರೂ ಬೃಹತ್ತೊಕ್ಕುವಾದ ಆ ಅವಸ್ಥೆ ಮಹತ್ತರವಾದುದು; ಭೀಮವಾದುದು. ಅದು ಈಗ ವ್ಯಕ್ತವಾಗಬೇಕು.

ಶ್ರೀನಿವಾಸಯ್ಯ ನಡುಗಿದ. “ಗತಿಯಿಲ್ಲ—ದೇವಿಯ ಇಚ್ಛೆ” ಎಂದು ಮಾತ್ರ ನುಡಿದ. ಅವನ ದೇಹಾಧ್ಯಂತವೂ ಮಹಾ ವಿದ್ಯಾತ್ಮ ವಾಹವೊಂದರಿಂದ ಸ್ವಂದನವಾಯಿತು. ಕರೂನನ್ನು ತಂತಿಗಳ ಮೇಲಿಟ್ಟೆ.

ಜನರು ನಟ್ಟಿ ಕಣ್ಣಗಳಿಂದ ನಿರೀಕ್ಷಿಸುತ್ತ ಮೌನಮುಗ್ಧ ರಾಗಿದ್ದರು. ಕರೂನ ಹರಿಯಿತು. ಶ್ರೀನಿವಾಸಯ್ಯ ನೀಳವಾಗಿ ಸುಯ್ಯು ಕಣ್ಣ ಮುಚ್ಚಿಕೊಂಡ. ಅವ್ಯಕ್ತ ವ್ಯಕ್ತವಾಗಿ ದೇವಿಯ ಸಾನ್ನಿಧ್ಯದ ಅಧ್ಯತಾನು ಭವವಾಯಿತು. ಕೈಣಭಂಗರವಾದ ಆ ಗತಿ ಚಿರಸ್ಥಾಯಿಯಾಯಿತು. ನಾದ ಬ್ರಹ್ಮವಾಗಿ ಚಿರನೂತನವಾಗಿ ಅಸಾಧ್ಯವಾಗಿ ಓಂಕಾರಮಯ ವಾಯಿತು. ಅದೆಂಥ ಅಮಾನುಷ ತಂತ್ರೀ ಸಂಚಾರ!

ನಾದ ಬದಲಾಯಿಸದಿದ್ದದನ್ನು ಕಂಡು ಜನರು ಕೂಗಿಕೊಂಡರು. ವಿಚಲಿತರಾಗಿ ಶ್ರೀನಿವಾಸಯ್ಯನ ಕಡೆ ಧಾವಿಸಿದರು. ಅವನ ಕಣ್ಣ ಗಳಲ್ಲಿ ನಿಮಿಷಗಳ ಹಿಂದೆ ಹರಿದ ಅಜಸ್ವಾಶ್ರಧಾರೆ ಹಾಗೆಯೆ ಇದೆ. ಕೂಗುತ್ತ ಅವನನ್ನು ಅಲ್ಲಾಡಿಸಿದರು. ಪಿಟೀಲು ಕೆಳಗೆ ಬಿತ್ತು. ಅದರ

ಒಂದು ಕೊನೆ ಸೀಳುಬಿಟ್ಟುತ್ತು. ನಾದ ಮುಕ್ತವಾಗಿ ಹೋಗಿತ್ತು. ಎಲ್ಲರೂ ಗಾಬರಿಯಾಗಿ ಕೆರಿಚಿದರು. ಶ್ರೀನಿವಾಸಯ್ಯನ ವೈಶ್ವ ತಣ್ಣಗಾಗಿತ್ತು.

* * * * *

ಪಿಟೀಲು ಶ್ರೀನಿವಾಸಯ್ಯ ನಾದನಾಮಕ್ರಿಯಾ ರಾಗ ಸಮಾಧಿಸ್ಥ ನಾಗಿ ಅನೇಕ ವರುಷಗಳಾಗಿವೆ. ನಗರದವರು ಅವನಿಗಾಗಿ ಬಹಳ ಮರುಗಿ ಅವನ ಜ್ಞಾಪಕಾರ್ಥವಾಗಿ ಉರ ನಡುವೆ ಅಮೃತಶಿಲೆ ಯೋಂದನ್ನು ನೆಟ್ಟು ಅದರ ಮೇಲೆ ಅವನ ಹೆಸರನ್ನು ಕೆತ್ತಿದಾರೆ. ಒಂದೊಂದುಸಲ ತುಂಬಿದ ಹುಣ್ಣಿಮೇಯ ಬೆಳುದಿಂಗಳನ ರಾತ್ರಿಗಳಲ್ಲಿ ಅಪೂರ್ವವಾಗಿ ನಾದನಾಮಕ್ರಿಯಾ ರಾಗಾಲಾಪನೆ ಆ ಅಮೃತಶಿಲಾ ಗರ್ಭದಿಂದ ಉಕ್ಕಿಬಂದಂತೆ ಅನೇಕರಿಗೆ ಅನುಭವವಾಗಿದೆ. ಶ್ರೀನಿವಾಸಯ್ಯನ ಪಿಟೀಲು ಮಾತ್ರ ಎಲ್ಲಿ ಹುಡುಕಿದರೂ ಯಾರಿಗೂ ಸಿಕ್ಕಿಲ್ಲ.

ಚೇರ್ಟಿ

ಎಲ್ಲರ ಪ್ರಶ್ನೆಯೂ ಒಂದೇ ಉಸಿರಿನಲ್ಲಿ ಬಂದಿತು.

ಇದು ವರ್ಷದ ಮೇಲೆ ಹತಾತ್ಮಾಗಿ ಸಿಕ್ಕಿದ ಗೆಳೆಯ ವಿಚಿತ್ರ ನರ್ತನಾನವೋಂದನ್ನು ಹೇಳುತ್ತೇನೆಂದರೆ ಯಾರಿಗೆ ತಾನೆ ಕುತೂಹಲ ಕುಟ್ಟುವುದಿಲ್ಲ? ಇದರ ಮೇಲೆ ಇಂಥ ಸಂಗತಿಯನ್ನು ಹೇಳುವ ಮನುಷ್ಯ ಶಾಸ್ತ್ರಿ ಎಂದ ಮೇಲೆ ಇದರ ಸ್ವಾರಸ್ಯ ಹೆಚ್ಚಿದಿರುವುದು ಹೇಗೆ?

ಏಕೆಂದರೆ, ಶಾಸ್ತ್ರಿ ಅಂಥ ವಿಚಿತ್ರ ಮನುಷ್ಯ. ವಿಚಿತ್ರ ಎನ್ನುವ ಮಾತು ಶಾಸ್ತ್ರಿಯನ್ನು ನೆನೆದಾಗಲೆಲ್ಲಾ ಆ ನೆನಪಿಗೆ ಕೊಂಡಿಬಿದ್ದಂತೆ ಶೀರಿ ಬರುತ್ತದೆ. ಅವನ ಜಾಡೇ ಅಂಥದು. ಚೆನ್ನಾಗಿ. ಬಲ್ಲವರಿಗೆ ಗೊತ್ತು ಅವನ ಸ್ವಭಾವ. ಹೊಸಬರಿಗೆ ಅವನು ಒಂದು ಬಿಡಿಸಲಾಗದ ಗಂಟು; ಕಲಸು ಮೇಲೊಂಗರ. ಮಾತಿನಲ್ಲಿ ಅವನದೇ ಒಂದು ಮಾರ್ಗ. ಅದರಲ್ಲಿ ಮುಚ್ಚುಮರೆ ಇಲ್ಲ; ನಯ ನಾಜೂಕು ಇಲ್ಲ. ಒಂದದ್ದು ಒಂದಹಾಗೆ; ಕಂಡದ್ದು ಕಂಡಹಾಗೆ. ಆ ಮಾತಿನ ಮೊನೆ ಮನಸ್ಸು ಮುಟ್ಟುವಂಥದು. ಯಾವ ವಿಷಯದ ಮೇಲಾದರೂ ಧಾರಾಳ ವಾಗಿ ಮಾತಾಡಬಲ್ಲ ವ್ಯಕ್ತಿ. ಮಾತಿನಲ್ಲಿ ಎಪ್ಪು ಧಾರಾಳವೊ ಮನಸ್ಸಿನಲ್ಲಿ ಅಷ್ಟೇ ಧಾರಾಳ. ಆ ಮನಸ್ಸಿಗೆ ಮೇಲು ಕೀಳುಗಳಿಲ್ಲ; ಕೊಂಕು ಕಾಕುಗಳಿಲ್ಲ; ಒಳ್ಳೆಯದು ಕೆಟ್ಟದ್ದು ವೊದಲೇ ಇಲ್ಲ.

ಅವನ ದೃಷ್ಟಿಯೂ ಅಷ್ಟೇ ವಿಚಿತ್ರ; ವಿಲಕ್ಷಣವಾದ ಒಂದು ಕೋನದಿಂದ ಸೋಡುವ ದೃಷ್ಟಿ. ಇತರರಿಗೆ ಕಾಣದ್ದು ಅವನಿಗೆ ಕಂಡಿತು; ಇತರರಿಗೆ ಹೊಳೆಯದ್ದು ಅವನಿಗೆ ಹೊಳೆದಿತು. ಘೃಯರ ದಲ್ಲಾ ಅಷ್ಟೇ; ಅದೇ ಒಂದು ಜಾತಿ; ಯಮಘೃಯ ಎನ್ನುವ ಹಾಗೆ. ಅದನ್ನು ಕ್ಷಣಕ್ಷಣಕ್ಕೂ ವಿಷಮ ಪರೀಕ್ಷೆಯ ಒರಿಗಲ್ಲಿಗೆ ಇಡುವ ಚರಲ ಶಾಸ್ತ್ರಿಗೆ. ಅದಕ್ಕೆ ಇಂಥ ಪ್ರಸಂಗವೇ ಬರಬೇಕು ಎಂಬ ನಿಯಮವಿಲ್ಲ. ಪ್ರಸಂಗಗಳನ್ನೇ ಬರಮಾಡಿಕೊಳ್ಳುತ್ತಿದ್ದ ಶಾಸ್ತ್ರಿ. ಅತಿಮಾನುಷವಾದ ವಿಷಯಗಳಲ್ಲಂತು ಅವನಿಗೆ ಅತಿಶಯ ಆಸಕ್ತಿ. ಸಮಯ ಸಿಕ್ಕಿದಾಗ

ಲೆಲ್ಲಾ ಅವನು ಯಾವುದಾದರೊಂದು ಶೋಧನೆ ನಡೆಸದೆ ಬಿಡುವ ಪ್ರಾಣಿಯಲ್ಲ. ಅವನ ಢೈಯರು ಪ್ರಕಟಿಸಾಗುತ್ತಿದ್ದುದು ಇಂಥ ವೇಳೆಗಳಲ್ಲಿ. ಬಹುಶಃ ಅವನ ಆತ್ಮಕ್ಕೆ ಅವರು ನೀರಿಯವಾದ ಒಂದು ತ್ವರಿತ ಲಭಿಸುತ್ತಿದ್ದುದೂ ಇಂಥ ಸಮಯಗಳಲ್ಲಿ. ಕುರುಡು ನಂಬಿಕೆಗಳಲ್ಲಿ ಅವನಿಗೆ ವಿಶ್ವಾಸವಿಲ್ಲ. ಅಂಥ ಮಾತುಗಳನ್ನು ಅವನು ಲೇನಡಿ ಮಾಡುತ್ತಿದ್ದು. ಯಾವುದನ್ನೂ ಪರೀಕ್ಷೆಸಿ ಮನದಟ್ಟು ಮಾಡಿಕೊಳ್ಳುವೆಡೆ ಅಂಗೀಕರಿಸಬಾರದು ಎಂಬುದೆ ಅವನ ಸಿದ್ಧಾಂತವಾಗಿತ್ತು. ಈ ಮಾತಿಗೆ ಅವನ ಅನುಭವವೇ ಸಾಷ್ಟಿ. ಇಂಥ ಅನುಭವವೇಂದನ್ನು ತಿಳಿಸುತ್ತೀನೆಂದರೆ ಕೇಳದೆ ಬಿಡುವುದು ಹೇಗೆ? ಆದ್ದರಿಂದಲೇ ಗೆಳೆಯರು ಮೈಯೆಲ್ಲಾ ಕೆವಿಯಾಗಿ ಕೇಳುವುದಕ್ಕೆ ಕುಳಿತದ್ದು.

ಲಲ್ಲಿರೂ ಒಟ್ಟಿಗೆ ಪ್ರಶ್ನೆ ಹಾಕಿದ್ದನ್ನು ಕೇಳಿ ಶಾಸ್ತ್ರ ಸ್ವಲ್ಪ ನಕ್ಕು ಒಂದು ಕ್ಷೇತ್ರ ಸುಮ್ಮನೆ ಕುಳಿತುಕೊಂಡೆ. ಆಮೇಲೆ ನಿದಾನವಾಗಿ ‘ಹಾದು’ ಎಂದು ತಲೆದೂಗಿದ. ಅವನ ಮನಸ್ಸು ಹಿಂದಿನ ಯಾವುದೋ ಸೇನಪಿನಲ್ಲಿ ಮುಳುಗಿಹೋಗಿರುವಂತೆ ತೋರಿತು.—

* * * * *

“ ಕಾಲೇಜು ಚಿಟ್ಟಮೇಲೆ ನಾನು ಶ್ರಂಗೇರಿಗೆ ಹೋಗಿ ಸೆಲಸಿದ್ದು ನಿಮ್ಮೆಲ್ಲಿರಿಗೂ ಗೊತ್ತಷ್ಟೇ. ಶಾಸ್ತ್ರ ಓದಬೇಕೆಂಬ ಕುತ್ತಾಹಲ ಹುಟ್ಟಿತು. ಅಲ್ಲಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿದೆ. ನನ್ನ ಓರಿಗಿಯ ಎಷ್ಟೂ ಮಂದಿ ಯುವಕರು ಅಲ್ಲಿ ವ್ಯಾಸಂಗಮಾಡುತ್ತಿದ್ದರು. ಆದರೆ ಅನುಷ್ಠಾನದಲ್ಲಿ ಅವರೆಲ್ಲರೂ ಅಪ್ಪಟಿ ವೈದಿಕರೆ. ಆ ಗುಂಪಿನಲ್ಲಿ ಇಂಗ್ಲಿಷ್ ಕಲಿತ ಹುಡುಗನೆಂದರೆ ನಾನೊಬ್ಬಿನೆ. ಪಾಠಶಾಲೆಗೆ ಸೇರಿದೆ ನೆಂದು ಹೇಳಿದೆನಲ್ಲ; ಅದು ಉರಿನ ಹೊರಗೆ ನದಿಯ ದಡದಲ್ಲಿ ಒಂದು ತೋಪಿನಲ್ಲಿತ್ತು. ಯಾವ ಕಾಲದಲ್ಲೂ ಯಾರೋ ಕಟ್ಟಿಸಿದ್ದ ಕಟ್ಟಡ. ಸಂಸ್ಕೃತ ವಿದ್ಯಾವ್ಯಾಸಂಗಕ್ಕೆ ಈ ಶಾಂತ ವಾತಾವರಣವೆ ಸರಿ ಎಂದು ಭಾವಿಸಿ, ಈಚಿನವರು ಯಾರೋ ಆ ಕಟ್ಟಡವನ್ನು ಪಾಠಶಾಲೆಯಾಗಿ ಪರಿವರ್ತಿಸಿರಬೇಕು. ಶಾಲೆಯಲ್ಲಿ ವ್ಯಾಸಂಗಮಾಡುವ ಹುಡುಗಂಗೆ ಅಲ್ಲಿ ಉಟ್ಟಿ, ವಸತಿ. ಏಕೆಂದರೆ ಅವರಲ್ಲಿ ಅನೇಕರು ಅನಾಧರು.

ಅವರಿಗೆ ಬೇರೆ ದಿಕ್ಕಿಲ್ಲ. ಸ್ವಾಮಿಗಳವರು ಜೊದಾಯಿದಿಂದ ಈ ಉಪಿ ವಸತಿಗಳ ಏರ್ಪಾಠದು ನೂಡಿದ್ದರು.

“ ಇಂಥ ಹಾರಶಾಲೆಯಲ್ಲಿ ನಾನು ವಿದ್ಯಾವಜ್ಞಸಂಗಕ್ಕೆ ಹೋಗಿ ನಿಂತೆ. ನನಗೆ ಅಲ್ಲಿ ಉಪಿ ವಸತಿ ಬೇಕಾಗಿರಲಿಲ್ಲ. ಹಾಲೆ ಪ್ರವಚನ ಗಳ ನೇತೆಯಲ್ಲಿ ನೂತ್ರ ಹೋಗಿಬರುತ್ತಿದ್ದೆ. ನಾನು ಮೊದಲನೆ ದಿನ ಅಲ್ಲಿಗೆ ಹೋದಾಗ ದೇಗುಲದಂಥ ಆ ಕಟ್ಟಡವೂ ಅದರ ಸುತ್ತಿನ ತೋಪೂ ಅಲ್ಲಿಯ ವಾತಾವರಣವೂ ಮನಸ್ಸಿನ ಮೇಲೆ ಏನೋ ಒಂದು ಪರಿಣಾಮವನ್ನು ಉಂಟುನೂಡಿದವು. ಆಗಲೆ ನನ್ನ ಮನಸ್ಸನ್ನು ಯಾವುದೋ ಯೋಚನೆಗಳು ಮುತ್ತಿದವು. ಅದು ಹಳೆಯ ಕಾಲದ ಕಟ್ಟಡವೆಂದು ಹೇಳಿದೆನಷ್ಟೆ. ಅದರ ಸ್ವಲ್ಪ ಭಾಗ ಅಲ್ಲಲ್ಲಿ ಭಗ್ನಾಗಿತ್ತು. ಮುಂದೆ ಒಂದು ಕೈಸಾಲೆ; ಅದರ ಇಕ್ಕೆಲದಲ್ಲಿಯೂ ಹಲವು ಕೊಟಡಿಗಳು. ನಡುವೆ ಒಳಗೆ ಹೋಗುವುದಕ್ಕೆ ದೊಡ್ಡ ಬಾಗಿಲು. ಈ ಬಾಗಿಲು ಎನ್ನುವುದು ಒಂದು ದೊಡ್ಡ ಚೌಕಟ್ಟು ವೂತ್ತು. ನಿಜವಾಗಿ ಬಾಗಿಲೇ ಇಲ್ಲ. ಇದು ಯಾವ ಕಾಲದಲ್ಲಿ ಮುರಿದು ಹೋಗಿತ್ತೋ ತಿಳಿಯದು. ಆಗಿನಿಂದ ಇದನ್ನು ಸರಿಪಡಿಸುವ ತೊಂದರೆಯನ್ನು ಯಾರೂ ತೆಗೆದುಕೊಂಡಿರಲಿಲ್ಲ. ಒಳಗೆ ಬಗ್ಗೆ ನೋಡಿ ದರೆ ಹಗಲು ಹೊತ್ತಿ ಗೂ ಎನ್ನುವ ಕತ್ತಲು. ಒಳಗೆ ಕಿಟಕಿಗಳರ ಲಿಲ್ಲ. ಒಂದೊ ಎರಡೊ ಗವಾಕ್ಷಗಳಿದ್ದೆಂತೆ ತೋರಿದರೂ ಅವು ಏತಿರಿಂದಲೊ ಮುಚ್ಚಿಹೋಗಿದ್ದವು. ಅಧರ ಭಾಗವೆಲ್ಲಾ ಮಣಿನ ಮಾಳಿಗೆಯ ಮನೆ. ಒಳಗೆ ವಿಶಾಲವಾದ ಹಜಾರವಿರುವಂತಿಯೂ ಅದರ ಒಂದು ಕಡೆ ಮಹಡಿಗೆ ಹೋಗುವ ಮೆಟ್ಟೆಲುಗಳಿರುವಂತಿಯೂ ಸಾಮಾನ್ಯವಾಗಿ ಹಗಲಿನ ಬೆಳಕಿನಲ್ಲಿ ಮಸಕು ಮಸುಕಾಗಿ ಕಾಣುತ್ತಿತ್ತು. ಒಳಗೆ ತನ್ನೇನಿತ್ತೋ ಮಹಡಿಯ ಮೇಲೆ ಏನಿತ್ತೋ ಯಾರೂ ಪರಿಷ್ಕಾರವಿನಂತೆ ಕಾಣಲಿಲ್ಲ.

“ ನಾನು ಅಲ್ಲಿಗೆ ಹೋಗಿ ಬರುವುದಕ್ಕೆ ಅರಂಭಿಸಿದ ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಒಂದು ವಿಚಿತ್ರವಾದ ನಡವಳಕೆಯನ್ನು ಕಂಡೆ. ಅವರು ರಹಸ್ಯವಾದ ಯಾವುದೋ ಭಯಕ್ಕೆ ಸಿಕ್ಕಿದವರಂತೆ

ವರ್ತಿಸುತ್ತಿರುವ ಹಾಗೆ ನನಗೆ ತೋರಿತು. ಹೆಬ್ಬಾಗಿಲು ದಾಟಿ ಯಾರೂ ಮನೆಯ ಒಳಗೆ ಹೋಗುತ್ತಿರಲಿಲ್ಲ. ಮುಂದಿನ ಕೈಸಾಲೆ ಕೊಟಡಿಗಳೇ ಅವರ ಓಡಾಟಗಳ ಸ್ಥಳವಾಗಿದ್ದುವು. ನಾನು ಪರಿಚಯವಿಲ್ಲದವನೆಂದೊ ಅಥವಾ ಇನ್ನಾವ ಸಂಕೋಚಿಂದಲೂ ಅವರು ನನ್ನೊಡನೆ ಮನಸ್ಸು ಬಿಳಿ ಹೆಚ್ಚಾಗಿ ವಾತನಾಡುತ್ತಿರಲಿಲ್ಲ. ಆದರೆ ಈ ಸಂಕೋಚ ಎಮ್ಮೆ ದಿನ ಇದ್ದಿತು? ಕ್ರಮೇಣ ಅವರು ಒಬ್ಬೊಬ್ಬರಾಗಿ ಅಲ್ಲಿಯ ಕತೆಯನ್ನು ಹೇಳಿ ತಮ್ಮ ಮನಸ್ಸಿನ ಭಾರವನ್ನು ಕಡವೆನಾಡಿಕೊಂಡರು. ನಾನು ನಿರ್ಣೀಸಿದ್ದ ವಿಷಯವೇ ಇದೆಂದು ಹೇಳಬೇಕಾಗಿಲ್ಲವಷ್ಟು?"

ಶಾಸ್ತ್ರಿ ಒಂದು ಗಳಿಗೆ ಸುಮ್ಮನಿದ್ದು. ಅವನ ಮನಸ್ಸು ಗತ ಕಾಲದ ಅಲೆಯ ಮೇಲೆ ತೇಲಿಹೋಗುತ್ತತ್ತು. ಅವನ ಆಲೋಚನಾ ಸರಣಿಗೆ ಭಂಗ ತರಬಾರದೆಂದು ಗೆಳೆಯರು ತಮ್ಮ ಕುತ್ತಳೆಲವನ್ನು ಅಡಗಿಸಿಕೊಂಡು ಸದ್ದಿಲ್ಲದೆ ಕುಳಿತ್ತಿದ್ದರು.

"ನಾನು ಉಂಟಿಸಿದ್ದೆನೆಂದು ಹೇಳಿದೆನಲ್ಲ; ಹಾಗೆಯೇ ಇತ್ತು ವಸ್ತುಸ್ಥಿತಿ. ಈ ದೇಗುಲ ದೆವ್ವದ ಬೀಡು ಎಂಬುದೇ ನನಗೆ ಅಲ್ಲಿಯ ವರು ತಿಳಿಸಿದ ವೃತ್ತಾಂತ. ಮುಂದೆ ಇದನ್ನು ವಿಶದವಾಗಿ ತಿಳಿದು ಕೊಳ್ಳುವುದಕ್ಕೆ ಕಷ್ಟವಾಗಲಿಲ್ಲ. ಸಾಮಾನ್ಯವಾಗಿ ಕೃಷ್ಣಪಕ್ಷದ ರಾತ್ರಿ ಗಳಲ್ಲಿ ದೆವ್ವ ಇಲ್ಲಿಗೆ ಬರುತ್ತದೆ. ನೇರವಾಗಿ ಮನೆಯ ಒಳಗೆ ಹೋದಂತೆ, ಮಹಡಿಹತ್ತಿ ಹೋದಂತೆ ಭಾಸವಾಗುತ್ತದೆ. ಮೇಲಿನಿಂದ ಏನೇನೋ ವಿಚಿತ್ರವಾದ ಸದ್ಗು ಕೇಳಿಬರುತ್ತದೆ. ಮನುಷ್ಯರು ಓಡಾಡಿ ದಂತಿ ತೋರುತ್ತದೆ; ಅಮಾನುಷವಾದ ಕ್ರಿಯೆ ನಡೆಯುತ್ತದೆ; ಮತ್ತೆ ಯಾರೋ ಮಹಡಿ ಇಳಿದು ಹೋದಂತೆಯೋ, ಘಮುಕಿ ಮಾಯವಾದಂ ತೆಯೋ ಆಗುತ್ತದೆ. ಕೈಸಾಲೆಯಿಂದ ನೋಡಿದರೆ ಏನೂ ಕಾಣುವುದಿಲ್ಲ. ಕೆಲವು ಹುಡುಗರು ಒಂದೊಂದು ರಾತ್ರಿ ಕಷ್ಟಗಿರುವ ವಿಕೃತಾಕಾರವೇಂದನ್ನು ನೋಡಿರುವಂತೆ ಹೇಳುತ್ತಾರೆ. ಈ ಸ್ವರೂಪ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಂಡಿದೆಯಂತೆ. ಆದರೆ ಹೀಗೇ ಎಂದು ನಿಣರಿಯಿ ಸುವುದಕ್ಕೆ ಸಾಧ್ಯವಾಗಿಲ್ಲ.

"ಇದು ಹುಡುಗರ ವಿವರಣೆಯಿಂದ ನನಗೆ ತಿಳಿದು ಬಂದ

ಸಂಗತಿ. ಇದನ್ನು ಕೇಳಿ ನನ್ನ ಮನಸ್ಸು ಒಂದು ನಿರ್ಧಾರಕ್ಕೆ ಬಂದಿತು. ಇದನ್ನು ಪರೀಕ್ಷೆಸಚೇಕೆಂದು ದೃಢವಾಡಿಬಿಟ್ಟಿ. ಹುಡುಗರು ಹೇದರಿದರು; ಬೇಡವೆಂದರು; ಈ ವಿಷಮು ಪರೀಕ್ಷೆ ಅವಾಯ ಕರವೆಂದರು. ಕೊನೆಗೆ ಇದರಿಂದ ನನ್ನ ಜೀವವೇ ಹೋಗಬಹುದೆಂದರು. ಆದರೆ ನನ್ನ ದೃಢ ಸಂಕಲ್ಪ ಈ ವಾದದಿಂದ ಅಲ್ಲಾಡಲಿಲ್ಲ. ಸಾವಿನೊಡನೆ ಸರಸಕ್ಕೆ ಸಿದ್ಧಾನಾದೆ.

“ ಸಹಜವಾಗಿ ಇಂಥ ವಿವಯಗಳಲ್ಲಿ ನನಗಿರುವ ಚಪಲ ಈ ಸಂಗತಿ ಕೇಳಿ ಕುಣಿಯುವುದಕ್ಕೆ ಹೊದಲಿಟ್ಟಿತು. ಮಾರನೆಯ ದಿನವೇ ಮನೆಯ ರಚನೆಯ ರೀತಿಯನ್ನೇ ಲಾಳ ಪರೀಕ್ಷೆಸುವುದಕ್ಕೆ ಆರಂಭಿಸಿದೆ. ಒಳ ಹೊಕ್ಕರೆ ಒಂದು ಪಕ್ಕದಲ್ಲಿ ಮಹಡಿಗೆ ಹೋಗುವ ಮೆಟ್ಟಿಲು ಇವೆಲ್ಲಾ ಮರದಲ್ಲಿ ಕಟ್ಟಿದ್ದವು. ಒಂದೊಂದು ಕಡೆ ಮೆಟ್ಟಿಲು ಮುರಿದು ಹೋಗಿತ್ತು. ಜೀಡ ಸುತ್ತಲೂ ನೆಯ್ಯಿದ್ದ ಬಲೆ ಕಾಲಿಟ್ಟ ಕಡೆ ಮುಖಕ್ಕೆ ಸುತ್ತಿಕೊಳ್ಳುತ್ತಿತ್ತು. ಕೆಳಗೆ ದೊಡ್ಡದಾದ ಒಂದೇ ಒಂದು ಹಜಾರ ಮೆಟ್ಟಿಲು ಹತ್ತಿ ಮಹಡಿಗೆ ಹೋದರೆ ಮುಂದೆಯೇ ಒಂದು ಬಾಗಿಲು. ಎಷ್ಟೋ ದಿನಗಳಿಂದ ಹಾಕಿ ಗೆದ್ದಲು ಹತ್ತಿದ್ದರಿಂದ ಅದು ಸುಲಭವಾಗಿ ತೆಗೆಯುವುದಕ್ಕೆ ಬಾರದೆ ಇತ್ತು. ಅದರ ಒಳಗೆ ತಕ್ಕಮಟ್ಟಿಗೆ ವಿಶಾಲ ವಾದ ಕೊಟಡಿ. ಕೊಟಡಿಗೆ ಒಂದೇ ಕಟ್ಟಿಕಿ. ಅದಕ್ಕೆ ಬಾಗಿಲಿರಲಿಲ್ಲ. ಕಟ್ಟಿಕಿಯಲ್ಲಿ ನೋಡಿದರೆ ಕಟ್ಟಿಡದ ಹಿಂಭಾಗದ ಹೋಪೂ ಅದರಾಚಿ ನದಿಯೂ ಕಾಣುವುವು. ಮಹಡಿಯ ಮೇಲುಭಾಗಕ್ಕೆ ಒತ್ತಾಗಿ ಗಳು ಹಣಿದಿತ್ತು. ಅದರ ಮೇಲೆ ನಾಡಹಂಚಿನ ಹೊದಿಕೆ. ಒಳಗೆ ಕಸಕುಪೈ, ದೂಳು, ಜೀಡದ ಬಲೆ; ಒಟ್ಟನಲ್ಲಿ ಕ್ಷೇತ್ರ ನಿಲ್ಲುವುದಕ್ಕೂ ಒಗ್ಗುದ ವಾತಾವರಣ.

“ ದೆವ್ವ ಬರುವ ರಾತ್ರಿಗಳಲ್ಲಿ ಈ ಕೊಟಡಿಯಲ್ಲಿ ನೆಲಸಿ ಅದರ ಚೆಲನವಲನಗಳನ್ನು ಸೂಕ್ಷ್ಮವಾಗಿ ಪರೀಕ್ಷೆಸಬೇಕೆಂದು ನಾನು ನಿರ್ಧರಿಸಿದೆ. ಆ ದಿನ ಬಹು ದೂರದಲ್ಲಿಯೂ ಇರಲಿಲ್ಲ. ಅಮಾವಾಸ್ಯೆಯ ರಾತ್ರಿ ಒಂದನ್ನು ನನ್ನ ಪ್ರಯೋಗಕ್ಕೆ ಗೊತ್ತುಮಾಡಿಕೊಂಡೆ. ಮಹಡಿಯ ಮೇಲಿನ ಕೊಟಡಿಯನ್ನು ಸಾಧ್ಯವಾದವ್ಯ ಗುಡಿಸಿ ಹಾಸುಗೆ ಹಾಕಿ

ಕೊಂಡು ಒಂದು ದೀಪವಿಟ್ಟು ಕೊಂಡು ಓದುತ್ತ ಮಲಗಕೊಂಡೆ. ನಿದ್ದೆಯನ್ನು ಮಾರಮಾಡಿ ಹೀಗೆ ಓದುತ್ತಾ ಇರಬೇಕೆಂಬುದೇ ನನ್ನ ಸಂಕಲ್ಪ ವಾಗಿದ್ದರೂ ನನಗೆ ತಿಳಿಯದಂತೆಯೆ ಯಾವಾಗಲೋ ನಿದ್ದೆ ಒಂದು ಬಿಟ್ಟತ್ತು.

“ಸುಮಾರು ಮಧ್ಯ ರಾತ್ರಿ ಇರಬಹುದು. ಏನೋ ಸದ್ದು ಕೇಳಿ ಧಿಗ್ನೆ ಎಚ್ಚರವಾಯಿತು. ಗಾಳಿಗೆ ದೀಪ ಅರಿಮೋಗಿತ್ತು. ಕೆಳಗಿನ ಹಜಾರದಲ್ಲಿ ಯಾರೋ ನಡೆಯುವಂತೆ ಸಪ್ಪಳ; ತೂಕವಾದ ಮನುಷ್ಯ ತಾರುಮಾರು ಹೆಚ್ಚಿಯನ್ನಿಂಟ್ಟು ನಡೆದರೆ ಅಗುವ ಸದ್ದಿನಂಥದು. ಇದು ನುಹಡಿಯ ಕಡೆಗೇ ಬರುತ್ತಿರುವಂತೆ ತೋರಿತು. ಹೆಚ್ಚಿಯ ಭಾರಕ್ಕೆ ಮೆಟ್ಟಿಲುಗಳು ಕಿರ್ಭಾ ಎನ್ನುತ್ತಿದ್ದುದೂ ಸದ್ದು ಕೊಟಡಿಯನ್ನು ಸಮಾಪ್ತಿ ದ್ದುದೂ ಸ್ವಷ್ಟವಾಯಿತು. ಯಾರೋ ಮಹಡಿಯನ್ನು ಹತ್ತಿ ಬರುತ್ತಿರುವಂತೆ ಬೋಧಿಯಾಯಿತು. ಬೇಗ ದೀಪ ಹೊತ್ತಿಸಿ ಆಲಿ ಸುತ್ತಾ ಕುಳಿತೆ. ಕೊಟಡಿಯ ಬಾಗಿಲು ಹಾಕಿತ್ತು. ಹೆಚ್ಚಿಯ ಸದ್ದು ಬಾಗಿಲ ಬಳಿಗೇ ಒಂದು ನೀಂತಂತೆ ತೋರಿತು. ಒಂದು ಕ್ಷಣಿ ನಿಶ್ಚಯಿ. ಮರುಗಳಿಗೆಯೆ ನೆಲವನ್ನು ಮೆಟ್ಟಿ ಹಾರಿದಂತೆ ಸದ್ದು. ಮೇಲ್ಬಾಜಿ ವಣಿಯನ್ನೆ ಲಾಳಿ ಆವರಿಸಿದಂತೆಯೂ ವಿಚಿತ್ರವಾದ ಧ್ವನಿ ಮಾಡುತ್ತಿರುವಂತೆಯೂ ತೋರಿತು. ಆ ಸದ್ದನ್ನು ವಣಿಸುವುದಕ್ಕೆ ಸಾಧ್ಯವಲ್ಲ. ಕೂಡಲೇ ಯಾರೋ ಮೇಲಿನಿಂದ ಕೆಳಗೆ ಧುಮುಕಿದಂತೆ ಕೇಳಿಸಿತು; ಒಂದು ಕ್ಷಣಿಮಾತ್ರ ಕಿಟಕಿಯನ್ನು ಭೂತಾಕಾರದ ಒಂದು ದೇಹ ಮರಿಮಾಡಿ ಕಣ್ಣಿರೆಯಾಯಿತು. ಬಳಿಕ ಎಲ್ಲವೂ ಮಾನ. ತೋರಿಸಿನ ನಡುವೆ ಇರುಳಿನ ಗಾಳಿ ಸುಯ್ಯನೆ ಬೀಸಿಬರುವ ಸದ್ದು. ಅಂಥ ಧೈಯರ ಶಾಲಿಯಾದ ನನಗೂ ಮೈಬೆವತು ಹೋಯಿತು. ಹಾಗೆಯೆ ದೀಪ ಆರಿಸಿ ಮುಸುಕು ಹಾಕಿಕೊಂಡು ಮಲಗಬಿಟ್ಟಿ.

“ಬೆಳಗ್ಗೆ ಎದ್ದ ಕೂಡಲೇ ನನ್ನ ಕಣ್ಣಿಗೆ ಬಿದ್ದದ್ದೇನು? ಕೊಟಡಿಯ ನಡುವೆ ಕಪ್ಪಗೆ ಹೆಪ್ಪಿಗಿಟ್ಟುತ್ತಿದ್ದ ನಾಲ್ಕು ಬೋಗಸೆ ರಕ್ತ. ಅದನ್ನು ಕಂಡು ದಿಗ್ಬೃತ್ತಂತನಾದೆ. ಮನಸ್ಸಿನಲ್ಲಿ ಕೌಶಿಕದ ಪ್ರಶ್ನೆ ಮಾಡಿತು. ಆದರೂ ಅದನ್ನು ಹಾಗೆಯೆ ಅಡಗಿಸಿಕೊಂಡು ವಿಷಯವನ್ನು ಯಾರಿಗೂ

ತಿಳಿಸದೆ ಮಹಡಿಗೆ ಬೀಗಹಾಕಿಕೊಂಡು ಕೆಳಗೆ ಬಂದುಬಿಟ್ಟು. ಕುತ್ತಾ ಹಲಿಗಳ ಪ್ರಶ್ನೆಗೆ ಯಾವ ಉತ್ತರವನ್ನು ಹೇಳಲಿಲ್ಲ.

“ ಹೀಗೆ ನಾಲ್ಕುರು ಸಲ ಪರೀಕ್ಷೆಸಿದೆ. ಸ್ವಲ್ಪ ಹೆಚ್ಚು ಕಡವೆ ಮೊದಲ ರಾತ್ರಿಯಂತೆಯೇ ಅನುಭವವಾಯಿತು. ಬೆಳಗ್ಗೆ ಎದ್ದು ನೋಡಿದರೆ ನೇಲದ ಮೇಲೆ ರಕ್ತ ಕಂಡುಬರುತ್ತಿತ್ತು. ಬಹು ದಿನ ಯೋಚನೆಮಾಡಿರೂ ಬಗೆ ಹರಿಯಲಿಲ್ಲ. ಕೊನೆಗೆ ಹಂತಾತ್ಮಗಿ ಒಂದು ಯೋಚನೆ ಹೊಳೆಯಿತು.

“ಒಂದು ಸಂಜೆ ನಾಲ್ಕುರು ಬೆಸ್ತ್ರಿಗೆ ನನ್ನ ಉದ್ದೇಶ ತಿಳಿಸಿ ದೇವ್ಯದ ಭೇಟಿಯ ರಾತ್ರಿ ಅವರನ್ನು ಬರಮಾಡಿಕೊಂಡೆ. ಕಟ್ಟಡದ ಹಿಂಭಾಗದಲ್ಲಿ ಬೆಸ್ತ್ರಿ ಅರ್ಥವ್ಯಾಪ್ತೋಂದನ್ನು ರಚಿಸಿಕೊಂಡು ಬಲೆ ಬಿಃಸಿ ಕಾದು ಕುಳಿತಿದ್ದರು. ಎಂದಿನಂತೆ ರಾತ್ರಿ ಹೊತ್ತಾದ ಮೇಲೆ ನಾನೂ ಕೊಟ್ಟಿಗೆ ಹೋಗಿ ಮಲಗಿದೆ. ಅರ್ಥರಾತ್ರಿಯ ಸುಮಾರಿನಲ್ಲಿ ಹೆಚ್ಚೆಯ ಸದ್ಗು ಕೇಳಿಬಂದು ಮಹಡಿ ಹತ್ತಿ ಬಾಗಿಲನ್ನು ಬಡಿದು ಮೇಲೆರಿ ಹೋಯಿತು. ಅನಂತರ ವಿಲಕ್ಷಣವಾದ ಧ್ವನಿ ಕೇಳಬಂದಿತು. ಸ್ವಲ್ಪಹೊತ್ತಾದ ಮೇಲೆ ಕಿಟಕಿಯನ್ನು ಹಾದು ಆಚಿಗೆ ನೆಗೆದಂತೆ ಕಾಣಬಂದಿತು. ನಾನು ನಿರೀಕ್ಷೆಸಿದ್ದ ಗಳಿಗೆ ಬಳಿಸಾರಿತೆಂದು ಭಾವಿಸಿ ರುಗ್ಗನೆ ಎದ್ದು ಕುಳಿತು ಏನಾಗುವುದೊ ಎಂದು ಕಿವಿಕೊಟ್ಟು ಕೇಳಿದೆ. ಮರುಕ್ಷಣವೆ ಹಿಂದುಗಡೆ ತೋರಿಸಿನಿಂದ ಮಹತ್ತರವಾದ ಸದ್ಗು ಕೇಳಬಂದಿತು. ಸರಸರನೆ ಬಟ್ಟಿಯನ್ನು ಹರಿಯುವಂತೆಯೂ ಅಶ್ವತ್ತ ಓಡಾಡು ವಂತೆಯೂ ಸದ್ಗು ; ಕಿವಿ ಕಿವುಡಾಗುವಂತೆ ಆರ್ಭಟ ; ಬೆಸ್ತ್ರಿ ಹೋ ಎಂಬ ಕೂಗು. ಕೂಡಲೇ ಬಾಗಿಲು ತೆಗೆದುಕೊಂಡು ಮಹಡಿಯಿಳಿದು ತೋರಿಸಿ ಓಡಿಹೋದೆ. ಬೆಸ್ತ್ರಿ ವಂಚಿ ಹಚ್ಚಿಕೊಂಡು ಘೇರಾಯಿಸಿ ಬಿಟ್ಟಿದ್ದರು. ಅನಾಧ್ಯವಾದ ಗದ್ದಲವಾಗುತ್ತಿತ್ತು. ಒಂದೇ ಉಸಿರಿಗೆ ಶೈಡಿಹೋದವನು ಅಲ್ಲಿಯ ದೃಶ್ಯವನ್ನು ಕಂಡು ಅವಾಕ್ಷಾಗಿ ನಿಂತೆ.—

“ ಸಿಕ್ಕತೇ ದೇವ್ಯ ? ”

ಎಲ್ಲರೂ ಒಟ್ಟಿಗೆ ಕೇಳಿದರು.

“ ಓಹೋ, ಭೇಷಣಕ್ಕಾಗಿ; ಬೆಸ್ತ್ರಿ ಬಲೆಯಲ್ಲಿ ಸಿಕ್ಕಿ ಬಿಡಿಸಿ

ಕೊಂಡು ಹೋಗಲಾರದೆ ಅದು ದೊಡ್ಡ ಹೊಯ್ಯು. ಹಾಕುತ್ತಿತ್ತು. ನಾಲ್ಕು ಜನಗಳ ಹಿಡಿತಕ್ಕೂ ಬಗ್ಗೆ ಲಿಲ್ಲ.”

ದೆವ್ವ ಎಲ್ಲಾದರೂ ಮನುಷ್ಯರ ಕೈಗೆ ಸಿಕ್ಕುವುದುಂಟೆ ಎಂದು ಎಲ್ಲರಿಗೂ ಆಶ್ಚರ್ಯರ್ಥಿ. ಶಾಸ್ತಿ ಇದನ್ನು ಗ್ರಹಿಸಿ ಗಹಗಹಿಸಿ ನಕ್ಕೆ—

“ ಆ ದೆವ್ವ ಅನ್ನೊಮ್ಮೆ ದೊಡ್ಡ ಕಾಡು ಬೆಕ್ಕು. ಅದು ಸುವಾರು ನಾಲ್ಕುವರೆ ಅಡಿ ಎತ್ತರವಿತ್ತು. ಕಪ್ಪಗೆ ಬಹು ಕ್ಷಾರವಾಗಿತ್ತು.”

“ ಹಾಂ !....”

ಎಲ್ಲರೂ ಕೂತುಕದಿಂದ ದೊಡ್ಡದಾಗಿ ಬಾಯಿ ಬಿಟ್ಟರು.

“ ಹಾಗಾದರೆ ರಕ್ತ ಎಲ್ಲಿಂದ ಬಂತಯ್ಯ ಆ ಕೊಟ್ಟಿಯಲ್ಲಿ ?”

“ ಅದನ್ನು ಹೇಳುತ್ತೇನೆ ಕೇಳಿ : ವಾಳಿಗೆ ಹೊಂದಿಸಿದ್ದ ಗಳು ವಿನ ಹಂದರಕ್ಕೂ ಅದರ ಮೇಲಿನ ಹೆಂಚಿನ ಹೊದಿಕೆಗೂ ನಡುವೆ ಪಾರಿವಾಳಗಳು ಗೂಡು ಕಟ್ಟಿಕೊಂಡಿದ್ದವು. ಇದನ್ನು ಹೇಗೋ ಕಂಡು ಕೊಂಡಿದ್ದ ಆ ಕಾಡುಬೆಕ್ಕುಬಂದೊಂದು ರಾತ್ರಿ ಹೀಗೆ ಬಂದು ಗೂಡನ್ನು ಕಿತ್ತು ಕೈಗೆ ಸಿಕ್ಕಿದ ಹಕ್ಕಿಗಳನ್ನು ತಿನ್ನುತ್ತಿತ್ತು. ಆಗ ಗಳಂಗಳ ಸಂದಿ ನಿಂದ ತೊಟ್ಟಿಕ್ಕುತ್ತಿದ್ದ ರಕ್ತ ಅದು. ಮಹಡಿಯ ಕೊಟ್ಟಿಯ ಮೇಲು ಗಡಿ ಹಂದರದ ನಡುವೆ ನುಗ್ಗಿ ಹೋಗುವುದಕ್ಕೂ ಅದರ ಆಚಿ ಕಿಟಕಿಯ ಕಡೆಯಿಂದ ಇಲ್ಲದು ಹೋಗುವುದಕ್ಕೂ ಬೆಕ್ಕು ಜಾಗ ಮಾಡಿಕೊಂಡಿತ್ತು. ಬೆಕ್ಕು ಹಕ್ಕಿಗಳನ್ನು ಹುಡುಕಿ ಕಿತ್ತು ತಿನ್ನುವಾಗ ಅದರ ದವಡಿಯಲ್ಲಿ ಸಿಕ್ಕಿದ ಹಕ್ಕಿಗಳ ಅಸ್ವಷ್ಟಾತ್ಮಸ್ವರವೂ ಬೆಕ್ಕಿನ ಆವೇಶದ ಕೂಗೂ ಸೇರಿ ಆ ನಟ್ಟಿರುಳಿನಲ್ಲಿ ಭಯಗ್ರಸ್ತರಾದವರ ಕಿವಿಗೆ ವಿಲಕ್ಷಣವಾದ ಸದ್ದಿ ಕೇಳಬರುತ್ತಿದ್ದದೇನೂ ಹೆಚ್ಚೆಲ್ಲ. ಬೆಕ್ಕು ದೊಡ್ಡದಾಗಿದ್ದದರಿಂದ ಶಿಧಿಲವಾದ ಆ ಪಾಳು ಮನೆಯ ಮೌನದಲ್ಲಿ ಅದರ ಹೆಚ್ಚೆಯ ಸದ್ದಿ ಮನುಷ್ಯನ ಹೆಚ್ಚೆಯ ಸದ್ದಿನಂತೆಯೇ ಕೇಳಬರುತ್ತಿದ್ದದರಲ್ಲಿ ಕೂಡ ಆಶ್ಚರ್ಯವೇನೂ ಇಲ್ಲ ” ಎಂದ.

ಬಹು ದಿನಗಳಿಂದ ಪಾರಶಾಲೆಗೆ ಅಂಟೆ ಬಂದಿದ್ದ ಈ ‘ದೆವ್ವ’ ವನ್ನು ಉಚ್ಛೃಟಿಸಿ ಮಾಡಿದ್ದಕ್ಕೆ ಶಾಸ್ತಿಗೆ ಅಲ್ಲಿಯ ವಿದ್ಯಾರ್ಥಿಗಳೆಲ್ಲರೂ ಕ್ಷಿತಜ್ಞತಾ ವಂದನೆ ಸಮರ್ಪಿಸಿದರೆಂದು ಬೇರೆ ಹೇಳಬೇಕಾಗಿಲ್ಲವಷ್ಟೇ ?

ತ್ಯಾಗ

ಒಬ್ಬರನೇನ್ನೂ ಬ್ಬಿರು ದಿಟ್ಟಿಸಿ ನೋಡಿದರು.

ಗುರುತು ಸಿಕ್ಕಿದಂತೆ ತೋರಲಿಲ್ಲ.

ಆದರೂ ಎಲೆಲ್ಲೂ ನೋಡಿರುವಂತೆ ಮನಕು ಮನಕಾಗಿ ಜ್ಞಾಪಕ;

ಮನಸ್ಸಿನ ಅಳದಲ್ಲಿ ಸಣ್ಣ ನೆನಪಿನ ಸುಳಿ.

ಸ್ಕೃತಿ ಗತಕಾಲದ ಮಬ್ಬಿನಲ್ಲಿ ತಡಕುತ್ತಿತ್ತು.

ನೊದಲು ನಾಾತಾಡಿಸಿದವನು ಅವನೇ.

“ನಾವು ಎಲೆಲ್ಲೂ ಭೇಟಿಯಾಗಿರುವಂತೆ ಜ್ಞಾಪಕ.”

“ನನಗೂ ಹಾಗೆಯೆ ತೋರುತ್ತದೆ”

“ಎಲ್ಲಿರಬಹುದು?”

“ಸರಿಯಾಗಿ ನೆನಪಿಲ್ಲ; ನಾನೂ ಅದನ್ನೇ ಯೋಚಿಸುತ್ತಿದೇನೆ.”

“ನೀನು ಕೊಲ್ಲಾ ಪುರದಲ್ಲಿ ಇದ್ದೆಯೇನು?”

“ಹೌದು, ಇದ್ದೆ. ಬಹುಶಃ ಅಲ್ಲೇ ನಾವು ಒಬ್ಬರನೇನ್ನೂ ಬ್ಬಿರು ನೋಡಿರಬೇಕು.”

“ಇದ್ದಿತು. ಕೊಲ್ಲಾ ಪುರದಲ್ಲಿ ರಾಜಾಮುಖೀರಾಮೂ ಗೊತ್ತೇನು?”

“ಓಹೋ! ಚೆನ್ನಾಗಿ ಬಲ್ಲೆ. ನಾನು ಅವರ ಮನೆಯಲ್ಲೇ ಆರು ತಿಂಗಳ ಕಾಲ ಇದ್ದೆ.”

“ನಾನೂ ನಿನ್ನನ್ನು ಅಲ್ಲೇ ನೋಡಿರಬಹುದು.”

“ಇರಬೇಕು; ನನಗೂ ಹಾಗೆಯೆ ತೋರುತ್ತದೆ.”

“ನೀನು ಪುಣಿಗೆ ಬಂದು ಎಷ್ಟು ದಿನ ಆಯಿತು?”

“ಸುಮಾರು ಮೂರು ತಿಂಗಳು.”

“ಮೂರು ತಿಂಗಳೇ? ಆಗಿನಿಂದ ಎಲ್ಲಾ ಕಾಣಲೇ ಇಲ್ಲವಲ್ಲ.”

“ನಾನು ಅಷ್ಟಾಗಿ ಹೊರಗೆ ಹೋಗುತ್ತಿಲ್ಲ. ಈ ಸ್ಥಳ ನನಗೆ ಹೊಸದು. ಈಚೆಗೇ ಹೊರಗೆ ಬರುತ್ತಿರುವುದು. ಅದರ ಮೇಲೆ ಸ್ವಲ್ಪ ತರಪೇತು ಬೇರೆ ತಿಗೆದುಕೊಳ್ಳುತ್ತಿದೇನೆ.”

“ ಒಕ್ಕೆಯ ಕೆಲಸವೇ. ಇರುವುದು ಎಲ್ಲಿ ? ”

“ ನಾನಾ ಸಾಹೇಬರ ಮನೆಯಲ್ಲಿ. ”

“ ನಾನಾ ಸಾಹೇಬ್ ? ”

“ ಹೊಮು; ಯಾಕೆ ಹಾಗೆ ಕೇಳುತ್ತೀರೆಯೇ? ನಿನಗೆ ಅವರು ಪರಿಚಯವ್ಯೋ ? ”

“ ಅವರು ನಮ್ಮ ದಣಿಯ ದಾಯಾದಿ ”

“ ನಿಮ್ಮ ದಣಿ ಯಾರು ? ”

“ ಕಾಕಾ ಸಾಹೇಬ್. ನಿನಗೆ ಗೊತ್ತೀನು ? ”

“ ಕೇಳಿಬಲ್ಲಿ. ಅವರವರಿಗೆ ಬಹಳ ದ್ವೇಷವಂತಿ. ”

“ ಇರಬಹುದು; ಅದರೆ ಅದಕ್ಕೂ ನಮಗೂ ಏನೂ ಸಂಬಂಧವಿಲ್ಲವಷ್ಟೇ ? ”

“ ಏನೂ ಇಲ್ಲ. ”

“ ನಿನ್ನನ್ನು ಮತ್ತೆ ಕಂಡದ್ದು ನನಗೇನೊ ಬಹಳ ಸಂತೋಷ. ”

“ ನನಗೂ ಅಷ್ಟೇ. ”

ತುದಿ ನಾಲಗಿಯ ಮಾತ್ಲ; ನಿಜವಾಗಿ ಹೃದಯದಿಂದ ಬಂದ ಮಾತು ಎಂದು ಮನಸ್ಸಿಗೆ ತೋರಿತು. ಹಾಗೆಯೇ ಒಂದು ಗಳಿಗೆ ತನ್ನ ಹೊಸಗೆಳತಿಯನ್ನು ದಿಟ್ಟಿಸಿ ನೋಡಿದ. ಬೆಣ್ಣೆಯಂಥ ನುಣ್ಣಿಳ್ಳಿ ಮೈ; ಅದಕ್ಕೆ ತಕ್ಕ ಲವಲವಿಕೆ; ಮುದ್ದಾದ ಮುಖ; ಕಣ್ಣಿಗಳಲ್ಲಿ ಇನ್ನೂ ಎಳಿತನದ ಕಾಂತಿ; ಗಂಭೀರವಾದ ನಿಲುವು; ಈ ರೂಪಿಗೆ ಲಜ್ಜೆ ಮೈಗಾವಲಾಗಿರುವಂತೆ ತೋರುವುದು. ಒಂದು ಸಲ ನೋಡಿದರೆ ಬೆಳುದಿಂಗಳಿಂಥ ಈ ಚೆಲುವನ್ನು ಬಿಟ್ಟು ಬೇರೆ ಕಡೆ ದೃಷ್ಟಿ ಹೊರಳಿಸುವುದಕೆ ಮನಸ್ಸು ಬಾರದು.

ಹೊಸ ಕೆಳಿಯ ಈ ತನಿಬೆಳಕಿನಲ್ಲಿ ಇಬ್ಬರೂ ಕ್ರಿಂಕಾಲ ಮಾನವಾಗಿದ್ದರು.

ಆಳುಗಳು ಬಂದು ಒಟ್ಟಿಗೆ ನಿಂತಿದ್ದ ಕುದುರೆಗಳಿರಡನ್ನೂ ಬೇರೆ ಬೇರೆಯಾಗಿ ಕರೆದೊಯ್ದರು.

ದೇಹ ದೂರವಾದರೇನು? ಮನಸ್ಸು ಹತ್ತಿರ ಹತ್ತಿರಕ್ಕೆ ಬಂದಿತ್ತು.

ಒಂದರ ಹೆಸರು ರಾಜ ; ಇನ್ನೊಂದರ ಹೆಸರು ರಾಣಿ. ಅವರವರ ಮನೆಯವರೂ ಆಳುಗಳೂ ಸ್ತ್ರೀತಿಯಿಂದಲೂ ಸೌಲಭ್ಯದಿಂದಲೂ ಕರೆಯುತ್ತಿದ್ದ ಹೆಸರುಗಳು. ಅದರೆ ನಿಜವಾದ, ಲೋಕಕ್ಕೆ ಗೊತ್ತಾದ ಹೆಸರು ಬೇರೆ. ಒಂದು “ ಫ್ಲೈಂಗ್ ಪ್ರಿನ್ಸ್ ” ; ಇನ್ನೊಂದು “ ಡೆಕ್ಕನ್ ಕ್ರೀನ್ ” .” ಎರಡೂ ಹೆಸರುವಾಸಿಯಾದ ಜೂಜಿನ ಕುದುರೆಗಳು. ರಾಜ ಅನೇಕ ಭಾರಿ ಭಾರಿ ಜೂಜಾಗಳಲ್ಲಿ ಗೆದ್ದು ಕೀರ್ತಿಯ ಶಿಖರವನ್ನೇ ರಿತ್ತು. ಅದನ್ನು ಕೊಂಡು, ಸಾಕಿ, ತರವೇತು ಕೊಡುವುದಕ್ಕೇ ಕಾಕಾ ಸಾಹೇಬ್ ಲಕ್ಷ್ಮಿಂತರ ರೂಪಾಯಿ ವೆಚ್ಚಿನಾಡಿದ್ದ.

ರಾಣಿ ಈಚೇಚೆಗೆ ಕೀರ್ತಿಯ ಬೆಳಕಿಗೆ ಬಂದಿತ್ತು. ಇನ್ನೂ ಎಳೆಯ ವಯಸ್ಸು. ನೋಡುವುದಕ್ಕೆ ಸಾಮ್ಯಸುಂದರವಾಗಿ ಕಂಡರೂ ರೇಸ್ ಕೋರ್ಸಿಂಗ್ ನಲ್ಲಿ ಅದರ ಚಲಕವನ್ನು ಕಂಡು ಅನೇಕರು ಬೆರಗಾಗಿದ್ದರು. ಅದರ ವೇಗ ಚಟುವಟಿಕೆ ವಿಧೀಯತೆಗಳನ್ನು ನೋಡಿ ಕಾಕಾ ಸಾಹೇಬ ಒಳಗೊಳಿಗೇ ಹೊಟ್ಟಿಕೆಚ್ಚು ಪಡುತ್ತಿದ್ದ. ತನ್ನ ದಾಯಾದಿ ಇಂಥ ಸೋಗಸಾದ ಕುದುರೆ ಸಂಪಾದಿಸಿದನಲ್ಲಾ ಎಂದು ಒಂದು ಕಡೆ ವಾತ್ಸರ್ಯ ; ತನ್ನ ರಾಜನೋಡನೆ ಪ್ರೇಪ್ರೋಟಿಗೆ ಇದೊಂದು ಬಂತಲ್ಲಾ ಎಂದು ಇನ್ನೊಂದು ಕಡೆ ಕರುಬು. ಈ ಯೋಚನೆ ಹಗಲಿರುಳೂ ಅವನ ತಲೆಯನ್ನು ತಿನ್ನುತ್ತಿತ್ತು. ನಾನಾ ನಾಹೇಬನಿಗೂ ಅಷ್ಟೇ : ದಿನಕ್ಕೆ ದಿನಕ್ಕೆ ಬೆಳೆಯುತ್ತಿದ್ದ ರಾಜನ ಕೀರ್ತಿಯನ್ನು ಕಂಡು ದಾಯಾದಿಯ ಮೇಲೆ ಅವನಿಗೆ ದ್ವೇಷ ಇಮ್ಮುಡಿಸಿತ್ತು ; ಒಳಗೇ ಮಾತ್ರಾ ಮನೆಯುತ್ತಿತ್ತು.

ಎರಡು ಕುದುರೆಗಳೂ ರೇಸ್ ಕೋರ್ಸಿಂಗ್ ನಲ್ಲಿ ಕ್ಲೆಬ್ಲಿನ ಬಳಿಯಲ್ಲೂ ಆಗಾಗ ಭೇಟಿಯಾಗುತ್ತಿದ್ದವು. ಅವರೂ ಪವಾದರೂ ಮರೆಯಲಾಗದ ಈ ಪರಸ್ಪರ ದರ್ಶನ ಸಾಮಾಜಿಕಾಗಳಿಂದ ಅವು ಬಹು ಸುಖಿಯಾಗುತ್ತಿದ್ದವು. ಒಂದರ ನೋಟ ಇನ್ನೊಂದರ ದೃಷ್ಟಿಯಾಡನೆ ಅಕಸ್ಮಾತ್ತಾಗಿ ಮಿಂಚಿನಂತೆ ಕೂಡಿ ಹೊರಳಿದಾಗ ಎರಡರ ಮೈಯಲ್ಲೂ ರೋವಾಂಚನ ವಾಗುತ್ತಿತ್ತು ; ಒಂದರ ಮೈ ಇನ್ನೊಂದಕ್ಕೆ ಅನಿರೀಕ್ಷಿತವಾಗಿ ತಾಕಿದಾಗ ಲೋಕ ಥಟ್ಟಿನೆ ಮರಿತು ಹೋಗುತ್ತಿತ್ತು ; ಹಂತ ಹೊನಲಾಗಿ ಹರಿ

ಯುತ್ತಿತ್ತು ; ಹೊಸ ಪ್ರಪಂಚ ಕಣ್ಣಿಮುಂದೆ ಕುಣಿಯುತ್ತಿತ್ತು. ಬೆಳೆಯುತ್ತಿದ ಈ ಸಲಿಗೆಯ ಸ್ನೇಹ ಎರಡರ ಬಾಳಿನಲ್ಲಿ ಒಂದು ನರು ಗಂಪನ್ನು ಬೀರಿತ್ತು ; ಒಂದು ಹೊಸ ವಿಲಾಸವನ್ನು ತಂದಿತ್ತು.

೩

ಜೂಜಿನ ದಿನ ಸವಿನಾಸಿಸುತ್ತಿತ್ತು. ಎರಡು ಕುದುರೆಗಳ ಮೇಲೂ ಭಾರಿ ಹಣವನ್ನು ‘ಬೆಟ್ಟ’ ಮಾಡಿದ್ದರು. ಮೇಲಾಟದಿಂದ ಎರಡಕ್ಕೂ ಎಡಬಿಡದೆ ಒಳ್ಳೆಯ ತರಪೇತು ಕೊಡಿಸುತ್ತಿದ್ದರು. ರಾಜ ಗೆದ್ದರೆ ಒಂದು ಸಣ್ಣ ಆಸ್ತಿಯೇ ತನಗೆ ಲಭಿಸುವುದೆಂದು ಕಾಕಾ ನಾಹೇಬ್ ಯೋಚಿಸಿದರೆ, ರಾಣಿ ಗೆದ್ದು ತನಗೊಂದು ನಿಧಿಯೇ ಸಿಕ್ಕುವುದೆಂದು ನಾನಾ ಮನಸ್ಸಿನಲ್ಲಿ ಮಂಡಿಗೆ ಮಾಡಿಕೊಳ್ಳುವನು. ಜೂಜಿನಲ್ಲಿ ಆಸ್ತಕ್ಕೆ ರಾಗಿರುವವರಿಗೆ ಸಹಜವಾಗಿ ಇರುವಂತೆ ದಿನ ಹತ್ತಿರ ಹತ್ತಿರಕ್ಕೆ ಒಂದಂತೆಲ್ಲಾ ಕಾಕಾ ನಾನಾ ಹೆಚ್ಚು ಉತ್ತಾಹ ಉದ್ದೇಖಗಳಿಂದ ತುಡಿಯುತ್ತಿದ್ದರು.

ಒಂದು ದಿನ ರೇಸ್‌ಕೋಸ್‌ನಲ್ಲಿ ರಾಜ ರಾಣಿ ಭೇಟಿಯಾದಾಗ ಪ್ರಾಸಂಗಿಕವಾಗಿ ಈ ಮಾತು ಬಂದಿತು. ಈ ವಿಷಯ ಎತ್ತಿನುದು ಬೆಚಿತ್ಯವಲ್ಲವೇನೂ ಎಂದು ಎರಡೂ ಶಂಕಿಸುತ್ತ ಇಷ್ಟು ದಿನವೂ ಸುಮೃದ್ಧಿಸುತ್ತಿದ್ದವು. ಅದರೆ ಈ ಸಲ ಸುಮೃದ್ಧಿಸಿದ ರಾಜನೇ ಮಾತಿಗೆ ಮೊದಲು ಮಾಡಿತು :

“ ಜೂಜು ಎಂದರೆ ಈ ಜನದ ತಲೆ ಹೇಗೆ ಕೆಡುತ್ತದೆ ನೋಡಿದೆಯಾ ? ”

ರಾಣಿ ಸುಮೃದ್ಧಿ ಹೂಗುಟ್ಟಿತು.

“ ಹಣ ಹೆನ್ನೆ ಹೆಸರೇ ಮುಖ್ಯವೇನು ? ”

“ ಮನುಷ್ಯರಲ್ಲಿ ಹಾಗೆಯೇ ಎಂದು ತೋರುತ್ತದೆ. ”

“ ಅದಕ್ಕಿಂತ ಮಿಗಿಲಾದದ್ದು, ಉನ್ನತವಾದದ್ದು ಬೇರೆ ಇಲ್ಲವೋ? ”

“ ಇದೆ—ಸಾಮ್ರಾಜ್ಯ ! ”

“ ಜೀನ್ನಾಗಿ ಹೇಳಿದೆ ; ಅದರಲ್ಲಿ ಎಂಥ ಪ್ರೇಮೇಟಿ ! ”

“ ಅದು ಆ ದುರಾಶಿ ಸಾಮ್ರಾಜ್ಯಗಳ ಮರಿ. ”

“ನಿಜ; ಆ ಸ್ವರ್ಥಿ, ಮೇಲು ಕೀಳುಗಳ ಗುದ್ದಟ ನೋಡಿ ದೆಯೊ ಇಲ್ಲವೋ ?”

“ಅದು ಅವರಿಗೇ ವಿಾಸಲು”.

“ಅದಕ್ಕೇ ನಮಗೆ ಈ ಬವಣ ಎಂದು ತೋರುತ್ತದೆ. ನಾವು ಅವರ ಆಶಿ ಈಡೇರಿಸುವ ಒಂದು ಸಾಧನ ಮಾತ್ರ.”

“ಹೌದು; ಬೇಕಾದಾಗ ನಮ್ಮ ಮೇಲೆ ಸಾವಿರವಾಗಿ ಹಂತ ಸುರಿಯುತ್ತಾರೆ. ಬೇಡವಾದರೆ, ನಾವು ಸ್ವಲ್ಪ ನಿರುಪಯುಕ್ತರಾದರೆ ಕಸ ಕ್ಕಿಂತ ಕಡೆ. ನಮ್ಮ ಕರ್ಮ.”

“ಕರ್ಮ ! ಅದೆಂಥ ಕರ್ಮ ? ಅದನ್ನ ನೋಡಿ ಮೈ ಸಿಡಿಮಿಡಿಯಾಗುತ್ತದೆ”.

“ಆದರೆ ಉಪಾಯವಿಲ್ಲವಲ್ಲ.”

“ಹೌದು ಈ ತಲೆಕೆಳಗಾದ ಸ್ವಷ್ಟಿ ಸರಿಯಾದಲ್ಲದೆ ಉಪಾಯವಿಲ್ಲ, ಉಪಯೋಗವಿಲ್ಲ. ಅಲ್ಲಿಯವರೆಗೂ.....”

ಮಾತು ಅಷ್ಟಕ್ಕೇ ನಿಂತಿತು. ಯಥಾಪ್ರಕಾರ ಆಳುಗಳು ಬಂದು ಮೈಗೆ ಮೈ ತಾಕಿಸಿಕೊಂಡು ಮುಖದ ಮೇಲೆ ಮುಖ ಆಡಿಸುತ್ತ ನಿಂತಿದ್ದ ಕುದುರೆಗಳನ್ನ ಬೇರೆಡಿಸಿ ಕರೆಯೊಯ್ದರು.

ಉ

ಇಂದು ಜೂಜು. ಸಾಹೇಬ್ ಸಹೋದರರಿಗೆ ಎಲ್ಲಾ ಇಲ್ಲದ ತವಕ ; ಮನಸ್ಸಿನಲ್ಲಿ ಕಸಿವಿಸಿ ; ನಿರೀಕ್ಷೆಯಿಂದ ತುಡಿಯುತ್ತಿರುವ ಎಡೆ. ತಾವೇ ಸ್ವತಃ ಲಾಯಗಳಿಗೆ ಬಂದು ತಮ್ಮ ಕುದುರೆಗಳ ಮೇಲೆ ಕೈಯಾಡಿಸಿ ಒಳ್ಳೆಯ ಉತ್ತೇಜನದ ಮಾತುಗಳನ್ನಾಡಿದ್ದರು. ಆಳುಗಳೂ ಕುದುರೆಗಳಿಗೆ ಒಳ್ಳೆಯ ಮೇವು ಕೊಟ್ಟು, ಚೆನ್ನಾಗಿ ಮಾಲೀಸು ಮಾಡಿ ಜೀನುಹಾಕಿ ಸಿದ್ಧಪಡಿಸಿದ್ದರು.

ಮಧ್ಯಾಹ್ನ ನಾಲ್ಕುಕ್ಕೇ ಸರಿಯಾಗಿ ಜೂಜು ಆರಂಭವಾಯಿತು. ರೇಸಾಕೋಸ್‌ನಲ್ಲಿ ಕಾಲಿಡುಪುದಕ್ಕೇ ಸ್ವಲ್ಪವಿಲ್ಲ. ಜನ ಕಿಕ್ಕಿರಿದು ಸೇರಿ ಬಿಟ್ಟಿದ್ದರು. ಇಂದಿನ ರೇಸಿನಲ್ಲಿ ರಾಜ-ರಾಣಿ ಭಾಗವಹಿಸಿನೆಯೆಂಬ ಸಂಗತಿಯಂತು ಎಲ್ಲರಿಗೂ ಸಂತೋಷ ಉತ್ಸಾಹಗಳನ್ನ ಉಂಟು

ಮಾಡಿತ್ತು. ಅವುಗಳ ಓಟವನ್ನು ನೋಡುವುದಕ್ಕೇ ಸಾಫಿರಾರು ಮಂದಿ ಬಂದಿದ್ದರು. ಮುಂದುಗಡೆಯ ಸಾಧನಗಳಲ್ಲಿ ಆಗಲೆ ಒಂದು ಕಡೆ ನಾನಾ, ಒಂದು ಕಡೆ ಕಾಕಾ ತಮ್ಮ ತಮ್ಮ ಪರಿವಾರಗಳೊಡನೆ ಕುಳಿತಿದ್ದರು. ಇಡೀ ರೇಸ್‌ಕೋಸಿಸ್‌ನಿಂದ ಹಾಯುತ್ತಿದ್ದ ಜನಜಂಗುಳಿಯ ಮೂಕ ಗದ್ದಲ ಇಂದಿನ ಉತ್ತಾಹ ನಿರೀಕ್ಷೆಗಳಿಗೆ ಹಿಡಿದ ಕನ್ನಡಿಯಾಗಿತ್ತು.

ಏಳಂಟು ಹೆಸರಾದ ಕುದುರೆಗಳು ಇಳಿದಿದ್ದವು. ವಿಶಾಲವೂ ವೃತ್ತಾಕಾರವೂ ಆದ ಆ ಬಯಲಿನಲ್ಲಿ ಎಲ್ಲಿ ನೋಡಿದರೂ ಜನವೇ; ಎಲ್ಲಿ ನೋಡಿದರೂ ಕುದುರೆಗಳ ವಿವರಗಳ ಮಾತೇ. ಜೂಜಿನ ಕಾವು ಆಗಲೆ ಜನಕ್ಕೆ ಅರ್ಥ ಏರಿತ್ತು. ಓಡುತ್ತಿದ್ದ ಕುದುರೆಗಳನ್ನು ಎಡಬಿಡೆ ಜನಗಳ ದೃಷ್ಟಿ ಹಿಂಬಾಲಿಸಿತ್ತು. ಮಧ್ಯೇ ಮಧ್ಯೇ ಕುದುರೆಗಳ ಹೇಣಾರವ; ಸಮಗತಿಯಲ್ಲಿ ಕೇಳಿಬರುತ್ತಿದ್ದ ಖುರಪುಟ ಘ್ನನಿ; ಅಶ್ವ ಹೈದರೆಯವನ್ನು ಚೆನ್ನಾಗಿ ಬಲ್ಲ ಜಾಕಿಗಳ ಚಪ್ಪರಣೆಯ ಘ್ನನಿ; ಜನ ಸಮ್ಮಾನದ ಒಗ್ಗೊರಲಿನ ಕೂಗು—ವಾತಾವರಣವನ್ನು ಬಿಸಿಗೊಳಿಸುತ್ತಿದ್ದವು. ಆಯಾ ಕುದುರೆಗಳವರೂ ಅವುಗಳ ಮೇಲೆ ಬೆಟ್ಟ ಮಾಡಿದ್ದವರೂ ಆಗಾಗ ಎದ್ದು ನಿಲ್ಲಿತ್ತ ತಮ್ಮ ಕುದುರೆಗಳ ಹೆಸರುಗಳನ್ನು ಕೂಗಿ ಕೂಗಿ ಪ್ರೌತ್ತಾಹಿಸುತ್ತ ಇದ್ದರು.

ನಿಮಿಷ ನಿಮಿಷಕ್ಕೆ ನೇಗ ಹೆಚ್ಚಿಸಿಕೊಳ್ಳುತ್ತ ಮುಂದೆ ಓಡುತ್ತಿದ್ದ ರಾಜ ಜನಗಳ ಈ ಆನಂದದ ಕೂಗನ್ನು ಗಮನಿಸದೆ ಇರಲಿಲ್ಲ. ಆದರೆ ಬೇರೆ ಕಡೆಗೆ ಲಕ್ಷ್ಯ ಕೊಡುವಷ್ಟು ಘ್ನವಧಾನವಿರಲಿಲ್ಲ ಅದಕ್ಕೆ. ತನ್ನ ಗುರಿ ಸಾಧಿಸಿ ಕೃತಕೃತ್ಯನಾಗುವ ಉದ್ದೇಶದಿಂದ ರಾಜ ಉಳಿದ ಕುದುರೆಗಳನ್ನು ಕ್ರಮ ಕ್ರಮವಾಗಿ ಒಂದೊಂದನ್ನೇ ಹಿಂದೆ ಹಾಕುತ್ತ ಮುಂದೆ ಮುಂದೆ ಬರುತ್ತಿತ್ತು. ಅದರ ಈ ಚಲನಕ್ಕೆಯೇ ಹೆಚ್ಚು ಹೆಚ್ಚು ಪುಟಿಗೊಂಡವ್ಯಾ ಬೇರೆ ಬೇರೆಯಾಗಿ ಕೇಳಿಬರುತ್ತಿದ್ದ ಕೂಗು ಒಂದೇ ಆಗುತ್ತ ಬಂದಿತು. ‘ರಾಜಾ! ರಾಜಾ!’ ಎಂದು ಎಲ್ಲರೂ ಕೂಗು ಪುದಕ್ಕೆ ಪ್ರಾರಂಭಿಸಿದರು. ರಾಜ ಎಲ್ಲಕ್ಕೂ ಮುಂದಾಗಿ ಬರುವ ಸೂಚನೆ ಸ್ವಷ್ಟವಾಗಿ ರೂಪುಗೊಳ್ಳುತ್ತ ಬಂದಿತು.

ರಾಜನ ಮನಸ್ಸು ಲಕ್ಷ್ಯದ ಮೇಲೆಯೇ ಕೇಂದ್ರಿಕೃತವಾಗಿದೆ.

ಜನಸಂದರ್ಶಿಯ ಅಗ್ಗಳಕೆಯ ಕೂಗು ಅದರ ಗಮನಕ್ಕೆ ಬರುತ್ತಿಲ್ಲ. ಅದನ್ನೇ ರಿದ್ದ ಶಾಣಕ್ಕೆ ಜಾಕಿ ಹುರುಪು ನುಡಿಗಳನ್ನಾಡುತ್ತಿದಾನೆ. ಮೈ ಗಾಳಿಯಲ್ಲಿ ತೇಲಿ ಹೋಗುತ್ತಿದೆ; ವೇಗ ಹೈಣ ಹೈಣಕ್ಕೆ ಹೆಚ್ಚು ತ್ತಿದೆ; ಉಸಿರು ಧಾವಿಸುತ್ತಿದೆ; ಹೊಳ್ಳಿ ಕಟ್ಟವಾಯಿಗಳಲ್ಲಿ ನೋರೆ ಕಾಣು ತ್ತಿದೆ; ಜಿತ್ತು ಏಕಾಗ್ರವಾಗುತ್ತಿದೆ. ಕಣ್ಣ ಗುರಿಯ ಮೇಲೆ, ದೇಹ ಗುರಿಯ ಕಡೆ, ಮನಸ್ಸು ಗುರಿಯಲ್ಲಿ. ಎಂದೂ ಕಂಡು ಕೇಳಿರಿಯದಂತಿದ್ದ ರಾಜನ ಅನ್ವಯಾದ್ಯ ಶವಾದ ಈ ಚಲನ ಚಮತ್ವುತ್ತಿಯನ್ನು ಕಂಡು ಜನ ಉನ್ನತ ಧ್ವನಿಯಲ್ಲಿ ಜಯಕಾರ ಮಾಡಿದರು.

ಈ ಸ್ಥಿತಿಯಲ್ಲಿ ಇದ್ದಕ್ಕೆಷ್ಠ ಹಾಗೆ ರಾಜನ ಮನಸ್ಸು ಕಂಚಿತ್ತಾ ಸಡಲಿ ಪಕ್ಕಕ್ಕೆ ಹೋರಳತು. ಮಗ್ಗುಲಿಗೆ ಯಾರೋ ಬಂದಂತೆ ಭಾಸ ವಾಯಿತು. ಯಾರದು ಪರಿಚಯವುಳ್ಳ ಆ ಖುರಪುಟ ಧ್ವನಿ? ಯಾರದು ಬಳಕೆಯುಳ್ಳ ಆ ಮೈಗಂಪು? ರಾಜನ ಜಿತ್ತು ಒಂದು ಹೈಣ ದಲ್ಲಿ ವಿಚಲಿತವಾಯಿತು. ಜಾಕಿ ಎಚ್ಚರಿಕೆ ಕೊಡುವುದನ್ನೂ ಲಕ್ಷಿಸದೆ ಒಂದು ಮೀಂಚಿನ ಕಾಲದಪ್ಪ ಮಾತ್ರ ಪಕ್ಕಕ್ಕೆ ದೃಷ್ಟಿ ಹೋರಳಿಸಿತು.

ರಾಣಿ; ತಾನು ಉಹಿಸಿದ್ದಂತೆಯೆ ರಾಣಿ! ಇನ್ನಾರಿಗೆ ಸಾಧ್ಯ ಈ ಚಮತ್ವಾರದ ಓಟ; ಈ ಗಂಭೀರವಾದ ಪದಾಘಾತ; ಈ ಮೈ ಚಪಲಗತಿ! ರಾಣಿ ನೇರವಾಗಿ ತನ್ನ ಪಕ್ಕಕ್ಕೇ ಬಂದುಬಿಟ್ಟಿದೆ; ತನ್ನ ಕಡೆಗೇ ನೋಡುತ್ತಿದೆ.

ಒಂದು ಹೈಣಕಾಲ ಎರಡರ ದೃಷ್ಟಿಯೂ ಸೇರಿತು.

ಎಷ್ಟು ಆಯಾಸಫಡುತ್ತಿದೆ ಈ ಓಟದಲ್ಲಿ ರಾಣಿ! ಆದರೆ ತನ್ನ ವೇಗದ ಮುಂದೆ ಅದರ ವೇಗವೆ? ತನ್ನ ಓಟಕ್ಕೆ ಅದರ ಓಟ ಒಂದು ಸಾಟಿಯೆ? ತನಗಲ್ಲದ ಗೆಲುವು ಅದಕ್ಕುಂಟಿ? ತಾನು ಗೆದ್ದ ರಾಣಿ ಸೋತರಿ? ಎಂಥ ಯೋಚನೆ; ಎಂಥ ಸ್ವಾಧ್ಯ! ಪ್ರೇಮ ಸ್ವಾಧ್ಯ ರಹಿತವಲ್ಲವೇ? ಆದರೆ ಕರ್ತವ್ಯವೋ? ಯಾವುದೂ ಹೆಚ್ಚು? ಪ್ರೇಮವೋ-ಕರ್ತವ್ಯವೋ? ತನ್ನ ಜೀವದ ಗೆಳತಿಗೆ ತನ್ನಂದ ಸೋಲೆ? ಈ ಪರಾಭವ ವನ್ನು ಅದು ಸಹಿಸಿತೆ? ಸಹಿಸಿದರೂ ಸಹಿಸಬಹುದು. ಆದರೆ ತಾನು ಸಹಿಸುವುದು ಹೇಗೆ? ಅದರ ಸೋಲು ತನ್ನ ಒಲುಮೆಯ ಸೋಲು;

ಅದರ ಪರಾಭವ ತನ್ನ ಆತ್ಮದ ಅವಸಾನ. ಅಲ್ಲವೇ? ಈ ಕರ್ತವ್ಯಕ್ಕೆ ತನ್ನ ಪ್ರೇಮವನ್ನು ಬಲಿ ಕೊಡಬೇಕೆ? ರಾಣಿಯ ದೀನನೋಟ ಮನ ಕರಗಿಸುವಂತಿದೆಯಲ್ಲ. ತನ್ನಂದಾಗದು.....ಆದರೆ, ಕರ್ತವ್ಯ ಲೋಪವಾದರೆ? ಸ್ವಾಮಿಗೆ ದೊರ್ಕಹಾದರೆ? ಕರ್ತವ್ಯ .. ಪ್ರೇಮ....

ಮನಸ್ಸು ಈ ಹೊಯ್ಲಿನಲ್ಲಿ ಒಂದೇ ಹೈಣ ಸಿಕ್ಕೆ ಕಂಗಿಟ್ಟಿ ಹೋಯಿತು; ಧೃತಿ ಕಡಲಿತು. ಓಟದ ಎಚ್ಚರ ಸಡಲ ಚಿತ್ತ ಈ ತುಮುಲದಲ್ಲಿ ಸಿಕ್ಕಿದ್ದಾಗ ದೇಹ ತನ್ನ ಕರ್ಮದಲ್ಲಿ ಸ್ವಲ್ಪ ಮಾತ್ರ ಲೋಪವೇಸಿತು; ಪವಣ ತಪ್ಪಿತು; ಬಲಗಾಲು ಮುಗ್ಗಿರಿಸಿತು. ಅದರಿಂದ ಚೀತರಿಸಿಕೊಳ್ಳುವ ಶಕ್ತಿಯೂ ಇಲ್ಲದಂತೆ ಆ ಜನಸಮೃದ್ಧದ ಮಹಾ ಕೋಲಾಹಲದಲ್ಲಿ ರಾಜ ತನ್ನನ್ನು ಏರಿದ್ದ ಜಾಕಿಯೋಡನೆ ಧೋಪುನೇ ನೆಲಕ್ಕೆ ಉರುಳಿ ನಿಶ್ಚೀಯಿತವಾಯಿತು.

ಗುರಿ ಮುಟ್ಟಿವುದಕ್ಕೆ ಇನ್ನು ನಾಶ್ಯೇ ಮಾರು ದೂರವಿತ್ತು.

೫

ಗೆದ್ದ ಗೆಲುವು ರಾಣಿಗೆ ಸ್ವಲ್ಪವೂ ಇಲ್ಲ. ರಾಜನಿಗೆ ಲಭಿಸಬೇಕಾಗಿದ್ದ ವಿಜಯ ತನಗೆ ಸೇರಿದ್ದ ಅದಕ್ಕೆ ಹೆಮ್ಮೆಯನ್ನು ಉಂಟಿಮಾಡಿರೆಲ್ಲಿ; ಇಮ್ಮಡಿಯಾದ ನಾಚಿಕೆಯನ್ನು ಉಂಟಿಮಾಡಿತ್ತು. ತನಗೇ ಸ್ವರವೇ ರಾಜ ಈ ಕೀರ್ತಿಯನ್ನು ಬಿಟ್ಟು ಕೊಟ್ಟಿತೆಂದು ರಾಣಿಗೆ ಪೂರ್ತಿ ಮನವರಿಕೆಯಾಗಿತ್ತು. ಈ ಅರಿವು ಅದರ ಮನಸ್ಸನ್ನು ಕಂಡಿಯಿಂದ ಇರಿದು ಬಿಟ್ಟಂತಾಗಿತ್ತು.

ರೇಸ್‌ಕೋಸಿಂಗ್‌ನಿಂದ ಹೆಚ್ಚು ಜನ ಹೊರಟು ಹೋಗಿದ್ದರು. ಎಲ್ಲೋ ಸ್ವಲ್ಪ ಮಂದಿ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದರು. ಸ್ವಲ್ಪ ಹೊತ್ತಿನ ಹಿಂದೆ ಜನಜಂಗುಳಿಯಿಂದ ತುಂಬಿ ಜಗಜಗಿಸುತ್ತಿದ್ದ ಮೈದಾನ ಈಗ ಬಟ್ಟಿಬಯಲಾಗಿತ್ತು. ಜೂಜಿನಲ್ಲಿ ಭಾಗವಹಿಸಿದ್ದ ಕುದುರೆಗಳೆಲ್ಲವೂ ರೇಸ್‌ಕೋಸಿಂಗ್‌ನ ಆವರಣದಲ್ಲಿ ಪ್ರತ್ಯೇಕ ಪ್ರತ್ಯೇಕ ವಾಗಿದ್ದ ಗುಡಾರಗಳಲ್ಲಿ ವಿಶ್ವಾಂತಿ ಪಡೆಯುತ್ತಿದ್ದವು. ಅವುಗಳ ನಡುವೆ ಗೆದ್ದ ರಾಣಿಯೂ ಇತ್ತು. ಅದಕ್ಕೆ ಬಹು ಅದರ ಉಪಚಾರೋಕ್ತಿಗಳು ನಡೆಯುತ್ತಿದ್ದವು. ಸ್ವತಃ ನಾನಾ ಸಾಹೇಬನೇ ಬಂದು ಮುದ್ದಿಸಿ

ಮೇಚ್ಚಿಕೆ ವ್ಯಕ್ತಪಡಿಸಿ ಹೋಗಿದ್ದ. ಇಬ್ಬರು ಆಳುಗಳು ಅದರ ಮೈ ಮಾಲೀಸುಮಾಡುತ್ತಿದ್ದರು. ಒಬ್ಬನು ಮೇನು ಹಿಡಿದು ಮುಂದೆ ನಿಂತಿದ್ದ. ಅದರೆ ರಾಣಿಗೆ ಕೊಂಚವಾದರೂ ಆ ಕಡೆ ಗಮನವಿಲ್ಲ. ಅದರ ಮನಸ್ಸಿನಲ್ಲಿ ಹೋರೆಯುತ್ತಿದ್ದು ಬಂದೇ ಪ್ರಶ್ನೆ: ರಾಜ ಎಲ್ಲಿ? ರಾಜನಿಗೆ ಏನಾಗಿದೆ? ರಾಜ ಏಕೆ ಕಾಣಬುದಿಲ್ಲ? ಅದಕ್ಕೆ ಏಟು ಬಿದ್ದಿರಬಹುದೆಂದೂ ಬಹುಶಃ ಚಿಕಿತ್ಸೆ ನಡೆಯುತ್ತಿರಬಹುದೆಂದೂ ರಾಣಿ ಉಹಿಸಿತು. ಈ ಅರಿವು ಅದರ ಮನಸ್ಸಿನಲ್ಲಿ ತಡೆಯಲಾಗದ ತಲ್ಲಣ ವನ್ನು ಉಂಟುಮಾಡಿತ್ತು; ಸಹಿಸಲಾಗದ ವೇದನೆಯನ್ನು ತಂದಿತ್ತು. ಕಣ್ಣ ಕಾಣದುದನ್ನು ಕರುಳಿರಿಯುವಂತೆ ರಾಣಿಯ ಮನಸ್ಸು ಬಹು ಉದ್ದಿಗ್ನವಾಗಿ ಮೂಕಸಂಕಟಕ್ಕೆ ಪರ್ಕಾಗಿತ್ತು. ಬೇಡವೆನ್ನುತ್ತಿದ್ದರೂ ಅದರ ಮನಸ್ಸಿನಲ್ಲಿ ಅವುಂಗಳದ ಕರಿನೆರಳು ಮೂಡುತ್ತಿತ್ತು.

ರಾಣಿಯ ಮನಸ್ಸನ್ನು ಈ ಕೆಟ್ಟ ಯೋಚನೆಗಳು ಮುತ್ತಿದ್ದಾಗಲೀ ಕೇಳಬಂದಿತು ಆ ಸದ್ಯ :

ಬಂದು—ಎರಡು—ಮೂರು!

ಮೂರು ಸಲ ಗುಂಡು ಹಾರಿಸಿದಂತೆ ಸದ್ಯ !

ರಾಣಿಯ ಎದೆ ಆ ಗುಂಡಿನೇಟಿಗೇ ಸಿಕ್ಕೆದಂತಾಯಿತು. ವಿದ್ಯಾತ್ಮಿ ನಂತೆ ಅದರ ಮೈಯಲ್ಲಿ ಭಯ ಸಂಚಾರವಾಯಿತು; ಎಲ್ಲಾ ಇಲ್ಲದ ಆವೇಗದಿಂದ ಅದರ ಮೈ ನಡುಗುವುದಕ್ಕೆ ಆರಂಭಿಸಿತು. ಎಚ್ಚರ ತಪ್ಪಿ, ಕಟ್ಟು ಕಡಿವಾಣಗಳನ್ನು ಯಮಸಾಹಸದಿಂದ ಕಿತ್ತಿಸಿದು, ಚಂಗನೆ ಹಾರಿ, ಗುಡಾರದಿಂದ ಹೊರಗೆ ಬಂದುಬಿಟ್ಟಿತು.

ಆ ಉಗ್ರ ಮೂರಿಯನ್ನು ಕಂಡು ಜನ ಬೆಳ್ಳಿದರು. ಯಾರೂ ಹಿಡಿಯುವುದಕ್ಕೆ ಸಾಧ್ಯವಾಗಲಿಲ್ಲ. ರಾಣಿ ವಾಸನೆ ಹಿಡಿದು ಸುಮಾರು ಒಂದು ಘಲಾಂಗು ದೂರದಲ್ಲಿದ್ದ ಗುಡಾರವೋಂದರ ಕಡೆಗೆ ನಾಗಾ ಲೋಟದಲ್ಲಿ ಧಾವಿಸಿತು. ಭಯಾಶ್ಚಯ ಚಕ್ಕಿತರಾಗಿದ್ದ ಜನ ಹೋ ಎಂದು ಕೊಗುತ್ತ ಹಿಂದೆಯೆ ಓಡಿ ಬಂದರು. ಬಿಲ್ಲಿನಿಂದ ಚಿಮ್ಮಿದ ಚಾಣದಂತೆ ರಾಣಿ ಹಾರಿಬಂದು ಬಂದೇ ನಿಮಿಷದಲ್ಲಿ ಆ ಗುಡಿಸಿಲನ್ನು ಹೊಕ್ಕುಬಿಟ್ಟಿತು. ಹೊಕ್ಕು, ಅಲ್ಲಿಯ ಆ ದೃಶ್ಯವನ್ನು ಕಂಡು ಶ್ರಂಭೀ

ಭೂತವಾಗಿ ಬಾಗಿಲಲ್ಲಿ ನಿಂತಿತು.

ರಾಜ ನೆಲದ ಮೇಲೆ ಅಸ್ತ್ರವ್ಯಾಸ್ತವಾಗಿ ಮೇಲುಸಿರು ಬಿಡುತ್ತೇನುಲಗಿದೆ; ಬಿದ್ದ ಗಾಯದಿಂದಲೂ ಗುಂಡಿನೇಟಿನಿಂದಲೂ ದೇಹ ರಕ್ತ ಮಯವಾಗಿದೆ; ಕಣ್ಣಾಲಿ ತೇಲುತ್ತಿದೆ; ಬಾಯಲ್ಲಿ ನೋರೆ ಕಟ್ಟಿದೆ; ಮೈ ಬೆನತು ತೊಯ್ದಿದೆ; ಕುತ್ತಿಗೆ ಜೋತು ಬಿದ್ದಿದೆ; ಹತ್ತಿರದಲ್ಲಿ ಬಂದೂಕು ಹಿಡಿದು ಇಬ್ಬರು ನಿಂತಿದಾರೆ; ಅವರ ಕೋರಿಗಳಿಂದ ಹೊಮ್ಮಿದ ಹೊಗೆ ಕೂಡ ಇನ್ನೂ ಆರಿಲ್ಲ.

ಈ ನೋಟವನ್ನು ನೋಡಿ ಸಹಿಸಲಾರದೆ ರಾಣಿ ಎದೆಯೋಡೆದು ರಾಜನ ಪಕ್ಕದಲ್ಲಿ ಕುಸಿಯಿತು. ಕಣ್ಣಿನಿಂದ ನೀರು ಕೋಡಿಯಾಗಿ ಹರಿಯಿತು. ಗದ್ದಿನುತ್ತ ಎದೆಯ ಉನ್ನುಳ ಹೋರಹೊಮ್ಮಿತು:

“ರಾಜಾ, ನನ್ನ ರಾಜಾ.”

ರಾಜ ಪ್ರಯತ್ನಪೂರ್ವಕವಾಗಿ ತಲೆಯೆತ್ತಿ ನೋಡಿತು.

“ರಾಣಿ, ಬಂದೆಯಾ ಚಿನ್ನ.”

“ಬಂದೆ, ನನ್ನೆಲವನೆ; ನಿನ್ನನ್ನು ಕೊಂಡೆ.”

“ಬೇಡ ಚಿನ್ನ, ಹಾಗೆನ್ನ ಬೇಡ.”

“ಅಯ್ಯೋ ಎಂಥ ಕೆಲಸವಾಗಿ ಜೋಯಿತು. ಪಾಪಿ ನಾನೇ ನಿನ್ನ ಸಾವಿಗೆ ಕಾರಣಾದೆನೇ. ಇದನ್ನು ಹೇಗೆ ಸಹಿಸಲಿ, ರಾಜಾ?”

“ಸಹಿಸು ರಾಣಿ, ದುಃಖಿಸಬೇಡ; ಆದದ್ದಕ್ಕೆ ಅಳಲೇಕೆ? ಇಂಥಂದು ಸಾವು ಸಾವೆ? ನಿನಗಾಗಿ ಇಂಥ ಸಾವಿರ ಸಾವು ಸಾಯುವು ದಕ್ಕೆ ಸಿದ್ಧನಾಗಿದೇನೆ.”

“ನಿನ್ನ ಪ್ರೇಮದಿಂದ ನನ್ನ ಆತ್ಮ ಪುನಿತವಾಯಿತು, ನನ್ನ ರಾಜಾ. ಆದರೆ, ಭಾಳು ನಿನಿಲ್ಲದೆ ಬರಡಾಯಿತು.”

“ಮತ್ತಿ ಅಲ್ಲಿ ಸೇರುವರೆಗೆ, ಅಷ್ಟೇ. ನಿನಗಾಗಿ ಶಾಯುತ್ತಿರುತ್ತೇನೆ; ಅದುವರೆಗೆ ನನ್ನನ್ನು ಮಾತ್ರ ಮರೆಯಬೇಡ.”

ಕಣ್ಣಗಳಲ್ಲಿ ತಾಗದ ದಿವ್ಯ ಜ್ಯೋತಿ ಮಿಂಚಿತು. ಸರ್ವ ಶಕ್ತಿಯನ್ನೂ ಕೂಡಿಸಿ ಕಣ್ಣಗಳನ್ನು ದೊಡ್ಡಿದಾಗಿ ಬಿಟ್ಟು ಕೊನೆಯ ಸಲ ಮನದಳಿಯನ್ತೆ ರಾಣಿಯನ್ನು ನೋಡಿತು. ಹಾಗೆಯೆ ಎತ್ತಿದ್ದ

ಕತ್ತು ಕುಸಿದು ಪಕ್ಕದಲ್ಲಿದ್ದ ರಾಣಿಯ ಕುತ್ತಿಗೆಯ ಮೇಲೊರಿತು. ಕ್ಷಣಭಂಗುರವಾದ ನೋವಿನಲ್ಲಿ ನೊಂದು, ಚಿರನೂತನವಾದ ಒಲುಮೆ ಯಲ್ಲಿ ಮೀಂದ ಆ ಜೀವ ಈ ಲೋಕವನ್ನು ಬಿಟ್ಟು ನಡೆದುಬಿಟ್ಟುತ್ತು. ರಾಣಿ ನೂತ್ರ ಅಲ್ಲಿಂದ ಏಳಿದೆ ಧಾರಾಕಾರವಾಗಿ ಕಣ್ಣೀರು ಸುರಿಸುತ್ತು ಗೋಳಿಡುತ್ತಿತ್ತು.

ಅಲ್ಲಿದ್ದವರು ಯಾರೂ ಸ್ಥಳ ಬಿಟ್ಟು ಕಡಲಲೀಲ್ಲ ; ಯಾರೂ ಬಾಯಿ ಬಿಟ್ಟು ವಾತಾಡಲೀಲ್ಲ ; ಯಾರಿಗೂ ಏನೂ ಅಧ್ಯವಾಗಲೀಲ್ಲ.

ಒಂದು ಹಳೆಯ ಕತೆ

ತುಂಬಿದ ಹುಟ್ಟಿ ಮೇಯ ಬೆಳುದಿಂಗಳಿನ ಇರುಳು. ಶಾಂತತೆ ಸಾಂದರ್ಭದೊಡನೆ ಬೆರೆತು ಬಹು ಸುಖಕರವಾಗಿತ್ತು. ಸ್ವಷ್ಟಿಯ ಆ ಚೆಲುವಿಗೆ, ಆ ಶಾಂತತೆಗೆ ಹೊಯಿಕ್ಕೆಯಾಗಿ ಕಾವೇರಿ ನದಿ ಮೇಲುದನಿ ಯೋಡನೆ ಹರಿಯುತ್ತಿತ್ತು.

ತಿರುಮಕೂಡಲಿನ ಬಳಿ ನಾಲ್ಕು ಜೋಎಡೆತ್ತಿನ ಗಾಡಿಗಳು ಒಂದರ ಹಿಂದೆ ಒಂದು ಬರುತ್ತಿದ್ದವು. ಗಾಡಿ ಹೊಡೆಯುವವರು ತಿಂಗಳಿನ ಸೋಗಸಿಗೆ ಜೋಎಂಪಿಸುತ್ತಿದ್ದರು. ಎತ್ತುಗಳು ಅಭ್ಯಾಸ ಬಲ ದಿಂದ ದಾರಿ ಹಿಡಿದು ಹೊಗುತ್ತಿದ್ದವು. ಗಾಡಿಗಳ ಹಿಂದೆ ಸ್ವಲ್ಪಿ ದೂರದಲ್ಲಿ ಇಬ್ಬರು-ಮೂವರಾಗಿ ಕೆಲವು ಜನ ನಡೆದು ಬರುತ್ತಿದ್ದರು.

. ಗಾಡಿಗಳು ಅಮಲ್ಲಾರಿಗೆ ಸೇರಿದುವು. ಅವರು ಮುಂದಿನ ಗಾಡಿ ಯಲ್ಲಿ ಮಂಳಿಗಿ ಅರ್ಥ ನಿದ್ರೆಯಲ್ಲಿದ್ದರು. ಜಮಾಬಂದಿಯ ಗಲಾಟಿ ಆ ಸಾಯಂಕಾಲಕ್ಕೆ ಮುಗಿದಿದ್ದರಿಂದ ಅವರ ಮನಸ್ಸು ತಿಳಿಯಾಗಿತ್ತು. ಅಮಲ್ಲಾರರೂ ನೌಕರರೂ ಕೆರೆಹಳ್ಳಿಯಿಂದ ಮಂಬಿನ ಹೊತ್ತಿಗೆ ಹೊರಟ ವರು ಸುವಾರು ರಾತ್ರಿಯ ನೇಳಿಗೆ ತಿರುಮಕೂಡಲಿನ ಬಳಿಗೆ ಬಂದಿದ್ದರು. ಯಜಮಾನರು ಗಾಡಿಯಲ್ಲಿದ್ದುದರಿಂದ ಕಚೇರಿಯ ನೌಕರರು ಮರ್ಯಾದೆಯ ಬೈಚಿತ್ಯವರಿತು ಗಾಡಿಗಳ ಹಿಂದೆ ನಡೆದು ಬರುತ್ತಿದ್ದರು. ಅಮಲ್ಲಾರರು ಕುಳಿತ ಒಂದು ಗಾಡಿಯನ್ನು ಇದು ಮೂರು ಗಾಡಿಗಳೂ ಸಾಮಾನಿನವು.

ಹೊಳೆ ದಾಟುವುದೇನೂ ಕಷ್ಟದ ಕೆಲಸವಲ್ಲ. ಆ ಮಂಡಿಯುದ್ದದ ನೀರಿನಲ್ಲಿ ಕಾಲ್ಪನಿಕಾ ನಿರಾಯಾಸವಾಗಿ ಹಾದು ಬರಬಹುದು. ದಾಟಿ ಮುಂದಿನ ವಡವನ್ನು ಸೇರಿದರೆ ನರಸೀವುರವನ್ನು ಸೇರಿದಂತೆಯೇ. ಆ ದಡದಿಂದ ಉರಿಗೆ ಸುಮಾರು ಒಂದು-ಒಂದೂವರೆ ಫಲಾಂಗಿನ ದೂರ; ಹೆಚ್ಚಿಂದರೆ ಆಳು ಕೂಗಿನ ಅಳತೆ.

ಗಾಡಿಗಳು ಹೊಳೆಯನ್ನು ಸರಾಗವಾಗಿ ದಾಟಿದುವು. ಹೀಂದೆ ಬರುತ್ತಿದ್ದ ನೌಕರರೂ ಅಲ್ಲೊಬ್ಬ ಇಲ್ಲೊಬ್ಬನಂತೆ ದಾಟುತ್ತಿದ್ದರು. ಗಾಡಿಗಳಿಗೂ ಅವರಿಗೂ ಸುಮಾರು ಅರ್ಥ ಫಲಾರ್ಂಗಿನ ಮೇಲಿತ್ತು. ಜಮಾಬಂದಿಯ ಜಂಜಡದಿಂದ ಅವರ ತಲೆಗೆ ಹಿಡಿದಿದ್ದ ‘ಜಡ್’ ಈ ಬೆಳುದಿಂಗಳಿನ ಸೋಗಸಿನಲ್ಲಿ ಮಾಯವಾಗಿತ್ತು. ಹುಡುಗರು ಆಟ ವಾಡುವಂತೆ ಹೊಳೆಯ ಮಧ್ಯದಲ್ಲಿ ಅಲ್ಲಲ್ಲಿ ಸಿಂತು, ಸೀರು ಮುಕ್ಕಳಿ ಸುತ್ತು, ಸಿದಾನವಾಗಿ ಸಾಗಿದ್ದರು.

ವಾಸುದ್ವಾ ಆ ಬೆಳುದಿಂಗಳಿಗೆ ಸೋತಿದ್ದ. ಎಲ್ಲರಿಗಿಂತ ಸ್ವಲ್ಪ ಮುಂದಾಗಿ—ಗಾಡಿಗಳಿಗೆ ಕೊಂಚ ಹೀಂದೆ—ಅವನು ಬರುತ್ತಿದ್ದ. ಕಚೇರಿಯವರು ಇನ್ನೂ ಕೆಲವರು ಹೊಳೆಯಲ್ಲಿರುವಾಗಲೇ ಅವನು ಈಚೆಯು ದಡವನ್ನು ಸೇರಿದ್ದ. ಉರಿನ ಕಡೆಯಿಂದ ನಾಯಿ ಬಗುಳುವ ಶಬ್ದ ಕೇಳುತ್ತಿತ್ತು.

ದಡವನ್ನು ಸೇರಿದ ಕೂಡಲೇ, ಅದರ ಪಕ್ಕದಲ್ಲಿ ಹೊಡ್ಡ ಹೊಡ್ಡ ಮರಗಳು; ಪುರಾತನ ಕಾಲದ ಬಿಲಿಲು ಬಿಟ್ಟಿದ್ದ ಆಲದ ಮರಗಳು. ದಟ್ಟವಾಗಿ ಬೆಳೆದು ಹಬ್ಬಿದ್ದ ಕೊಂಬೆಗಳು ಕಮಾನಿನಂತೆ ದಾರಿಯ ಮೇಲೆ ಹರಡಿಕೊಂಡಿದ್ದವು. ಬಂದು ಕಡೆಯ ರೆಂಬೆಗಳು ಹಾಗೆ ಹಬ್ಬಿ ಹೊಳೆಯ ಅಂಚಿನ ಮೇಲೂ ಬಾಗಿದ್ದವು.

ಆ ಮರಗಳನ್ನು ಹಾಡು ಮುಂದೆ ಹೋಗಬೇಕು. ಗಾಡಿಗಳು ಸ್ವಲ್ಪ ಮುಂದಾಗಿ ಸಾಗಿದ್ದವು. ವಾಸು ಆ ಮರದಡಿಗೆ ಬಂದ. ಅವನಿಗೆ ಸುಮಾರು ಆರೇಳು ವಾರು ದೂರದಲ್ಲಿ ಮರದ ಕೆಳಗೆ ಯಾರೊಹೆಂಗಸು ಸಿಂತಿದ್ದಳು. ಮೇಲೆ ಕೊಂಬೆಗಳು ಹರಡಿಕೊಂಡಿದ್ದರಿಂದ ಅವು ಸ್ವಪ್ನವಾಗಿ ಕಾಣುತ್ತಿರಲಿಲ್ಲ.

ಇವನು ಮುಖವನ್ನು ಆ ಕಡೆ ತಿರುಗಿಸಿದಾಗ ಯಾರೊ ಸಿಂತಿರುವಂತಿರುವುದನ್ನು ಕಂಡು ತಲೆ ಬಗ್ಗಿಸಿಕೊಂಡ. ತಾನು ಬರುವುದನ್ನು ಕಂಡು ಯಾರೊ ಸಂಕೊಚದಿಂದ ಎದ್ದು ನಿಂತಿರಬಹುದೆಂದು ಭಾವಿಸಿ, ಪುನಃ ಅತ್ತ ಸೋಡದೆ ನಾಲ್ಕು ಹೆಚ್ಚೆ ಮುಂದೆ ಹಾಕಿದ.

ಬಂದು ಕ್ವಣದಲ್ಲಿ ಮರದ ಎಲೆಗಳು ಮರುರನೆ ಅಲ್ಲಾಡಿದಂತಾ

ಯಿತು; ಯಾರೊ ಕಿಲಕಿಲನೆ ನಕ್ಕಂತಾಯಿತು; ಹನೊ ಫೊಪ್ಪನೆ ನೀರಿನಲ್ಲಿ ಬಿದ್ದಹಾಗಾಯಿತು. ವಾಸು ಸರ್ವನೆ ತಿರುಗಿ ನೋಡಿದ. ಮರದ ಕೆಳಗೆ ನೀಂತಿದ್ದ ಹೆಂಗಸು ಅಲ್ಲಿಲೂ ಕಾಣಿಸಲಿಲ್ಲ. ನೀರಿನ ಮೇಲೆ ಬಾಗಿಕೊಂಡಿದ್ದ ಕೊಂಬೆಗಳು ಮಾತ್ರ ಅಲ್ಲಾಡುತ್ತಿದ್ದವು. ಅವನ ಮೈ ರುಲ್ಲೆ ಒಂದು ಬೆವಟುಹೋಯಿತು.

೭

ವೆಂಕಟರಮಣಯ್ಯನವರು ನರಸಿಂಪರದಲ್ಲಿ ಗಣ್ಯರಾದ ಬ್ರಾಹ್ಮಣರು. ಅವರ ಸದಾಚಾರನಿಷ್ಠೆಯೂ ಸರಳಜಿವನವೂ ಉಾರಿನಲ್ಲಿ ಅವರಿಗೆ ಮರ್ಯಾದೆಯನ್ನು ತಂದಿದ್ದವು. ಮುಕ್ಕಾಲುವಾಲು ಜನ ಅವರಿಗೆ ಬೇಕಾದವರಾಗಿ, ಸಮಯದಲ್ಲಿ ಆಗುತ್ತಿದ್ದರು.

ಅವರಿಗಿದ್ದ ವನು ಒಬ್ಬನೇ ಮಂಗ—ವಾಸು. ಅವನಲ್ಲದೆ ವೆಂಕಟರಮಣಯ್ಯನವರ ಹೊಟ್ಟಿಯಲ್ಲಿ ಹೆಣ್ಣು ಇಲ್ಲ; ಗಂಡೂ ಇಲ್ಲ. ತಮಗಿ ರುವ ಜೀವವೆಲ್ಲ ವಾಸು ಒಬ್ಬನಲ್ಲೇ ಎಂದು ಆ ಗಂಡ ಹೆಂಡಿರು ತಿಳಿದ್ದರು; ಅತಿಶಯ ಮಮತೆಯಿಂದ, ಆದರದಿಂದ ಮಂಗನನ್ನು ಸಾಕಿದ್ದರು. ಈಚಿಗೆ ತಮಗೆ ಪಿಂಚನ್ ಆದ ಮೇಲೆ ಅಮಲಾರರಿಗೆ ಹೇಳಿಕೊಂಡು ಕಚೇರಿಯಲ್ಲಿ ಒಂದು ಗುಮಾಸ್ತೀಯ ಕೆಲಸಕ್ಕೆ ಮಂಗನನ್ನು ಸೇರಿಸಿದ್ದರು. ಹೋದ ವರುಷ ಮೈಸೂರಿನ ಯೋಗ್ಯ ಸಂಸಾರದವರೊಬ್ಬರ ಕಡೆಯಿಂದ ಹೆಣ್ಣು ತಂದು ಮಂಗನಿಗೆ ವಿಷ್ಣಂಭಣೆಯಿಂದ ಮದುವೆಯನ್ನೂ ಮಾಡಿದ್ದರು. ಸೋಸೆ ಇನ್ನೂ ಮನೆಗೆ ಬಂದಿರಲಿಲ್ಲ.

ಈಗ ಒಂದೆರಡು ದಿನಗಳಿಂದ ವೆಂಕಟರಮಣಯ್ಯನವರ ಮನಸ್ಸು ಸ್ವಸ್ಥವಾಗಿರಲಿಲ್ಲ. ವಾಸುವಿನ ಮೇಲೆ ಅವರ ದೃಷ್ಟಿ ಬಿದ್ದಿತ್ತು. “ಹುಡುಗ ಏಕೋ ಕಂಗೆಟ್ಟಿದಾನೆ” ಎಂದು ದೇಹಸ್ಥಿತಿ ವಿಚಾರಿಸಿ; ಓವಧಿ ತರಿಸಿಕೊಟ್ಟಿರು. ವಾಸು ಏನನ್ನೂ ಹೇಳಿದಾದ. ಜ್ವರವಿಲ್ಲ, ಚೆಳಿಯಿಲ್ಲ; ನೆಗಡಿಯಿಲ್ಲ; ಕೆಮ್ಮಿಲ್ಲ; ಆದರೂ ದಿನದಿನಕ್ಕೆ ಹುಡುಗ ಹಲ್ಲಿಯಹಾಗೆ ಸವೆಯುತ್ತಿದಾನೆ. ಕಾರಣವರಿಯದೆ ವೆಂಕಟರಮಣಯ್ಯನವರು ಚಿಂತಿಗೊಳಗಾದರು. ಇವೆಲ್ಲದರ ಜೊತೆಗೆ ಅವರ ಯೋಚನೆ ಹೆಚ್ಚಾಗುವ ಒಂದು ವಿಶೇಷ ಸಂಗತಿ ಅನುಭವಕ್ಕೆ ಬಂದಿತು.

ಒಂದು ದಿನ ಬೆಳಗ್ಗೆ ಯಾವುದೊ ಮನೆಗೆಲಸದ ಸಾಮಾನು ಚೇಕಾಗಿ ಅದು ವಾಸುವಿನ ಕೊಟಡಿಯಲ್ಲಿರಬಹುದೆಂಬ ನಿರೀಕ್ಷೆಯಿಂದ ಅಲ್ಲಿಗೆ ಹೋದರು. ಏಳೆಂಟು ದಿನಗಳಿಂದ ಅವನ ಕೊಟಡಿಗೆ ಹೋಗಿರ ಲಿಲ್ಲ. ಒಳಕ್ಕೆ ಕಾಲಿಟ್ಟ ಕೂಡಲೆ ಅವರ ಮನಸ್ಸು ಏನೂ ಒಂದು ಬಗೆಯಾಯಿತು. ಸುತ್ತು ನೋಡಿ ಭಾರ್ಯಾದರು. ಗೋಡೆಯ ಮೇಲೆಲ್ಲ ಗಂಧದಲ್ಲಿ ಕೈ ಅದ್ದಿ ಬಡಿದ ಚಟ್ಟನ ಗುರುತುಗಳು; ನೆಲದ ಮೇಲೆ ಸಿಳಿದ ವೀಳೆಯದೆಲೆಯ ನಾರುಗಳು; ಕೊಟಡಿಯಲ್ಲಿಲ್ಲ ಅತಿ ಯಾದ ಸುವಾಸನೆ. ವೆಂಕಟರಮಣಯ್ಯನವರಿಗೆ ಅರ್ಥವಾಗಲಿಲ್ಲ. ಒಂದು ಕ್ಷಣಿ ಶಾಸ್ಯಮನಸ್ಸಿನಲ್ಲಿ ನಿಂತು ನೋಡಿದರು. ಇದ್ದಕ್ಕಿದ್ದ ಹಾಗೆ ಏನೂ ಹೋಳಿದಂತಾಯಿತು. ಬಾಗಿಲೇಳಿದುಕೊಂಡು ಈಚಿಗೆ ಬಂದುಬಿಟ್ಟರು.

ಆ ಸಂಚೇ ವಾಸು ಕಚೇರಿಯಿಂದ ಮನೆಗೆ ಬಂದಾಗ ವೆಂಕಟ ರಮಣಯ್ಯನವರು ಅವನನ್ನು ಎಂದಿನಂತೆ ಮಾತಾಡಿಸಲಿಲ್ಲ. ದೇಹ ಸ್ಥಿತಿ ಹೇಗಿರುವುದೆಂದು ಕೂಡ ಕೇಳಲಿಲ್ಲ. ರಾತ್ರಿ ಉಂಟಾದ ಮೇಲೆ ವಾಸು ತನ್ನ ಕೊಟಡಿಗೆ ಮಲಗಿಕೊಳ್ಳುವುದಕ್ಕೆ ಹೋದಮೇಲೆ ವೆಂಕಟ ರಮಣಯ್ಯನವರು ಮಗನ ಕೊಟಡಿಗೆ ಅಡ್ಡವಾಗಿ ಹಾಸಿಕೊಂಡರು ಸದ್ವಾಗದಂತೆ ಬಾಗಿಲಿಗೆ ಹೋರಗಡೆಯಿಂದ ಒಂದು ಬೀಗವನ್ನೂ ಹಾಕಿ ಬಿಟ್ಟರು.

ಬೆಳಗ್ಗೆ ಎಲ್ಲರಿಗೆ ಮುಂಚೆಯೇ ಎದ್ದು ಬೀಗ ತೆಗೆದುಬಿಟ್ಟರು. ವಾಸು ಹೋರಗೆ ಬಂದ ಮೇಲೆ ಅವನಿಗೆ ಕಾಣದಂತೆ ಕೊಟಡಿಗೆ ಹೋದರು. ನೋಡಿ ಅಪೃತಿಭರಾದರು. ಹಿಂದಿನ ದಿನವಂತೆಯೇ! ಗೋಡೆಯ ಮೇಲೆ ಅಲ್ಲಲ್ಲಿ ಗಂಧದ ಹೋಸ ಚಟ್ಟು ಬಡಿದಿದೆ; ವೀಳೆಯ ದೆಲೆಯ ಸಿಳಿಗಳು ಮಗನ ಹಾಸುಗೆಯ ಬಳಿ ಬಿದ್ದಿನೆ; ಪುನುಗನ ಅತಿ ಸುವಾಸನೆ ಸುತ್ತಿಕೊಂಡಿದೆ.

೫

ದೇವೀ ನರಸಯ್ಯ ನರಸೀಪುರದಲ್ಲಿಯ ಹುಟ್ಟಿ ಬೆಳೆದವನು; ಹೆಸರಾದ ಮಾಂತ್ರಿಕ. ಬಲಿ, ವಾಟ, ಮಾರಣ ಮೊದಲಾದವುಗಳಲ್ಲಿ

ಎತ್ತಿದ ಕೈ. ಅವನ್ ಕೇತ್ತಿ ಸುತ್ತು ಹಳ್ಳಿಗಳಲ್ಲಿ ಲಾಳು ಪಸರಿಸಿತ್ತು. ಹಳ್ಳಿಯವರಿಗೆ ಅವನನ್ನು ಕಂಡರೆ ಬಂದು ವಿಧವಾದ ಭಯಮಿಶ್ರಿತಕ್ಕೆಯೂ ಸ್ಥಳದವರಿಗೆ ಗಾರವವೂ ಇದ್ದವು.

ನರಸಯ್ಯ ನೂಡದ ಕೆಲಸವಿರಲಿಲ್ಲ; ಅವನಿಗೆ ಸಿದ್ಧಿಸದ ಕ್ರಿಯೆಯಿರಲಿಲ್ಲ. ಉರಿನವರು ಸಾಮಾನ್ಯವಾಗಿ ಅವನನ್ನು ಬೆಳಗಿನ ಹೊತ್ತು ಕಾಣುತ್ತಿರಲಿಲ್ಲ. ವೆಂಕಟರಮಣಯ್ಯನವರೂ ಅವನನ್ನು ನೋಡಿದ್ದರು. ಅವನ ಶಕ್ತಿ ಸಾಮಧ್ಯಗಳ ವಿಚಾರವಾಗಿ ಅವರಿವ ರಿಂದ ಬೇಕಾದಪ್ಪು ಕೇಳಿದ್ದರು.

ಬಂದು ಮಧ್ಯಾಹ್ನ ಅವನನ್ನು ಕಂಡು ವೆಂಕಟರಮಣಯ್ಯನವರು ವಾತಾಡಿದರು—

“ಹಾಗಾದರೆ ನನ್ನ ಸಂಶಯ ನಿಜವೇ ? ”

“ನಿಷ್ಟಯ, ಸ್ವಾಮಿ.”

“ನೋಡದೆ ಹೇಗೆ ಹೇಳುತ್ತಿ ? ”

“ಹೇಳಬಹುದು.”

“ಇಲ್ಲಾ, ಹುಡುಗನಲ್ಲಿ ಇನ್ನೇನಾದರೂ ದುರುಫಣ?

“ಅಂಥಾದ್ದೇನೂ ಇಲ್ಲ, ಸ್ವಾಮಿ-ನಾನು ಹೇಳುತ್ತೀನಿ ಇದು ಅದರ ಚೇಷ್ಟೆಯೇ.”

ವಾಸುದೀವಿಗೆ ಮೋಹಿಸಿ ಹಿಡಿದಿದೆ ಎಂದು ನರಸಯ್ಯ ಅಭಿಪ್ರಾಯ ಪಟ್ಟಾಗ ವೆಂಕಟರಮಣಯ್ಯನವರ ಎಡೆ ಗುಂಡಿನೇಟಿಗೆ ಎದುರುಬಿದ್ದಂತಿಯು. ಜಾತಿಯಲ್ಲಿ ಕಡವೆಯವನಾದ ನರಸಯ್ಯನ ಕಾಲು ಹಿಡಿದುಕೊಳ್ಳುವುದಕ್ಕೆ ಹೊಡರು. ನರಸಯ್ಯ ವೆಂಕಟರಮಣಯ್ಯ ನವರಿಗೆ ಸಮಾಧಾನ ಧೈರ್ಯಗಳನ್ನು ಹೇಳಿ ತಾನು ಆ ಸಂಚಯೆ ಮನೆಗೆ ಬಂದು ವಾಸುವನ್ನು ನೋಡಿ ಮುಂದಿನ ಏವಾರ್ಥದು ನೂಡುತ್ತೀನೇಂದು ಮಾತುಕೊಟ್ಟು ವೆಂಕಟರಮಣಯ್ಯನವರನ್ನು ಕಳಿಸಿದ.

ಸಾಯಂಕಾಲ ವಾಸು ಮನೆಗೆ ಬಂದಾಗ ತಾಯಿತಂದೆಗಳಿಗೆ ಅವನನ್ನು ನೋಡಿ ಎಡೆ ನೋಂದುಹೋಯಿತು. ಕೈಗೆ ಬಂದ ಹುಡುಗ ; ಹೆಂಡತಿ ಮನೆಗೆ ಬರುವ ಕಾಲದಲ್ಲಿ ಈ ಗತಿಯೇ? ಹದಿನ್ನೆಡು ದಿನ

ಗಳಿಂದ ಎಷ್ಟು' ಹೀರಿಹೋಗಿದಾನೆ? ಹಲ್ಲಿಯಾದರೂ ವಾಸಿ ಎಂದು ಮುದುಕ ಗಂಡ—ಹೆಂಡಿರು ಮಗನಿಗೆ ಕಾಣದಂತೆ ಕಂಬನಿಯನ್ನು ಚಿಮ್ಮಿದರು. —

ಮಬ್ಬಿನ ಹೊತ್ತಿಗೆ ದೇವಿ ನರಸಯ್ಯ ವೆಂಕಟರಮಣಯ್ಯನವರ ಮನಿಗೆ ಬಂದ. ಬಂದವನು ವಾಸುವನ್ನು ಕಂಡು ಅವನ ಕೊಟಡಿಗೆ ಹೋದ. ಒಳಗೆ ಬಾಗಿಲು ಮುಚ್ಚಿತು. ಅಧ್ಯ ಗಂಟೆಯ ಮೇಲೆ ಬಾಗಿಲು ತೆಗೆಯಿತು. ಏನೋ ಬಹಳ ಮಾತಾಡಿರಬೇಕು ಇಬ್ಬರೂ ವೆಂಕಟರಮಣಯ್ಯನವರಿಗೆ ಅದನ್ನು ಕೇಳುವ ಕುತ್ತಳೆಹಲ. ನರಸಯ್ಯ ಇದನ್ನು ಅವರ ಮುಖದಲ್ಲಿ ತಿಳಿದುಕೊಂಡು—“ನಾನು, ನೀವೇನೂ ಯೋಜನೆ ವಾಡಬೇಕಾಗಿಲ್ಲ; ವಾಸವ್ಯನವರಿಗೆ ಕೆಲವು ಗುಪ್ತ ವಿಚಾರ ಗಳನ್ನು ಹೇಳಿಕೊಟ್ಟಿದೇನೆ. ಅದಕ್ಕೆ ವಾಡಬೇಕಾದ ‘ಹಿಕ್ಕತ್ತು’ ವಾಡಿದೇನೆ. ನಾನು ನಾಳೆ ಇದೇ ಹೊತ್ತಿಗೆ ಬರುತ್ತೇನೆ” ಎಂದು ಹೇಳಿ ಹೊರಟುಹೋದ.

ಉ

ಅಧ್ಯ ರಾತ್ರಿಯ ಸುವಾರು; ಕಲ್ಲು-ನೀರು ಒಂದಾಗುವ ವೇಳೆ. ವಾಸುವೊಬ್ಬನೇ ತನ್ನ ಕೊಟಡಿಯಲ್ಲಿ ಮಿಲಗಿದಾನೆ. ಹೊರಗಡೆಯಿಂದ ಬಾಗಿಲಿಗೆ ಬೀಗ ಹಾಕಿಕೊಂಡು ವೆಂಕಟರಮಣಯ್ಯನವರು ಬಾಗಿಲ ಹತ್ತಿರವೇ ಮಿಲಗಿದಾರೆ.

ವಾಸು ಒಂದು ಬಗೆಯ ಅಧ್ಯ ನಿದ್ರೆ ಅಧ್ಯ ಎಚ್ಚರಗಳ ಸ್ಥಿತಿ ಯಲ್ಲಿದಾನೆ. ಆಗ ಕೊಟಡಿಯೋಳಗೆ ಯಾರೋ ಸುಳಿದಹಾಗಾಯಿತು; ಕಾಲುಸರದ ಸದ್ವಾಯಿತು; ಗಂಥದ ವಾಸನೆ ಹರಡಿ ವಾಸುವನ್ನು ಸೋರಿತು. ಆ ಬರವಿನ, ಸದ್ವಿನ, ಸುವಾಃನೆಯ ಪರಿಚಯ ತನಗೆ ಇರುವಂತೆ ಅವನ ಭಾವನೆ. ಅವನ ಮುಖದ ಮೇಲೆ ತಿಳಿನಗುವಿನ ಒಂದು ಅಲೆ ಸುಳಿಯಿತು.

ಒಳಗೆ ಬಂದವಳು ಹುಡುಗಿ. ಹದಿನೇಳರ ಪ್ರಾಯವಿರಬಹುದು. ಮಲ್ಲಿಗೆಯ ಹೂವಿನಂಥ ಬಿಳಿಯ ಪತ್ತುಲ; ಸುರುಳಿ ಸುರುಳಿಯಾಗಿ ನಿತಂಬಗಳ ಮೇಲೆ ನಲ್ಯಾತ್ಮಿದ್ದ ಕಪ್ಪು ಕೂದಲಿನ ರಾಶಿ; ವಿಶಾಲ

ವಾದ ಹಣೆ ; ತೇಜೋಯುಕ್ತವಾಗಿ ಸ್ವಲ್ಪ ನೀಲವಾಗಿದ್ದ ಕಣ್ಣಗಳು ; ನಯವಾದ, ಮಾಟವಾದ ಮೂಗು; ಅದರ ಮೇಲೆ ಕಣ್ಣ ಕೊರಯಿಸುವ ಬಂದು ವಜ್ರದ ಮೂಗುತಿ ; ಕೆವಿಯಲ್ಲಿ ಅಂಥವೇ ಎರಡು ಓಲೆಗಳು ; ಅರಳಿದ ರೋಚಾಹೂವಿನಂಥ ಕೆನ್ನೆಗಳು ; ರಾಗರಂಜಿತವಾದ ಮೃದು ವಾದ ತುಟಿಗಳು ; ಬಳಿಗಳಿಂದ ತುಂಬಿದ, ಸ್ವಲ್ಪ ಉನ್ನತವಾಗಿ ಹಿಡಿದಿದ್ದ ಕೈಯಲ್ಲಿ ನಿಗಿನಿಗಿಸುವ ಬೆಳ್ಳಿಯ ತಟ್ಟಿ ; ಅದರಲ್ಲಿ ಅಣಿಮಾಡಿಟ್ಟಿ ವೀಳ್ಯಾಮಗ್ರಿ ; ಗಂಧದ ಬಟ್ಟೆಲು ; ಅಸಾಧಾರಣ ಲಾವಣ್ಯವತಿ.

ಬಂದವಳು ಬಂದು ಶ್ವಾಸಾಲ ವಾಸುವನ್ನು ದಿಟ್ಟಿಸಿ ನೋಡಿದಳು. ನೋಡಿ, ನಸುನಕ್ಕು, ಎರಡು ಹೆಣ್ಣೆ ಮುಂದಿಟ್ಟಳು. ‘ಅವಳು’ ತನ್ನ ಹಾಸುಗೆಯ ಮೇಲೆ ಬಂದು ಕುಳಿತೆಂತೆ ವಾಸುವಿಗೆ ಬೋಧಿಯಾಯಿತು. ಯಂತೆದಂತೆ ಸರ್ರನೆ ಪಕ್ಕಕೈ ಹೊರಳಿದ. ಆಗ ಅವನ ಕೈ ಅನವೇಹಿತ ವಾಗಿ ಅವಳ ಬೆನ್ನಿಗೆ ಸೋಕಿತು. ‘ಅವಳು’ ಪೂರ್ವವಾಗಿ ಇವನ ಕಡೆ ತಿರುಗಿ ಬಾಗಿ ಇವನ ಕೈಯನ್ನು ತೆಗೆದು ತನ್ನ ಕೆನ್ನೆಯಮೇಲಿಟ್ಟು ಕೊಂಡಳು. ವಾಸು ಹಾಗೆಯೆ ಅವಳ ಮುಖವನ್ನು ಎರಡು ಕೈಗಳಿಂದಲೂ ಹಿಡಿದು ತನ್ನಡೆಗೆ ಎಳೆದುಕೊಂಡ. ಆಗ ಅವನ ನಿದ್ದೆಯ ಭಾವ ಸರ್ರನೆ ಇಳಿದುಹೋರಿಯಿತು. ಮನಸ್ಸಿನ ಮೇಲೆ ಯಾವುದೊನೆನಪು ಒತ್ತಿತು. ಕೈ ಎಳೆದುಕೊಂಡು ಧಿಗ್ಗನೆ ಹಾಸುಗೆಯ ಮೇಲೆ ಎದ್ದು ಕುಳಿತೆ.

‘ಅವಳು’ ಮೇಲ್ಲಿನೆ ಅಪೂರ್ವವಾದ, ಅಲ್ಲಾಕಿಕವಾದ ಸಣ್ಣ ದನಿಯಲ್ಲಿ—‘ಯಾಕೆ?’ ಎಂದಂತಾಯಿತು; ವಾಸು ಮನಸ್ಸಿನಲ್ಲಿದ್ದುದನ್ನು ಪ್ರಯತ್ನಿಸಿ ಉಜ್ಜಳಿಸುತ್ತೆ—

“ ದಿನಾಗಲೂ ಏನು ನಡೆಯುವುದು ಗೊತ್ತಿ ? ”

“ ಏನು ? ”

“ ನೀನು ಬಂದು ಹೋದ ಮೇಲೆ.....”

“ ಹೂಜ್ಜು .”

“ ನಿನ್ನ ಹಾಗೇ.....”

“ ಹೂಜ್ಜು ! ”

“ ಬರುತ್ತಾಣಿ.”

“ ಇಂ ? ”

“”

“ ಎನ್ನು ಹೊತ್ತಿನಲ್ಲಿ ? ”

“ ಇದೇ ಹೊತ್ತಿನಲ್ಲಿ . ”

“ ಒಂದು ? ”

“ ನಿನ್ನ ಹಾಗೇ ... ”

“ ಅವಳು ” ಮಾತಾಡಲಿಲ್ಲ ; ಒಂದು ಅದ್ಭುತವಾದ ಭಾವ ಆವಳ ಮುಖದ ಮೇಲೆ ಮೈದೋರಿ ಮಾಯವಾಯಿತು. ಮಂಗಳ ಭೀದಕವಾದ ಒಂದು ವಿಲಕ್ಷಣ ನಗು ಅವಳ ಮುಖದಲ್ಲಿ ತೋರಿತು ಕೈ ಬಳೆಗಳನ್ನು ಸಿಂಜಿಸುತ್ತೆ—

“ ನಿಶ್ಚಯವಾಗಿ ಹೇಳುತ್ತೀಯಾ ? ”

“ ಸತ್ಯವಾಗಿ.... ”

‘ ನಾನು ನಂಬುವುದಿಲ್ಲ.’

“ ಹಾಗೆಂದರೆ ? ”

“ ಇಲ್ಲ—ನಿನ್ನ ಮಾತು ಸುಳ್ಳಿ ! ”

“ ಸುಳ್ಳಿ ? ”

“ ಹೌದು ; ಸುಳ್ಳಿ ! ”

“ ಹೇಗೆ ಹೇಳುತ್ತೀ ? ”

“ ನನಗೆ ಗೊತ್ತು ? ”

“ ”

“ ಇದು ನಿನ್ನ.....ನಿನಗೆ ಸೇರಿದ ಯಾರೊ ಒಬ್ಬರ ಯುಕ್ತಿ, ಕಲ್ಪನೆ ! ನನ್ನನ್ನು ಮೋಸಮಾಡುವುದಕ್ಕೆ ! ನಾಬಲ್ಲಿ, ನನ್ನನ್ನು ಚಿಟ್ಟು ಇಲ್ಲಿಗೆ ನಿನ್ನ ಹತ್ತಿರ ಬರುವುದಕ್ಕೆ ಇನ್ನಾಗಿ ಏಡಿ ? ”

ಅವಳ ಮಾತಿನಲ್ಲಿ ತೀಕ್ಕುತ್ತೀಯಿತ್ತು ; ಅಧಿಕಾರವಿತ್ತು ; ನಿಶ್ಚಲತೆಯಿತ್ತು. ವಾಸು ನಡುಗಿದ. ಪುನಃ ನುಡಿದಳು , ಅವಳು’—

“ ನೀನು ಹೇಳುತ್ತಿರುವುದು ಸುಳ್ಳಿಂದು ಬಲ್ಲೇ ; ಆದರೂ ನಿನಗೋ

ಸ್ವರ ಒಂದು ಕೆಲಸವನ್ನು ಮಾಡುತ್ತೇನೆ .. ಏಳು ”

“ ಎಲ್ಲಿಗೆ ? ”

“ ನನೆನ್ನು ಡನೆ ಬಾ.”

“ ಹೊರಗೆ ? ... ಬಾಗಿಲು ”

“ ನನ್ನ ಕೈ ಹಿಡಿದುಕೊ.”

“ ನಾಲ್ಕು ಬಾಗಿಲುಗಳಿವೆ.”

“ ಭಯವಿಲ್ಲ.”

ವಾಸು ಯಂತ್ರದಂತೆ ಎದ್ದು ನಿಂತು , ಅವಳು’ ನೀಡಿದ ಕೈಯನ್ನ ಹಿಡಿದುಕೊಂಡ. ಸ್ವರ್ಚಿಂದ ಅವನ ಮೈ ಪುಲಕಿತವಾಗಿ ಮನಸ್ಸ ಒಂದು ಅನಿವರ್ಚನೀಯ ಭಾವವಶವಾಯಿತು. ಅಂತರ್ಕೂದಲ್ಲಿ ಹಾ ದಂತಾಯಿತು. ವರುಗಳಿಗೆಯೆ ಸುಯೋಂದು ತಣ್ಣಿನೆಯ ಗಾಳಿ ವೇ ಮೇಲೆ ಬೀಸಿತು ; ಮರದ ಮರ್ಮರ ಶಬ್ದವಾಯಿತು. ಪಕ್ಕದ್ದ ನೋಡಿದರೆ ಹೊಳೆ ; ಯಾವುದೂ ಗೊತ್ತಿಲ್ಲದ, ಕಣ್ಣಿಕಾಣದ ಪ್ರದೇಶ ವಾಸುವಿನ ಮೈ ಬೆವಟು ನೀರಾಗಿತ್ತು. ಆ ಕಾಡಿನಲ್ಲಿ ನಿಂತು, ಅವ ಕ್ಷಾಗಿ ಸುತ್ತು ನೋಡಿದ.

“ ಅವಳು ” ಹಿಂದಣಿಂದ ಸುಡಿದಂತಾಯಿತು.

“ ಅದನ್ನು ಕೀಳು.”

ವಾಸು ನೋಡಿದ. ಮುಂದೆ ನೆಲದ ಮೇಲೆ ಹಬ್ಬಿಕೊಂಡಿದ್ದ ಎಂಥದೋ ಬಳ್ಳಿ. ಬಗ್ಗೆ ಅದನ್ನು ಪ್ರಯತ್ನ ಪೂರ್ವಕವಾಗಿ ಕಿತ್ತಿದ ಪುನಃ ಅವಳ ಧ್ವನಿ—

“ ಅದನ್ನು ಭದ್ರವಾಗಿ ಹಿಡಿದುಕೊ ! ”

ಅವಳ ನಾತಿನಲ್ಲಿ ಒಂದು ಬಗೆಯ ಬೀದಸೂಚಕ ಧ್ವನಿಯಿತ್ತು ವಾಸು ಅವಳ ಆಜ್ಞೆಯಂತೆ ಆ ಬಳ್ಳಿಯನ್ನು ಕೈಲಿ ಹಿಡಿದುಕೊಂಡ ಮರಳಿ ಹಿಂದಣಿಂದ ಸುಡಿದಳು ‘ಅವಳು’—

“ ಇದು ನಿನ್ನ ಹತ್ತಿರ ಇದ್ದರೆ ನಾನು ಅಥವಾ ನನ್ನಂಥವ ನಿನ್ನನ್ನು ಸಮಾಪಿಸುವುದಕ್ಕಾಗುವುದಿಲ್ಲ. ಇದರ ಶಕ್ತಿ ಅಂಥದು ಸುಧುಗಾಡು ಬೇರಿನದು. ಆ ‘ಇನ್ನೊಬ್ಬಳು’ ನನ್ನ ಹಾಗೇ ಬೇ

ತ್ರಾಳಿ ಎಂದೆಯಲ್ಲ. ಅವಳು ಬಂದಾಗ ಮಾತ್ರ ಮೈ ಮೇಲೆ ಇಟ್ಟುಕೊ. ಅವಳಿಗೆ ನಿನ್ನ ಬಳಿ ಬರುವುದಕ್ಕಾಗುವುದಿಲ್ಲ. ಇನ್ನು ಹೊರಡು.”

ಗಾಳಿ ಸುಯ್ಯೆಂದಂತಾಯಿತು. ಏನೋ ಆಯಿತು. ವಾಸು ನೋಡಿದ. ಆ ಮರ, ಕಾಡು, ಹೊಳೆ, ನಿಜರನ ಪ್ರದೇಶ ಬಂದೂ ಕಾಣಿಸಲಿಲ್ಲ. ತಮ್ಮ ಮನೆಯ ಮುಂದೆಯೇ ನಿಂತಿದಾನೆ; ಮೈ ಮೇಲೆ ಬಟ್ಟಿಯಲ್ಲದೆ ನಗ್ನ ನಾಗಿದಾನೆ.

“ಆನ್ನಾ!” ಎಂದು ಒಂದು ಸಲ ಚೀರಿ ಬಿದ್ದು ಬಿಟ್ಟು.

ಸ್ವಲ್ಪ ಹೊತ್ತಿನಲ್ಲಿಯೇ ವೆಂಕಟರಮಣಯ್ಯನವರು ಬಾಗಿಲು ತೆಗೆದು ಓಡಿ ಬಂದರು. ಹಾಲು ಚೆಲ್ಲಿದ ಹಾಗೆ ಬೆಳುದಿಂಗಳು; ಬೀದಿಯಲ್ಲಿ ಸರಪ್ರಾಣಿಯಲ್ಲ. ಮನೆಯ ಮುಂದೆ ಮಗ ನಿವಾರಣವಾಗಿ ಬಿದ್ದಿದಾನೆ. ‘ಮಗೂ!’ ಎನ್ನುತ್ತ ಆವನ ಕಡೆ ಧಾವಿಸಿದರು. ಪಕ್ಕದ ಜಗುಲಿಯು ಮೇಲೆ ಏನೋ ಸದ್ವಾಯಿತು. ತಿರುಗಿ ನೋಡಿದರು. ಬಿಳಿಯ ಶಿರೆಯನ್ನು ಟ್ಟಿದ್ದ ಬಬ್ಬಳು ಹುಡುಗಿ ಜಗುಲಿಯಿಂದ ಧುಮುಕಿ ಓಡಿದಂತಾಯಿತು. ವೆಂಕಟರಮಣಯ್ಯನವರು ಗಡಗಡನೆ ನಡುಗಿದರು.

* * * *

ಮಾರನೆಯ ಸಂಚೇ ತಾನು ಬರುವುದಾಗಿ ಹೇಳಿದ್ದ ಹೊತ್ತಿಗೆ ದೇವಿ ನರಸಯ್ಯ ಬಂದ ಬಂದವನು ಹಿಂದಿನ ದಿನದಂತೆ ವಾಸುವಿನ ಕೂಡ ಬಹಳ ಹೊತ್ತು ಮಾತಾಡಿದ. ಮನೆಯವರಿಗೆಲ್ಲ ಧೈಯರ್ ಹೇಳಿ ತಾನು ಹೋಗುವಾಗ ತಂತಿಯಲ್ಲಿ ಬಿಗಿದ ಯಂತ್ರವನ್ನು ವಾಸುವಿನ ಕೊರಳಿಗೆ ಕಟ್ಟಿ ಹೊರಟು ಹೋದ.

೩೫

ಅದೇ ರಾತ್ರಿ. ಒಂದು ಗಂಟೆಯ ಮೇಲಾಗಿತ್ತು. ವಾಸು ಹಾಗೆಯೇ ಮಲಗಿ ಸಿದ್ದೆಯಲ್ಲಿದಾನೆ. ಕೊಟ್ಟಿಬು ಬಾಗಿಲು ಹೊರಗಡೆಯಿಂದ ಬೀಗ ಹಾಕಿರುವುದು ಹಾಕಿದಂತೆಯೇ ಇದೆ. ಒಯ್ಯನೆ ನರುಗಂಪು ಸೂಸಿ ‘ಅವಳು’ ಒಳಗೆ ಸುಳಿದು ಬಂದಳು. ನಗುವೊಗ; ಬಳುಕುತ್ತಿದ್ದ ಮೈ; ಕೈಯಲ್ಲಿ ವೀಕೆಯದ ತಟ್ಟಿ. ಬಂದವಳು

ಹಿಂದಿನ ದಿನಸಗಳಂತೆ ಹಾಸುಗೆಯ ಮೇಲೆ ಹೋಗಿ ಕುಳಿತುಕೊಳ್ಳಲಿಲ್ಲ. ಎರಡು ಮಾರು ದೂರದಲ್ಲಿ ನಿಂತು, ಬಳ್ಳಕುತ್ತ ನಲಿಯುತ್ತ ಅಪೂರ್ವ ಮನೋಹರವಾಗಿ ನಕ್ಕಳು. ವಾಸು ಆಗಲೆ ಎಚ್ಚರಗೊಂದಿದ್ದ. ಆ ಸಂಗು, ಆ ನಿಲುವು, ಆ ಬೆಡಗು ಅವನಿಗೆ ಅತ್ಯಂತ ಮನೋಹರವಾಗಿ ತೋರಿ ದುವು. ‘ಅವಳು’ ತನ್ನ ಅದೇ ಮೋಹಕವಾದ, ಅಲ್ಕಾಕಿಕವಾದ, ಲಫುವಾದ ದಸಿಯಲ್ಲಿ ನುಡಿದಳು—

“ ಕೊರಳಿನಲ್ಲಿರುವುದನ್ನು ತೆಗೆಯಬಾರದೆ ? ”

ದಸಿಯಲ್ಲಿ ಪ್ರಾರ್ಥನೆಯು, ಪ್ರೇಮದ, ದೀನತೆಯ ಭಾವವಿತ್ತು. ವಾಸುವಿನ ಕೈಗಳು ಮೇಲ್ಲನೆ ತನ್ನ ಕೊರಳಿನಲ್ಲಿದ್ದ ‘ಯಂತ್ರ’ ದ ಕಡೆಗೆ ಹೋದುವು. ಮನಸ್ಸಿನಲ್ಲಿ ಏನೂ ಯೋಜನೆ, ಏನೂ ಜಾಳಿಪಕ ; ಆ ಯೋಜನೆ, ಜಾಳಿಪಕಗಳನ್ನು ಕೊಲ್ಲುತ್ತಿದ್ದ ಇವಳ ಸಾಣಿಧ್ಯ ; ಸಾಮಾಜಿಕ. ಪ್ರಯತ್ನಿಸಿ ಪ್ರಯತ್ನಿಸಿ ಕೈಯನ್ನು ಹಿಂದೆ ತೆಗೆದುಬಿಟ್ಟ ಮೇಲ್ಲಿಗೆ ಕೇಳಿದಳು ಅವಳು—

“ ಯಾಕೆ ? ”

“ ಏನು ? ”

“ ತೆಗೆಯಬಾರದೆ ? ”

“ ಇ....ಲ್ಲ....”

“ ಇಲ್ಲ ? ”

“ ಉ....ಹು .೦ ”

ಒಂದು ಕ್ಷೇತ್ರ ಮೌನ : ಪುನಃ ಅವಳ ದಸಿ—

“ ಸ್ವಲ್ಪ ತೆಗೆಯಬಾರದೆ ? ”

ಆ ದಸಿ, ಆ ದೀನತೆ, ಆ ಭಾವ ಅವನನ್ನು ಹಿಂಡುತ್ತಿದ್ದವು.

“ ಸ್ವಲ್ಪ...ಒಂದೇ ಕ್ಷೇತ್ರ...”

ಅವಳ ಕಣ್ಣ ನೀರಿನಲ್ಲಿ ತೇಲಿತು. ನಿಮಿಷ ಮಾತ್ರ ಯಾವುದೋ ಭಾವ ಅವಳ ಮುಖ ದೇಹಾಧ್ಯಂತವನ್ನೂ ಆಳ ಮರೆಯಾಯಿತು. ಮರಳಿ ಬೇಡಿದಳು—

“ ನನಗೆ ಮೋಸ ಮಾಡಬೇಡಿ.”

“ ಮೋಸ....? ”

“ ಮೋಸವಲ್ಲದೆ ಏನು ? ”

“.....”

“ ನಿಮಗೆ ಸೋತಿದೇನೆ ; ಒಂದು ನಿಮಿಷ ತೆಗೆಯಿರಿ.”

“ ಆ....ಗು—ವು....ದಿ....ಲ್ಲಿ.”

“ ನನ್ನ ಪೇಮಕೈ ಇದೇ ಪ್ರತಿಫಲವೆ ? ”

“ ನಿನ್ನ ಪೇ...ಮ....? ”

“ ಸರಗೊಡ್ಡಿ ಬೇಡುತ್ತೇನೆ ..”

“ ಉ....ಹುಂ....”

“.....”

“ ಕೈಯಲ್ಲಿ ಹೂಗಳಿನೆ ; ಗಂಧವಿದೆ.”

“.....”

“ ಇವೊತ್ತು ನನ್ನ ನನ್ನ ಸೋಡಿ ”

“.....”

“ ನನ್ನ ಪೇಪುವನನ್ನ ಸೋಡಿ.”

ವಾಸುದೇವ ಮನಸ್ಸು ಕರಗಿ ನೀರಾಯಿತು. ಆ ಚೆಲುವೆಯನ್ನು ಅಪ್ಪು ಸೋಯಿಸುವುದೆ ? ಅವಳನ್ನು ಸ್ವೀಕರಿಸುವುದಕ್ಕೆ ಎರಡು ಕೈಗಳನ್ನು ಚಾಚಿದನು. ಅವಳು ಅಳುತ್ತಿದ್ದಳು ; ನಗುತ್ತಿದ್ದಳು ; ಮಧುರಳಾಗಿದ್ದಳು ; ಮನೋಹರಳಾಗಿದ್ದಳು ; ರೂಪಸಿಯಾಗಿದ್ದಳು. ಕೈ ಚಾಚಿದ್ದನ್ನು ಸೋಡಿ—

“ ಆದನ್ನು ತೆಗೆಯಿರಿ ; ಈ ನಿಮಿಷ ಬರುತ್ತೀನೆ ” ಎಂದಳು.

ವಾಸು ಉದ್ದಿಗ್ನಾಗಿ ಭಾವಮತ್ತನಾಗಿ ‘ಯಂತ್ರ’ ವನ್ನು ಕಿತ್ತುಹಾಕುವುದಕ್ಕೆ ಕೈ ಹಾಕಿದ. ಧಟ್ಟನೆ ನಡುಗಿ ವಿಕಟ ಹೀಣ ಸ್ವರದಲ್ಲಿ—

“ ಇಲ್ಲ ತೆಗೆಯುವುದಿಲ್ಲ ” ಎಂದು ಚೇರಿದ. ಹೊರಗೆ ಬಾಗಿಲು ತೆಗೆಯುವಂತೆ ಶಬ್ದವಾಯಿತು. ಆ ಹೈಣ ‘ಅವಳು’ ವಾಯ ವಾಗಿದ್ದಳು.

*

*

*

*

ನಡೆದ ಸಂಗತಿಯೆಲ್ಲ ಬೆಳಗೆ ದೇವಿ ನರಸಯ್ಯನಿಗೆ ತಿಳಿಯಿತು. ಅವನು ವಾಸುವಿನ ಮುಂದೆ—“ಇನ್ನು ಭಯವಿಲ್ಲ ಸ್ವಾಮಿ ಗೆದ್ದಿರಿ; ಆದರೆ ಆ ಬಡ್ಡೀ ಹೆಣ್ಣು ಇನ್ನೂ ನಾಲ್ಕೆಪ್ಪದು ದಿನ ಹತ್ತಿರ ಬರ್ತದೆ; ಹೀಗೇ ‘ಪಂದು’ ಮಾಡಬೇಕು. ಥಳಕಿಗೆ ಬರಗಾದೀರಿ” ಎಂದು ಎಚ್ಚರಿಸಿ ಹೊರಟು ಹೋದ.

ನರಸಯ್ಯನ ಮಾತಿನಂತೆಯೇ ‘ಅವಳು’ ಪ್ರತಿ ರಾತ್ರಿಯೂ ಬರುತ್ತಿದ್ದಳು. ಅತ್ಯು, ಗೋಳಿಟ್ಟು, ಬೇಡಿ, ಸಾಕಾಗಿ ಹೊರಟು ಹೋಗುತ್ತಿದ್ದಳು. ಕ್ರಮೇಣ ಹಾಗೆ ಬರುವುದೂ ನಿಂತುಹೋಯಿತು. ವಾಸುವೂ ದೇಹಸ್ವಿತಿಯಲ್ಲಿ ಸ್ವಲ್ಪಸ್ವಲ್ಪವಾಗಿ ಜೀತರಿಸಿಕೊಳ್ಳುತ್ತ ಬಂದ. ವೆಂಕಟರಮಣಯ್ಯನವರ ಆನಂದಕ್ಕೆ ಪಾರವೆ ಇಲ್ಲ. ಮೃತ್ಯುವಿನ ಬಾಯಿಗೆ ಸಿಕ್ಕಿದ್ದ ಮಗನನ್ನು ಉದ್ದಾರನಾಡಿದ್ದಕ್ಕಾಗಿ ದೇವಿ ನರಸಯ್ಯನಿಗೆ ಮರ್ಯಾದೆ ಸಲ್ಲಿಸುವುದಕ್ಕೆ ಯೋಚಿಸಿದರು. ಆದರೆ ಅವನು ಯಾವ ಸನ್ಧಾನವನನ್ನೂ ಸ್ವೀಕರಿಸಲಿಲ್ಲ.

४

ನಾಲ್ಕು ವರುಷ ತಳ್ಳಿತು.

ಎಲ್ಲ ಸಂಸಾರಗಳಲ್ಲಿಯೂ ನಡೆಯುವಂತೆ ವೆಂಕಟರಮಣಯ್ಯನವರ ಸಂಸಾರದಲ್ಲಿಯೂ ಬದಲಾವಣಿಗಳಾಗಿದ್ದವು. ವಾಸಾಗೆ ಪ್ರಸ್ತುವಾಗಿ ಮೂರು ವರ್ಷಗಳ ಹತ್ತಿರಕ್ಕೆ ಬಂದಿತ್ತು. ಅವನಿಗೆ ಆ ಕಾಲದಲ್ಲಿ ಮೈಸೂರಿಗೆ ವರ್ಗವಾದದ್ದು. ತಂದೆತಾಯಿಗಳಿಗೆ ಮಗ-ಸೋಸೆಯರನ್ನು ಬಿಟ್ಟಿರುವುದಕ್ಕೆ ಇಷ್ಟವಿಲ್ಲಿದ್ದರೂ ಮೈಸೂರಿನಂಥ ‘ಪಟ್ಟವಾಸ’ ಕ್ಕೆ ಅವರ ಮನಸ್ಸು ಒಗ್ಗಲೆಲ್ಲ. ಆದ್ದರಿಂದ ನರಸೀಪುರದಲ್ಲಿಯೇ ನಿಂತರು.

ಈಚೆಗೆ ಸುಂದರಮ್ಮ, ಮುದ್ದಾದ ಗಂಡು ಕೂಸಿನ ತಾಯಿಯಾಗಿದ್ದಳು. ಬಾಣಂತಿತನಕ್ಕೆ ಅತ್ಯೇಯಿ ಬಂದಿದ್ದರು. ಮೊಮ್ಮೆಗನನ್ನು ಕಂಡ ಅವರ ಸಂತೋಷ ಹೇಳತೀರದು.

ವಾಸು ಸಂಸಾರದಲ್ಲಿ ಸುಖಿ. ಈ ಸುಖದಲ್ಲಿ, ಇಂಥ ಹೆಂಡತಿಯನ್ನು ಹೊಂದಿದ ಹೆಮ್ಮೆಯಲ್ಲಿ, ಕೊರಳಿನಲ್ಲಿದ್ದ ‘ತಾಯಿತು’ ಕೊಂಡಿ

ಸವೆದು ಎಂದೊ ಬಿದ್ದು ಹೋಗಿದ್ದು ದು ಆವನ ಗೋಚರಕ್ಕೆ ಬರಲಿಲ್ಲ. ತನಗೆ ಬರುವುದು ಮೂರವತ್ತೀ ರೂಪಾಯಿಗಳ ಸಂಬಳವಾದರೂ ಸುಂದರಮ್ಮನಂಥ ಗುಣವಂತೆಯು, ಜಾಡೆಯು, ರೂಪವತ್ತಿಯ ಸಂಬಂಧ ಸಾಹಜರ್ಯಗಳಿಂದ ಆ ಸಂಬಳಮುನ್ನೂ ರೇ ಆಗಿತ್ತು. ಅವಳಲ್ಲಿ ಅವನಿಗೆ ಜೀವ; ಇವನಲ್ಲಿ ಅವಳಿಗೆ ಪ್ರಾಣ. ಹೀಗಾಗಿ ಅವರ ಸಂಸಾರ ನಿರಾತಂಕವಾಗಿ ಸಾಗಿತ್ತು.

ಈ ಮಧ್ಯೆ ವೆಂಕಟರಮಣಯ್ಯನವರು ಕಾಯಿಲೆ ಮಲಗದರು. ಮೊದಲು ನೊದಲು ಮಗಸಿಗೆ ತಿಳಿಸಿದರೆ ಗಾಬರಿಯಾಗುತ್ತಾನೆಂದು ಆವರು ವಾಸೂಗೆ ಬರೆಯಲೆ ಇಲ್ಲ. ಅಲ್ಲದೆ ಮಾತಾಡಿದ್ದಕ್ಕೆ ಅಲ್ಲಿಂದಿಲ್ಲಿಗೆ ಬಂದು ಹೋಗುವುದು ಸುಲಭವಲ್ಲ. ಕಚೇರಿಯಲ್ಲಿ ರಜ ಸಿಕ್ಕುವುದು ತಾನೆ ಹೇಗೆ? ಹೀಗೆ ಯೋಚಿಸಿ ಆವರು ಸುಮೃಂಗಾಧರು. ಕೊನೆಗೆ ಹೆಂಡತಿಯ ಒತ್ತಾಯಿದಿಂದ ಮಗಸಿಗೆ ಕಾಗದ ಬರಿದರು.

ಕಾಗದ ವಾಸುವಿನ ಕೈಗೆ ಮಾರನೆಯ ದಿನವೆ ಸೇರಿತು. ನೋಡಿ ಅವನಿಗೆ ಗಾಬರಿಯಾಯಿತು. ಅವೊತ್ತು ಮಧ್ಯಾಹ್ನವೆ ಕಚೇರಿಯಲ್ಲಿ ಹೇಳಿಬಿಟ್ಟು ನಿಂತು ನಿಂತಹಾಗೆಯೆ ಹೊರಟುಬಿಟ್ಟು.

ವಾಸು ಹತ್ತಿರ್ದು ಬಸ್ಸು ದುರದ್ವಷ್ಟದಿಂದ ಕೆಟ್ಟು ಹೋಗಿ ತಿರುಮುಕೂಡಲಿಗೆ ಒಂದು ಮೈಲಿ ದೂರದಲ್ಲಿ ನಿಂತುಹೋಯಿತು. ಏನು ಮಾಡಿದರೂ ಮುಂದೆ ಹೋಗಲಿಲ್ಲ. ಹೆಚ್ಚು ಸಾಮಾನ್ಯ ತಂದಿದ್ದ ಪ್ರಯಾಣಿಕರು ಅಲ್ಲಿಯೇ ನಿಂತು ರಾತ್ರಿಯ ವೇಳೆಗೆ ಬರುವ ಬಸ್ಸನ್ನು ಎದುರು ನೋಡುತ್ತಿದ್ದರು. ವಾಸುವಿಗೆ ಗಂಟುಮೂಟಿ ಯಾವುದೂ ಇರಲಿಲ್ಲ. ಒಂದು ದಿನ ನಿಲ್ಲಿವುದಕ್ಕೆ ಮಾತ್ರ ಬೇಕಾದ ಪಂಚೆ ಜೌಕಗಳು ಕೈಲಿದ್ದ ಬಲೆಯ ಚೀಲದಲ್ಲಿದ್ದವು. ರಾತ್ರಿ ಎಂಟು ಗಂಟೆಗೆ ಮತ್ತೊಂದು ಬಸ್ಸು ಅಲ್ಲಿಗೆ ಬರುವ ನಿರೀಕ್ಷೆಯಿತ್ತು. ಆದರೆ ಒಂದು ಮೈಲಿ ದೂರದಲ್ಲಿದ್ದ ನರಸೀಪುರಕ್ಕೆ ನಡೆದು ಹೋಗುವುದು ಆಸಾಧ್ಯವೇನೂ ಅಲ್ಲ. ಅಲ್ಲದೆ ತಂದೆಯನ್ನು ಬೇಗ ನೋಡಬೇಕೆಂಬ ಕಾಂಕ್ಷೆ ಅದ್ದರಿಂದ ಹಾಗೆಯೆ ನಡೆದು ಹೊರಟುಬಿಟ್ಟು.

ನಡು ಬೇಸಗೆ; ಹೊಳೆಯಲ್ಲಿ ಮಂಡಿಯುದ್ದದ ಮೇಲೆ ನೀರಿರಲಿಲ್ಲ. ದಾಟುವುದಕ್ಕೇನೂ ಕಷ್ಟವಲ್ಲ. ಇನ್ನೂ ಸಾಯಂಕಾಲ ಏಳು

ಗಂಟಿಯ ಸಮಯ ; ಸ್ವಲ್ಪ ವೇಗವಾಗಿ ನಡೆದರೆ ಕಾಲು ಗಂಟಿಯ ಹೊತ್ತಿನಲ್ಲಿಯೆ ನರಸೀಪುರವನ್ನು ಸೇರಬಹುದು.

ವಾಸು ಹೊಳೆಯನ್ನು ದಾಟಿ ಆ ಕಡೆಯ ದಡವನ್ನು ಸೇರಿದ. ಸ್ವಲ್ಪ ಸ್ವಲ್ಪ ಬೆಳಕು ಇನ್ನೂ ಇತ್ತು. ಅವಸರವಾಗಿ ನಡೆಯತೋಡಿದ. ದಡದ ಪಕ್ಕದಲ್ಲಿ ಅದೇ ಹಳೆಯ ಉಲದ ಮರ. ಮೊದಲಿನಂತೆಯೇ ಹಬ್ಬಿ ಚಾಚಿಕೊಂಡಿತ್ತು. ಅದರ ಕೆಳಗೆ ಬಂದು ಮುಂದೆ ಹೊಗ ಬೇಕು. ಅಲ್ಲಿ ಬಂದಾಗ ವಾಸುವಿನ ಮನಸ್ಸು ಏನೋ ಒಂದು ಬಗೆಯಾಯಿತು. ಮನಕುಮಸಕಾಗಿದ್ದ ನಾಲ್ಕು ವರುಷದ ಹಿಂದಿನ ಅನುಭವ ಮನಸ್ಸಿನಲ್ಲಿ ಮರುಕೊಳಿಸಿ ಉಜ್ಜಲವಾಯಿತು. ಹಿಂದೆ, ಇಲ್ಲೆ ಇದೇ ಮರದ ಕೆಳಗೆ ಏನನ್ನೋ ನೋಡಿದ್ದ. ಈಗ ಪುನಃ ಅಲ್ಲಿ ಯಾರೂ ಸಿಂತಿದ್ದಂತೆ ಕಾಣಿಸಿತು. ವಾಸು ಒಂದುಸಲ ನಡುಗಿದ. ನಡುಗಿ, ಅದು ಮನಸ್ಸಿನ ಭೃಮೆಯೋ ಏನೋ ಎಂದು ಕಣ್ಣಜ್ಞ ಕೊಂಡು ನೋಡಿದ. ಅಲ್ಲ; ಭೃಮೆಯಲ್ಲ. ಅವಳೇ ಇವಳು ! ಅದೇ ನೋಟ; ಅದೇ ನಗು; ಅದೇ ನಿಲುವು; ಅದೇ ಬಿಳಿಯ ಸೀರೆ.

ಕಿಲಕಿಲನೆ ನಕ್ಕಂತಾಯಿತು ; ಮೈಮೇಲೆ ಆರತಿ ಎರಚಿದಂ ತಾಯಿತು ; ನೀರಿನಲ್ಲಿ ಧುಡುಂ ಎಂದು ಧುಮುಕಿದಂತಾಯಿತು ; ಕೊಂಬೆಗಳು ಮರಮರ ಎಂದಂತಾಯಿತು ; ಗಾಳಿ ಗೋಳಿನ ನದಿ ಯಲ್ಲಿ ಬಿಸಿದಂತಾಯಿತು ; ವಾಸುವಿನ ಮೈಯೆಲ್ಲ ಬೆನತುಹೋಯಿತು. ಒಂದು ಸಲ ಧೈರ್ಯ ತಂದುಕೊಂಡು ಮತ್ತೆ ಆ ಕಡೆ ತಿರುಗಿ ನೋಡಿದ ಯಾರೂ ಕಾಣಿಸಲಿಲ್ಲ. ಎಲ್ಲ ಶಾಸ್ಯವಾಗಿದ್ದಂತೆ ತೋರಿತು.

ಕಾಲು ಎಳೆದುಕೊಂಡು ಮನೆಗೆ ಬಂದು ಸೇರಿದ. ಕಾಯಿಲೆಯ ತಂದೆಯೋಡನೆ ಏನೇನೋ ಮಾತಾಡಿದ ; ಹೇಗೆಹೇಗೊ ಉಂಟಮಾಡಿದ ; ರಾತ್ರಿ ಮಲಗಿಕೊಂಡ. ಅಧರ ರಾತ್ರಿಯ ಸುಮಾರಿಗೆ ಜ್ವರ ಬಂದಿತು.

* * * *

ವೆಂಕಟರಮಣಯ್ಯನವರು ಮಗನನ್ನು ಕಳೆದುಕೊಂಡು ವರುವ ಗಳಾಗಿವೆ. ಆ ಮುದುಕ ಗಂಡ-ಹೆಂಡತಿಯರು ಬದುಕಲಾರದೆ ಬದುಕಿಡಾರೆ. ಸುಂದರಮೈ ಹುಣಿಯ ಹಾಗಿದಾಳಿ.

ಆ ನುಗ್ರಹ

“ಬಾಡಿಗೆಗೆ ಸಿಕ್ಕುತ್ತೇನ್ನಿ ಈ ಮನೆ?”

“ಹೌದು ಸಾಮಾನ್ಯಿ.”

“ಒಳಗೆ ನೋಡಬಹುದೊ ?”

“ನೋಡಬಹುದು ಸಾಮಾನ್ಯಿ.”

“ಬಹಳ ದೊಡ್ಡ ಮನೆ ಇದ್ದ ಹಾಗೆ ಇದೆಯಲ್ಲ.”

“ಹೌದು ಸ್ವಲ್ಪ ದೊಡ್ಡದೆ.”

“ನೀವೇನೋ ಮಾಲೀಕರು ?”

“ಅಲ್ಲ ; ಅವರ ಕಡೆಯವರು.”

“ಅವರು ಯಾರು ಮತ್ತೆ ?”

“ಪಂತಲು ಅಂತ ; ಬೆಜವಾಡದಲ್ಲಿದಾರೆ.”

“ಬೆಜವಾಡ ? ಅವರ ಸ್ವಂತವೆ ಈ ಮನೆ ?”

“ಹೌದು ಸಾಮಾನ್ಯಿ ; ಅವರ ತಾತನ ಕಾಲದಿಂದ ಬಂದದ್ದು.”

“ನೀವೂ ಅಲ್ಲಿಯವರೇನೋ ?”

“ಅಲ್ಲ ; ನಾನು ಇದೇ ಸ್ಥಳದವನು.”

“ನಿಮ್ಮ ಹೆಸರು ?”

“ತಿರುಮಲಯ್ಯ ಅಂತ ;—ಬನ್ನಿ, ಒಳಗೆ ಬನ್ನಿ.”

ಬಾಗಿಲಿಗೆ ಹಾಕಿದ್ದ ಭಾರಿ ಬೀಗವನ್ನು ಆತ ತೆಗೆದು ಒಳಗೆ ಕಾಲಿಟ್ಟು ನನ್ನನ್ನೂ ಒಳಗೆ ಕರೆದ. ಹೊಸ್ತಿಲಿನೋಳಗೆ ಬಂದು ಹೆಚ್ಚಿ ಇಟ್ಟು ನಾನು ಅಲ್ಲೇ ನಿಂತುಕೊಂಡೆ. ದೊಡ್ಡ ದೇಗುಲವನ್ನು ಹೊಕ್ಕೆಂತೆ ತೋರಿತು. ಒಳಗೆ ಅರೆಬೆಳಕು. ಅದಕ್ಕೆ ದೃಷ್ಟಿಯನ್ನು ಒಗ್ಗಿಸಿ ಕೊಳ್ಳುತ್ತ ನಿಂತು ನಿದಾನವಾಗಿ ಸುತ್ತ ನೋಡತೋಡಿದೆ. ನನಗಿಂತ ನಾಲ್ಕು ಹೆಚ್ಚೆ ಮುಂದೆ ಹೊಗಿದ್ದ ತಿರುಮಲಯ್ಯ ಬಂದು ಪಕ್ಕಕ್ಕೆ ಸರಿದು ಗೋಡೆಯ ಬಳಿ ನೇತಾಡುತ್ತಿದ್ದ ಹಗ್ಗೆಂದನ್ನು ಎಳಿದ. ಮೇಲೆ ಎರಡು ಗವಾಕ್ಷಗಳು ಬಾಗಿಲು ತೆರೆದುಕೊಂಡವು. ಹಗ್ಗ ಅಲು

ಗಾಡಿದಾಗ ಅದರಿಂದ ಎದ್ದು ದೂರಳಿ ನಿದಾನವಾಗಿ ಸುತ್ತಲೂ ಆವರಿಸಿ ಕೊಂಡಿತು. ಒಂದು ಬಗೆಯ ಹಳೆಯ ವಾಸನೆ ಮೂಗನ್ನು ಮುಚ್ಚಿತು.

ಗವಾಕ್ಷ ತೆರೆದದ್ದರಿಂದ ಮೋದಲಿನ ಕತ್ತಲು ಕಡಮೆಯಾಗಿ ಸ್ವಲ್ಪ ಹೆಚ್ಚು ಬೆಳಕು ಬರುವಂತಾಯಿತು ಆದರೂ ಆ ಬೆಳಕು ಸಾಲದು. ಇನ್ನೂ ಮನಕು ಮನಕು. ಪಕ್ಕದಲ್ಲಿ ಕೈಕೊಡವಿಕೊಳ್ಳುತ್ತ ನಿಂತಿದ್ದ ತಿರುಮಲಯ್ಯನ ಕಡೆ ತಿರುಗಿ,

“ಈ ಮನೆಗೆ ಬೇರೆ ಕಿಟಕಿ ಇಲ್ಲವೇನ್ನಿ? ” ಎಂದೆ. ನನ್ನ ಧ್ವನಿಗೆ ಸ್ವಷ್ಟವಾದ ಉತ್ತರದಂತೆ ಅದೇ ಮಾತಿನ ಸೆಲೆ ಕೇಳಬಂದಿತು. ತಿರುಮಲಯ್ಯ,—

“ಇಲ್ಲ ಸ್ವಾಮಿ, ಹಳೆಯಕಾಲದ ಮನೆ. ಕಿಟಕಿಗಳು ಭದ್ರವಿಲ್ಲ ಅಂತ ಈ ಗವಾಕ್ಷಗಳನ್ನಿಂದಿಟ್ಟಿದಾರೆ. ಗವಾಕ್ಷಗಳಿಂದಲೇ ಚೆನ್ನಾಗಿ ಗಾಳಿ ಬೆಳಕು ಬರತ್ತೇ. ಮನೆ ಬಹು ಬಂದೊಬಸ್ತು ಸ್ವಾಮಿ.”

“ಷಿಹೋ.”

“ಹೀಗೆ ಬನ್ನಿ ಸ್ವಾಮಿ—ಇಗೋ ನೋಡಿ, ಇದೇ ಹಜಾರ. ದೊಡ್ಡ ದಾಗಿದೆ. ನೂರಾರು ಜನ ಕೂಡಬಹುದು. ಆ ಕಡೆ ಬೇರೆ ಕೊಟಡಿಗಳೂ ಇವೆ. ನೋಡಿ, ಅದು ಅಡುಗೆಮನೆಗೆ ಹೋಗುವ ದಾರಿ. ಅದರಾಚಿ ದೇವರ ಮನೆ, ಹೀಗೆ ದಯವಾಡಿ.”

ಹಾದು; ನಿಜವಾಗಿಯೂ ನೂರಾರು ಜನ ಕೂಡಬಹುದು. ದೊಡ್ಡ ಹಜಾರ. ಅಂಥ ಹಜಾರವನ್ನೇ ನಾನು ನೋಡಿರಲಿಲ್ಲ. ಅದರ ವಿಸ್ತಾರವನ್ನು ಕಂಡು ನನಗೆ ಆಶ್ಚರ್ಯವಾಯಿತು. ನಮ್ಮ ಸಂಸಾರ ದೊಡ್ಡದು. ಸುವಾರು ೧೫-೨೦ ಜನ. ನಾನೂ ಇಂಥ ಮನೆಯನ್ನೇ ಹುಡುಕುತ್ತಿದ್ದೆ. ಆದರೂ ಈ ಹಜಾರದ ವಿಸ್ತಾರ ನನಗೆ ಒಂದು ರೀತಿ ಯಾಗಿ ಕಂಡಿತು. ತಿರುಮಲಯ್ಯ ನನ್ನನ್ನು ಕರೆದೊಯ್ದು ಪಕ್ಕದಲ್ಲಿದ್ದ ಅಡುಗೆ ಮನೆ, ದೇವರ ಮನೆ, ಉಗ್ರಾಣ ಎಲ್ಲವನ್ನೂ ತೋರಿಸಿಕೊಂಡು ಬಂದ. ಎಲ್ಲಾ ಆದಮೇಲೆ ಆತ,

“ಮಾಹಡಿಯಮೇಲೆ ಇಂಥದೇ ಹಜಾರ ಇದೆ ಸ್ವಾಮಿ, ಅದನ್ನು ನಿಮ್ಮ ದಿವಾನಖಾನೆಯಾಗಿ ಮಾಡಿಕೊಳ್ಳಬಹುದು. ಬನ್ನಿ ಅದನ್ನೂ

ತೋರಿಸ್ತೇನೇ” ಎಂದ.

“ಷಿಹೋ, ಮಹಡಿ ಬೀರೆ ಇದೆಯೇನು ? ”

“ಹಾದು; ನೋಡಿ ಆ ಮೂಲೆಯಿಂದಲೇ ಮಹಡಿಗೆ ಹೋಗುವ ಮೆಟ್ಟಿಲು.”

ತಿರುಮಲಯ್ಯ ತೋರಿಸಿದ ಕಡೆ ನೋಡಿದೆ. ಅಲ್ಲಾ ಸ್ವಲ್ಪಿಕತ್ತಲೇ. ಅವನನ್ನು ಮುಂದೆ ಬಿಟ್ಟುಕೊಂಡು ಮಹಡಿ ಹತ್ತಿತೋಡಿದೆ. ಕೊರೆಯುವನ್ನು ಸೂಕ್ಷ್ಮವಾದ ತಣ್ಣಿನೆಯ ಗಾಳಿ ಎಲ್ಲಿಂದಲೋ ಸುತ್ತಿಕೊಂಡು ಬಂದು ಮೈಸೋರಿತು. ರವರವನೆ ರಿಕ್ಸ್ ಬಡಿದುಕೊಂಡು ಬಂದ ಒಂದು ಭಾವಲಿ ನನ್ನ ತಲೆಯನ್ನು ಸೋಕುವಂತೆ ಹಾರಿಹೋಯಿತು. ಚಕ್ಕಿತ ಕುಶಾಹಲದಿಂದ ಸುತ್ತಲೂ ನೋಡಿತೋಡಿದೆ.

ಮಹಡಿಯ ಮೆಟ್ಟಿಲು ನೇರವಾಗಿ ಹೋಗುವಂಥದಲ್ಲ. ಎರಡು ಮೂರು ಸುತ್ತಾಗಿ ಹೋಗುವಂತೆ ಕಂಡಿತು. ಆ ಮೆಟ್ಟಿಲಿನ ಅಗಲವೂ ನನ್ನ ಗಮನವನ್ನು ಸೇಳಿಯಿತು. ಸುಮಾರು ಇಂಜನ ಒಬ್ಬರ ಪಕ್ಕದಲ್ಲಿ ಬಿಂಬಿರು ಒಬ್ಬರನ್ನೇ ಬಿಂಬಿರು ಸೋರುತ್ತಿದೆ ಮಹಡಿ ಹತ್ತಿಹೋಗಿಹುದು. ಮೆಟ್ಟಿಲು ಹತ್ತುತ್ತ ಅರ್ಥದೂರ ಹೋಗಿ ನಿಂತು ತಿರುಗಿ ಕೆಳಗೆ ನೋಡಿದೆ. ನಾವು ಹತ್ತಿಬರುವುದಕ್ಕೆ ಹೋರಬೆ ಜಾಗ ಸರಿಯಾಗಿ ಕಾಣಿತ್ತಿರಲಿಲ್ಲ. ಮೆಟ್ಟಿಲ ಸಾಲು ಮಸಕು ಮಸಕಾಗಿ ಕಾಣಿತ್ತೆಲ್ಲಿ ದೂರ ಹೋಗಿ ಕತ್ತಲಲ್ಲಿ ಕಣ್ಣಿರೆಯಾದಂತೆ ತೋರುತ್ತಿತ್ತು. ಮತ್ತೆ ಮಾನವಾಗಿ ತಿರುಮಲಯ್ಯನನ್ನು ಹಿಂಬಾಲಿಸಿದೆ. ಹೀಗೆ ನಾಲ್ಕುರು ನಿಮಿಷ ಹತ್ತಿದಂತೆ ತೋರಿದಮೇಲೆ ಮಹಡಿಯಮೇಲೆ ಬಂದಿವೆ.

ಅಲ್ಲಿ ಮುಂದೆಯೇ ಒಂದು ಸಣ್ಣ ಕ್ಯಾಸಾಲೆಯಂಥ ಜಾಗ. ಎಡಗಡೆ ದೊಡ್ಡ ಬಾಗಿಲು. ಅದಕ್ಕೆ ಬೀಗ ಹಾಕಿತ್ತು. ಬಾಗಿಲೇ ಎರಡಾಳಿ ನನ್ನು ಎತ್ತಿರ ಇತ್ತು. ತಿರುಮಲಯ್ಯ ಪಕ್ಕದಲ್ಲಿದ್ದ ಒಂದು ಹಗ್ಗವನ್ನು ಎಳಿದು ಕೈಕೊಡವಿಕೊಂಡು, ಜೇಬಿಗೆ ಕೈಹಾಕಿ, ಬೀಗದಕ್ಕೆ ಗೊಂಚಲು ತೆಗೆದು ಮೆಲ್ಲಿನೆ ಬೀಗ ತೆಗೆದ. ಒಂದು ನಿಮಿಷ ನಿದಾನಿಸಿ ಆತ ಬಾಗಿಲನ್ನು ಹಿಂದೆ ನೂಕಿದ. ಬಹುಕಾಲದಿಂದ ಹಾಕಿದ್ದ ಬಾಗಿಲು;

ಕ್ಷರ್ಮಿಂದು ಸದ್ಗು ಮಾಡಿಕೊಂಡು ಮೆಲ್ಲನೇ ಹಿಂದೆ ಜಾರಿತು. ಒಳಗೆ ನೋಡಿದೆ. ನಾನು ಕೆಳಗೆ ನೋಡಿದ ಹಜಾರದ ಹಾಗೆಯೇ ಇದೂ ವಿಸ್ತೃತವಾಗಿರುವಂತೆ ಕಂಡಿತು. ಅದರೆ ಅದಕ್ಕೂ ಇದಕ್ಕೂ ಏನೂ ವ್ಯತ್ಯಾಸವಿರುವಂತೆ ತೋರಿತು. ಇಂಥದೆಂದು ಸರಿಯಾಗಿ ಗೊತ್ತುಗ ಲಿಲ್ಲ. ಮನಸ್ಸಿನಲ್ಲಿ ಏನೂ ಒಂದು ತರಹ ಭಾವನೆ ಅಂಕುರಿಸಿದಂತೆ ಭಾಸವಾಯಿತು. ಹೊಸ್ತಿಲನೋಳಗೆ ಒಂದು ಕಾಲಿಟ್ಟಿದ್ದವನು ಧಟ್ಟನೇ ಹಿಂದಕ್ಕೆ ತೆಗೆದುಕೊಂಡೆ. ತಿರುಮಲಯ್ಯನ ಮುಖವನ್ನು ನೋಡಿ,—

“ಎನ್ನಿ, ಇದೇ ಏನು ನೀವು ಹೇಳಿದ್ದ ದಿವಾನಥಾನೆ ?” ಎಂದೆ.

“ಹೌದು, ಅದರ ಆಚೆ ಎದುರಿಗೆ ಕಾಣಿವ ಆ ಬಾಗಿಲು ಮಲಗುವ ಕೊಟ್ಟಿಗಿ ಹೋಗುವುದು. ನೋಡಬಹುದು ಸ್ವಾಮಿ, ಒಳಗೆ ಹೋಗಿ ನೋಡಬಹುದು.”

ಆತ ಅಲ್ಲಿ ನಿಂತದ್ದನ್ನು ನಾನು ಗಮನಿಸಿ,—

“ನೀವು ?” ಎಂದೆ.

“ಪರವಾಳ್ಳ. ನೋಡೋಣವಾಗಲಿ ಅದಕ್ಕೇನಂತೆ” ಎಂದ ತಿರುಮಲಯ್ಯ ಪ್ರಯತ್ನಪೂರ್ವಕವಾಗಿ ಒಂದು ಸಣ್ಣ ನಗುವನ್ನು ನಕ್ಕು. ಅವನ ನಗು, ಅವನ ಮಾತು ನನಗೆ ವಿಚಿತ್ರವಾಗಿ ಕಂಡುವು. ಅವನ ಮುಖವನ್ನು ನೋಡಿದರೆ ಯಾವುದೊ ಉದ್ದೇಶವನ್ನು ತಡೆದು ಕೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವಂತೆ ಇತ್ತು.

“ತಿರುಮಲಯ್ಯ.”

“ಅಂ ?”

“ಎನೂ ಭಯವಿಲ್ಲವಲ್ಲ ?”

“ಭೇ ಭೇ, ಅಂಥಾದ್ದೇನೂ ಇಲ್ಲ ಸ್ವಾಮಿ.”

“ಮತ್ತಿ ?”

“ಎನು ?”

“ಎನೂ ಇಲ್ಲ.....ನೀವು....” ಎಂದು ಪ್ರಶ್ನೆಯನ್ನು ಅವ್ಯಕ್ತೇ ನೀಲಿಸಿದೆ. ತಿರುಮಲಯ್ಯ ಮಾರುತ್ತರ ಕೊಡದೆ ನಿಂತುಕೊಂಡ. ಬಾಗಿ ಲಾಚೆ ಒಳಗಿನ ದಿವಾನಥಾನೆಯ ಅರಿಬೆಳಕಿನಲ್ಲಿ ಮೂನ ಕುಣಿಯು

ತೀರುವಂತೆ ತೋರಿತು. ನನಗೇಕೊ ಮೈ ನಡುಗಿತು. ಎಲ್ಲವೂ ವಿಚಿತ್ರವಾಗಿ ಕಂಡಿತು. ಈತ ಏಕೆ ಒಳಗೆ ಬರುವುದಿಲ್ಲ? ಇದೇನು ಇಲ್ಲಿಯ ವಾತಾವರಣ? ಎಂದು ಮನಸ್ಸಿನಲ್ಲಿ ಪ್ರಶ್ನೆ ಮೈದೋರಿತು. ಹೀಗೆ ಹೆಚ್ಚು ಹೊತ್ತು ನಿಲ್ಲುವುದರಲ್ಲಿ ಅರ್ಥವಿಲ್ಲವೆಂದುಕೊಂಡು “ಪರವ್ಯಾ ಇಲ್ಲಿ, ಆಮೇಲೆ ಸೋಡಿದರಾಯಿತು. ಒಂದು ದಿವಾನುಖಾನೆ; ಅದರಾಚೆ ಒಂದು ಕೊಟ್ಟಿ. ಇಷ್ಟೇತಾನೆ?” ಎಂದೆ. ತೀರುಮಲಯ್ಯ ಅವಸರದಿಂದ “ಹೊದ್ದಾದು; ಅಷ್ಟೇ ಸ್ವಾಮಿ....ಇನ್ನೇನೂ ಇಲ್ಲ” ಎಂದು ಯಾವುದೊ ತೋಡಕ್ಕಿನಿಂದ ಬಿಡಿಸಿಕೊಂಡವನಂತೆ ನೀಳವಾಗಿ ಉಸಿಗರೆದೆ. ಆತನ ಮುಖದ ಮೇಲೆ ಅದುವರೆಗೆ ನೆಲಸಿದ್ದ ಭಾವ ಆಕ್ಷಣವೆ ಅಳಿಸಿಹೊದ್ದದ್ದನ್ನು ಕಂಡೆ.

ಇಬ್ಬರೂ ಕೆಳಗೆ ಇರು ಬಂದಮೇಲೆ ತೀರುಮಲಯ್ಯನೋಡನೇ ಬಾಡಿಗೆಯವಿಚಾರ ಗೊತ್ತುವಾಡಿಕೊಂಡು ಮನೆಯ ಬೀಗದಕ್ಕೆ ತೆಗೆದು ಕೊಂಡು ಕುಟುಂಬವನ್ನು ಕರೆಸುವ ವಿಚಾರವಾಗಿ ಆಲೋಚಿಸುತ್ತ ನಾನು ಇಳಿದುಕೊಂಡಿದ್ದ ಸ್ಥಳಕ್ಕೆ ಬಂದೆ.

೬

ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಆ ಮನೆ ಕಟ್ಟಿಗೆ ಕಟ್ಟಿದ ಹಾಗಾಗಿತ್ತು. ಅಲ್ಲಿ ಕಂಡ ವಿಚಿತ್ರವಾತಾವರಣವನ್ನು ಅರ್ಥವಾಡಿ ಕೊಳ್ಳುವುದಕ್ಕೆ ಪ್ರಯತ್ನಿಸುತ್ತ ಹಾಸುಗೆಯ ಮೇಲೆ ಹೊರಳಾಡಿದೆ. ಪ್ರಶ್ನೆಗೆ ಉತ್ತರ ದೊರೆಯದೆ ಮನಸ್ಸು ಸೋತು ಬೆಳಗಿನಜಾವದ ವೇಳಿಗೆ ನಿದ್ದೆ ಬಂದಿತು.

ಬೆಳಗೆ ಎದ್ದ ಕೂಡಲೇ ಉಂಗಿ ಬಂದು ಕಾಗದ ಬರೆದು ದಿನ ಗೊತ್ತುವಾಡಿ ಇನ್ನೊಂದು ಕಾಗದ ಬರೆಯುವುದಾಗಿಯೂ ಆಗ ಬರಬಹುದೆಂದೂ ಕುಟುಂಬಕ್ಕೆ ತಿಳಿಸಿದೆ. ಈ ಮಧ್ಯೆ ಈ ಮನೆಯ ವಿಚಿತ್ರ ಮನುಫವನ್ನು ತಿಳಿದುಕೊಳ್ಳಬೇಕೆಂಬುದೇ ನನ್ನ ಉದ್ದೇಶ. ಅದರ ವಿಷಯವಾಗಿ ಯೋಚಿಸಿದಷ್ಟು ಉತ್ತರ ನನ್ನೊಂದ ದೂರದೂರವಾಗಿ ಹೋಗುತ್ತ ಆದರೂ ನನ್ನನ್ನು ಬಿಡದೆ ಕರೆಯುತ್ತ ಇರುವಂತೆ ತೋರುತ್ತ. ಈ ಯೋಚನೆಯಲ್ಲಿ ಹೊರಹೊರಟಿದ್ದವನಿಗೆ ದಾರಿ

ಸವೇದದ್ವ್ಯ ಕೂಡ ಗೊತ್ತಾಗಲಿಲ್ಲ. ಕಾಲು ಅಯತ್ನವಾಗಿಯೆ ಆ ಮನೆಯ ಹಾದಿ ಹಿಡಿದು ನಡೆದಿತ್ತು. ಅಲ್ಲಿಗೆ ತಲಪಿದಾಗ ಹೊತ್ತು ಸುಮಾರಾಗಿ ಹೇಳೆರಿತ್ತು. ಬೀಗದಕ್ಕೆಯನ್ನು ಜೀಬಿಸಿಂದ ತಿಗೆಯುತ್ತ ಮನೆಯ ಮುಂದಿನ ಹೆಚ್ಚಿಲು ಹತ್ತತೊಡಗಿದೆ.

ನಿನ್ನೆ ಜೊತೆಯಲ್ಲಿ ತಿರುಮಲಯ್ಯ ಇದ್ದ. ಅವನು ಈ ಮನೆಗೆ ಬಳಕೆಯಾದವನು. ಇದರ ಗುಟ್ಟು ಬಲ್ಲವನಾಗಿದ್ದರೂ ಇರಬಹುದು. ನಿನ್ನೆ ಅವನು ಜೊತೆಯಲ್ಲಿದ್ದದ್ದರಿಂದ ಒಂದು ಧೈರ್ಯ, ಒಂದು ಬೆಂಬಲ ಇತ್ತು. ಇಂದು ಅವನಿಲ್ಲ; ನಾನೋಬ್ಬನೆ. ಒಬ್ಬನೇ ಬಳಹೊಕ್ಕು ನೋಡುವುದೆ? ಅದು ಸಾಧ್ಯವೇ? ಅಥವಾ ಹಾಗೆ ನೋಡದೆ ಹಿಂತಿರುಗಿದರೂ? ನನ್ನನ್ನು ಯಾರೂ ಆಕ್ಷೇಪಿಸುವವರಿಲ್ಲ. ನೋಡದೆ ಹೋದರೆ ನಷ್ಟವಾದದ್ವ್ಯ ತಾನೆ ಏನು? ನಷ್ಟವೇನೂ ಇರಲಾರದು. ಆದರೆ ನೋಡುವುದಕ್ಕೆ ಆಗದಿರುವಂತೆ ಅಸಾಧ್ಯವಾಗಿರುವುದಾದರೂ ಏನು? ನಾನು ಮನೆಯನ್ನು ಬಾಡಿಗೆಗೆ ತಿಗೆದುಕೊಂಡಿಲ್ಲವೆ? ವಿಷಯ ಏನಂದು ನೋಡದೆ ಬಿಡುವುದು ಹೇಡಿತನವಾದಿತು. ಆದರೂ ಮನಸ್ಸಿನಲ್ಲಿ ಏನೋ ಅಧ್ಯೈರ್ಯ; ಏನೋ ಸಿರೀಕ್ಕೆ; ಏನೋ ಉದ್ದಿಗ್ನಿತೆ.

ಮನಸ್ಸು ಈ ತರ್ಕದಲ್ಲಿ ಸಿಕ್ಕಿರುವಾಗ ಕ್ಯೇ ಬೀಗವನ್ನು ತೆರಿಯಿತು. ಎರಡು ಬಾಗಿಲುಗಳನ್ನೂ ದೊಡ್ಡದಾಗಿ ಹಿಂದೆ ತಿಗೆದುಬಿಟ್ಟೇ. ಮೆಲ್ಲನೆ ಬಳಗೆ ಹೆಚ್ಚಿಯಿಟ್ಟು ಅಲ್ಲಿ ನಿಂತುಕೊಂಡೆ. ಹಿಂದಿನ ದಿನ ತೆರಿದ ಗವಾಕ್ಷಗಳಿಂದ ಹಾಗಿಯೆ ಅರೆ ಬೆಳಕು ಬರುತ್ತಿತ್ತು. ಆ ಅಸ್ವಷ್ಟವಾದ ಬೆಳಕಿನಲ್ಲಿ ಸುತ್ತಲೂ ನೋಡತೊಡಗಿದೆ. ಈ ವಾತಾವರಣದ ಸೋಂಕಿಸಿಂದ ಮನಸ್ಸಿನಲ್ಲಿ ತಲೆದೊರಿದ್ದ ಅಳುಕು ಹೆಚ್ಚಿದಂತಾಯಿತು. ಅದನ್ನು ಮರಿಯುವುದಕ್ಕೆ ಪ್ರಯತ್ನಿಸಿ ಒಂದು ಸಲ ಗಟ್ಟಿಯಾಗಿ ಕೆವ್ವಿದೆ. ಕೂಡಲೇ ಅದಕ್ಕೆ ಸೆಲೆಯಾಗಿ ನನ್ನ ಕೆಮ್ಮೆ ನನಗೆ ಕೇಳಬಂದಿತು. ಮನಸ್ಸು ಕುತೂಹಲ ಉದ್ದಿಗ್ನಿತೆಗಳ ನಡುವೆ ಸಿಕ್ಕಿ ಕುಣಿಯಿತೊಡಗಿತು. ಹಿಂದಿರುಗಬೇಕೆಂದೇ ಮುಕ್ಕಾಲು ಮನಸ್ಸು. ಆದರೆ ಯಾವುದೂ ಒಂದು ಕಟ್ಟಿಗೆ ಸಿಕ್ಕಿದ ದೀರ್ಘ ಸೂಜಿಗಲ್ಲಿಗೆ ಸಿಕ್ಕಿದ ಲೋಹದಂತೆ ಆಕಷಿಂತವಾಗಿ ಮುಂದೆ ನಡೆಯಿತು. ಸರಸರನೆ ಹೆಚ್ಚಿ

ಹಾಕಿ ಮಹಡಿಯ ಕಡೆಗೆ ಹೋದೆ. ಅತ್ತ ಇತ್ತ ಸೋಡದೆ ಮಹಡಿ ಹತ್ತಿ ಮೇಲಿನ ದಿವಾನಭಾನೆಯ ಬಳಿಗೆ ಬಂದೆ. ಜೀಬಿಸಿಂದ ಬೀಗದ ಕೈ ತೆಗೆದು ಬಾಗಿಲನ್ನು ದೊಡ್ಡದಾಗಿ ತೆಗೆದುಬಿಟ್ಟೆ. ಒಂದು ನಿಮಿಷ ಸೊಕ್ಕೆವಾಗಿ ಸೋಡಿ ಆಮೇಲೆ ಒಳಹೊಕ್ಕೆ.

ದೊಡ್ಡ ದಿವಾನಭಾನೆ. ಒಳಗೆ ಒಂದು ಮೂಲೆಯಲ್ಲಿ ಒಂದು ಮಂದಾಸನೆ. ಅದರ ಬಳಿ ಒಂದು ನಂದಾದೀಪದ ಕಂಬ. ಕೆಳಗೆ ಅರ್ಥ ಜೀರ್ಣವಾಗಿರುವ ಒಂದು ಹುಲೆಯ ಚಮರ್. ಇಷ್ಟಲ್ಲಿದೆ ಆ ವಿಸ್ತಾರವಾದ ಹಜಾರದಲ್ಲಿ ಇನ್ನೇನೂ ಇಲ್ಲ. ಒಂದು ಕ್ಷಣ ಈ ದೃಶ್ಯ ವನ್ನು ಕಂಡು ಕುತೂಹಲದಿಂದ ಕೆರಳಿ ಮೆಲ್ಲನೆ ಮುಂದೆ ಹೆಚ್ಚೆ ಹಾಕಿ ತೊಡಗಿದೆ. ಹತ್ತುಮಾರು ಹೋಗಿ ನೆಲದಮೇಲೆ ಹಾಕಿದ್ದ ಹುಲೆಯ ಚಮರ್ವನನ್ನು ಸಮಾಪಿಸಿ ನಿಂತುಕೊಂಡೆ. ದೃಷ್ಟಿ ಎದುರಿಗಿರುವ ಕೊಟಡಿಯ ಕಡೆ ಹೋರಳಿತು. ಸ್ವಲ್ಪಹೊತ್ತು ಹಾಗೆಯೆ ಸುತ್ತಲೂ ಸೋಡಿದೆ. ಏನೂ ಇಲ್ಲ. ಈ ಮಹಲಿನ ವಿಸ್ತಾರ ಮನಸ್ಸಿನ ಮೇಲೆ ಒಂದು ವಿಲಕ್ಷಣ ಮುದ್ರೆಯನ್ನೂ ತೀತು. ಇದ್ದಕ್ಕಿದ್ದಂತೆ ಒಂದು ವಿಚಿತ್ರ ಅನುಭವಕ್ಕೆ ಸಿಕ್ಕಿ ಮನಸ್ಸು ಗಿರಿಗಿರನೆ ತಿರುಗುವಂತೆ ತೋರಿತು. ಬಟ್ಟೆ ಬಯಲಿನಲ್ಲಿ ನಿಂತಿರುವಂತೆ ಬೋಥೆಯಾಯಿತು. ಸುತ್ತಲೂ ಶೊನ್ನು; ನಿಶ್ಚಯ ಶೊನ್ನು. ಆ ಶೊನ್ನು ನನ್ನನ್ನು ಆವರಿಸಿ ನಾಳನಾಳಗಳನ್ನು ಪ್ರವೇಶಿಸುತ್ತಿರುವಂತೆ ಭಾವನೆ. ಮೈ ದಿಕ್ಕುದಿಕ್ಕಿಗೆ ಹೀಜಿ ಹೋಗು ತೀರುವಂತೆ ಅನುಭವ. ಬುದ್ಧಿ ಕೈಮಾರಿ ಅಂತರಾಳದಲ್ಲಿ ಸಿದಿದು ಹೋಗುತ್ತಿರುವಂತೆ ಕಲ್ಪನೆ. ಯಾವುದೋ ಶಕ್ತಿ ಅದಮ್ಮವಾಗಿ ಆವರಿಸಿ ಒಂದು ನುಂಗುತ್ತಿರುವಂತೆ ಬೋಥೆ. ಮೈ ಬೆವಟುಹೋಯಿತು; ನಾಲಗೆ ಬಿಸಿಯಾಯಿತು; ಕಣ್ಣ ಕತ್ತಲಾಯಿತು; ಜಂಫಾಬಲ ಕುಸಿಯಿತು; ಅವಸಾನ ಸನ್ನಿಹಿತವಾದಂತೆ ತೋರಿತು. ಬಹಳ ಅಧಿಕ ನಾಡೆ. ಎದುರಿಗಿರುವ ಕೊಟಡಿಯ ಬಾಗಿಲು ತೆರೆದಂತಾಯಿತು. ಯಾರೋ ಹಾವುಗೆ ಮೆಟ್ಟೆಕೊಂಡು ನನ್ನ ಕಡೆಗೆ ನಡೆದು ಬಂದಂತಾಯಿತು. ಅಣುಮಾತ್ರದ ನನ್ನ ಅಸ್ತಿತ್ವವನ್ನು ಆಪೋಶನ ತೆಗೆದು ಕೊಳ್ಳುವಂತೆ ಮಹತ್ತರವಾದ ಓಂಕಾರವನ್ನು ಹೋಲುವಂಥ ಧ್ವನಿ

ಎಲ್ಲಿಂದಲೂ ಹೊಮ್ಮೆ ಬಂದಂತೆ ತೋರಿತು. ಆ ಶಕ್ತಿಯನ್ನು ಎದ್ದಿಸಲಾರದೆ, ಕೂಗಿಕೊಳ್ಳುವುದಕ್ಕೆ ಬಾಯಿಬಾರದೆ, ನಡುಗುತ್ತ ನಿಂತಿದ್ದ ವನು ಧೋಪುನೇ ನೆಲಕ್ಕೆ ಕುಸಿದು ಬಿದ್ದು ಬಿಟ್ಟೆ.

* * *

ಮುಳಭೇ ತಿಳಿದು ಕಟ್ಟಿಬಿಟ್ಟಾಗ ಮಹಡಿ ಇಳಿದು ಹೋಗುವ ಕಡೆ ಬಿದ್ದಿದ್ದೆ. ದಿವಾನಖಾನೆಯ ಬಾಗಿಲು ಹೊದಲಿನಂತೆಯೇ ಹಾಕಿತ್ತು. ಅಲ್ಲಿಂದ ಹೊರಗೆ ಹೇಗೆ ಬಂದೆನೂ ಅರಿಯೆ. ನಡುಗುತ್ತ ಎದ್ದು ತಡವರಿಸಿಕೊಂಡು ಮಹಡಿ ಇಳಿದು ಕೆಳಗೆ ಬಂದು ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹೊರಗೆ ಬಂದೆ.

ಇ

ಎಲ್ಲಕ್ಕೂ ಒಂದು ಕಾರಣವಿರಬೇಕಷ್ಟೆ. ಹಾಗೆಯೇ ಇದಕ್ಕೂ ಒಂದು ಕಾರಣ ಇರಬೇಕೆಂದು ಕೊಂಡೆ. ಈ ವಿವಯವಾಗಿ ನನ್ನ ಲ್ಲಿ ತಕ್ಷಿಸಿದೆ. ಏನೇನೋ ಯೋಚನೆವಾಡಿದೆ. ಯಾವುದೂ ಬಗೆಹರಿಯಲಿಲ್ಲ. ಬಗೆಹರಿಯುವಂತೆಯೂ ಕಾಣಲಿಲ್ಲ. ಯಾವ ಶಕ್ತಿ ಈ ಪ್ರಜಂಡಕ್ಕಿಯೆಗೆ ಮೂಲಕಾರಣವಾಯಿತೆಂಬುದನ್ನು ಮನಸ್ಸು ತೋಡಿದರೂ ಕಾಣಲಾರದೆ ಹೋಯಿತು. ಆದರೆ ಇದು ನನ್ನ ಮನಸ್ಸಿನ ಕಳ್ಳನೆಯಲ್ಲವೆಂಬುದು ವಾತ್ರ ಖಂಡಿತವಾಗಿ ಮನವರಿಕೆಯಾಗಿತ್ತು. ಏಕೆಂದರೆ, ಇಂಥಭಾವನೆಗಳಿಗೇ ನನ್ನ ಮನಸ್ಸು ಎಡಕೊಡುತ್ತಿರಲಿಲ್ಲ. ಈ ಅನುಭವವೂ ಹೊಸದೆ. ಅತಿ ವಿಚಿತ್ರವೂ ರೋವಾಂಚನಕಾರಿಯೂ ಆದ ಅನುಭವ. ಭಯಸೂಚಕವಾದರೂ ಆಕರ್ಷಕವಾದ ಭಾವ ಇದೆಂಥದು? ಇದಕ್ಕೆ ಏನು ಕಾರಣ? ಯಾರೋಡನೆ ಇದನ್ನು ಹೇಳಿಕೊಳ್ಳುವುದು? ಕೇಳಿದವರು ನಗರಿ? ಇದನ್ನು ಇತರರು ನಂಬುವುದು. ತಾನೆ ಹೇಗೆ? ಹೇಳಿಕೊಳ್ಳಿದೆ ಇರುವುದೇ ಜಾಣತನವೆಂದು ಬಗೆದು ಸುಮ್ಮನಾದೆ.

ಆದರೆ ನಾನು ಆ ಮನೆಯನ್ನು ಬಿಡಲಿಲ್ಲ. ವಾಸ್ತವವಾಗಿ ಅಲ್ಲಿ ವಾಸಮಾಡದೆ ಇದ್ದರೂ ಅದರ ಗುಟ್ಟನ್ನು ಭೇದಿಸುವವರಿಗೂ ಅದು ನನ್ನ ಸ್ವತ್ವಾಗಿರಬೇಕೆಂಬ ಬಯಕೆ ತಲೆ ತಿನ್ನುತ್ತಿತ್ತು. ಈ ಕುಶಾಹಲ

ಎತರಿಂದ ಬಂದಿತೆಂದು ಹೇಳಲಾರೆ. ಅಂತು ಅದನ್ನು ಗೆಲ್ಲಿವ ಶಕ್ತಿ ನನ್ನಲ್ಲಿರಲಿಲ್ಲ. ಮನೆಗೆ ಕುಟುಂಬವನ್ನು ಕರೆತರದೆ ಬರಿಯ ಬಾಡಿಗೆ ಕೊಟ್ಟುಕೊಂಡೇ ಕಾಲಹಾಕುತ್ತಿದ್ದೆ.

ಈ ಮಧ್ಯ ಒಂದು ಮಧ್ಯಾಹ್ನ ನಾನು ಆ ಮನೆಯ ಜಗಲಿಯ ಮೇಲೆ ಕುಳಿತಿದ್ದಾಗ ಆಕಸ್ಯಾತ್ಮಾಗಿ ತಿರುಮಲಯ್ಯ ಬಂದು ಕೈಮುಗಿದ.

“ಏನು ತಿರುಮಲಯ್ಯ, ಚೆನ್ನಾಗಿದೀರಾ ? ” ಎಂದೆ.

“ಇದೇನೇ ಸ್ವಾಮಿ, ತನ್ನ ದಯದಿಂದ.”

“ಏನು ಸಮಾಚಾರ ? ”

“ಏನೂ ಇಲ್ಲ ; ಹಾಗೇ ನೋಡಿಕೊಂಡು ಹೋಗೋಣಾಂತ.....”

“ಕೂತುಕೊಳ್ಳಿ, ಏನು ಅಪೋಶಿಸಿಂದ ಕಾಣಲೇ ಇಲ್ಲವಲ್ಲ.”

“ಲಲ್ಲಿ ಸ್ವಾಮಿ, ಕೆಲಸದ ಗಲಾಟಿ. ಜೊತೆಗೆ ಬೆಜವಾಡದಿಂದ ಯಜಮಾನರು ಬೇರೆ ಬಂದಿದಾರೆ.”

“ಹಾಂ ?ನಿಮ್ಮ ಯಜಮಾನನ್ನು ?ಪಂತಲು ? ”

“ಹೌದು, ಹೌದು, ಯಾಕೆ ಹಾಗೆ ಕೇಳುತ್ತಿರಿ ? ”

“ಅಂಥಾದ್ದೀನೂ ಇಲ್ಲ ; ಸ್ವಲ್ಪ ಅವರನ್ನು ನೋಡಬೇಕಾಗಿತ್ತು”

“ಹೌದು ; ಅವರೂ ಕೂಡ ಈ ಮನೆಯಲ್ಲಿ ನೀವಿರುವ ಸಮಾಚಾರ ಕೇಳಿ ತಿಳಿದುಕೊಂಡು ನಿಮ್ಮನ್ನು ನೋಡಬೇಕು ಅಂತಿದ್ದರು.”

“ಸರಿ, ಹಾಗಾದರೆ ಇಪೋಶ್ ಸಂಜೆ ಈ ಕಡೆ ಕರೆದುಕೊಂಡು ಬರ್ತಿರಾ ? ”

“ಅದು ಮಾತ್ರ ಆಗೊಲ್ಲಿ ಸ್ವಾಮಿ ; ಅವರು ಈ ಕಡೆ ಬರೋಹಾಗಿಲ್ಲ. ನೀವೇ ಹಾಗೆ ದಯವಾಡಿಸಬಹುದಲ್ಲಾ... ”

“ಹಾಗೇ ಆಗಲಿ.”

¶

ತಿರುಮಲಯ್ಯ ಹೇಳಿದ್ದ ಜಾಗಕ್ಕೆ ಸಂಜೆ ನಾನೇ ಹೋದೆ. ಆತ ದಾರಿಯಲ್ಲಿ ಸಿಕ್ಕಿ ನನ್ನನ್ನು ಪಂತಲು ಇಳಿದುಕೊಂಡಿದ್ದ ಬಿಡಾರಕ್ಕೆ ಕರೆದೊಯ್ದು. ಪರಸ್ಪರ ಪರಿಚಯ ಕುಶಲಪ್ರಶ್ನೆಗಳಾದ ಮೇಲೆ ಈ ಮನೆಯ ವಿಚಿತ್ರ ವರ್ತನಾನವನ್ನೈತೀ ನನ್ನ ಅನುಭವವನ್ನು ಪಂತಲು

ವಿಗೆ ತಿಳಿಸಿದೆ. ಆತ ಯೋಜನಾಪರನಾಡಂತೆ ಸ್ವಲ್ಪ ಹೊತ್ತು ಸುಮ್ಮು ನಿದ್ದು ಅಮೇಲೆ ತಲೆಯೆತ್ತಿ ನಿಟ್ಟುಸಿರುಬಿಟ್ಟು. ನನಗೆ ಅರ್ಥವಾಗಲಿಲ್ಲ. ಸಮಸ್ಯೆಇನ್ನೂ ಗಭೀರವಾಯಿತು. ನನ್ನ ಸಂದೇಹ ನಿವೃತ್ತಿಯಾಗದೆ ಇನ್ನೂ ಗಾಢವಾದದ್ದನ್ನು ಕಂಡು ಪಂತಲು—

“ಅದೊಂದು ದೊಡ್ಡ ಕತೆ. ಆದರೆ ನಿಮ್ಮ ಸಂಬಂಧ ಅದರಲ್ಲಿ ಹೇಗೊ ವಿಚಿತ್ರವಾಗಿ ಹೆಣೆದುಕೊಂಡಿದೆ. ಅದನ್ನೇ ನಾನು ಯೋಚಿ ಸುತ್ತಿದ್ದೆ. ನಾಲ್ಕು ಮಾತಿನಲ್ಲಿ ಅದನ್ನು ಹೇಳಿ ಮುಗಿಸುತ್ತೇನೆ” ಎಂದು ತಾನೇ ಆರಂಭಿಸಿದ.

“ಈ ಮನೆ ನಮ್ಮ ತಾತನ ಕಾಲದ್ದು. ನಮ್ಮ ತಾತಂದಿರು ಮೊಡ್ಡ ಸ್ವೇದಿಕ ಮನೆತನದವರು. ಅವರು ಬಹು ಆಚಾರಸಂಪನ್ನರು; ದೈವಭಕ್ತರು; ಒಳ್ಳೆಯ ಶಾಸ್ತ್ರಜ್ಞಾನ ಪಡೆದವರು. ಈ ಮನೆಯನ್ನು ಅವರೇ ಕಟ್ಟಿದ್ದು. ಆದ್ದರಿಂದಲೇ ಅದು ಅಪ್ಪು ಪುರಾತನವಾಗಿ ಕಾಣುತ್ತಿರುವುದು. ಅನೇಕ ಕಾರಣಗಳಿಂದ ಅದರ ರೂಪ ರೇಖೆ ಗಳನ್ನು ಬದಲಾಯಿಸುವ ಪ್ರಯತ್ನಕ್ಕೆ ನಾನು ಕೈಹಾಕ್ಕಲ್ಲ. ಅಂತು ದೊಡ್ಡ ಮನೆ. ತುಂಬಿದ ಸಂಸಾರ. ನಲವತ್ತು ಐವತ್ತು ಜನ ವಾಸ. ದೊಡ್ಡ ಅವಿಭಕ್ತ ಕುಟುಂಬ. ಯಾವಾಗಲೂ ಮನೆಯಲ್ಲಿ ಪಾಠ ಪ್ರವಚನ; ವೇದಾಧ್ಯಯನ. ಮನೆಗೆ ಎಷ್ಟೋಮಂದಿ ಹೊರಗಿನವರು ಕೂಡ ಬಂದು ಉಟ್ಟಮಾಡಿ ಹೋಗುತ್ತಿದ್ದರು. ದಾನ ಘರ್ಮ ಚೆನ್ನಾಗಿ ನಡೆಯುತ್ತಿತ್ತು.

“ಹೀಗಿರುವಾಗ ಯಾವುದೊ ಒಂದುದಿನ ಮಧ್ಯಾಹ್ನ ನಮ್ಮ ತಾತ ಉಟಕ್ಕೆ ಏಳಬೇಕೆಂದಿರುವ ಹೊತ್ತಿನಲ್ಲಿ ಒಬ್ಬಾತ ಹಂತಾತ್ಮಾಗಿ ಮನೆಗೆ ಬಂದ. ಬಂದವನು ಉಟಕ್ಕೆ ಅವಕಾಶವಿದೆಯೆ ಎಂದು ಕೇಳಿದ. ದೇಹಿ ಎಂದವರಿಗೆ ನಾಸ್ತಿ ಎಂದ ಮನೆಯಲ್ಲ. ನಮ್ಮ ತಾತನದು ಯಾವಾಗಲೂ ಕೊಡುಗ್ರೆ. ಇದರ ಮೇಲೆ ಆ ದಿನ ಉಟಕ್ಕೆ ಯಾರೂ ಅತಿಧಿಖಳು ಬರಲಿಲ್ಲವಲ್ಲ ಎಂದು ತಾತ ಸ್ವಲ್ಪ ಕಿರಿಕಿರಿ ಪಡುತ್ತಿದ್ದರು. ಆ ವೇಳೆಗೆ ಆತ ಬಂದದ್ದರಿಂದ ಆತನಿಗೆ ಭೋಜನ ಮಾಡಿಸಿದರು. ಉಟವಾದ ಮೇಲೆ ಆ ಆಗಂತುಕ ತಾನು ಅಲ್ಲೇ ಇರಬಹುದೆ ಎಂದು

ಕೇಳಿದ. ಜೀದಾಯ್ದರಲ್ಲಿ ಹಿಂದು ಮುಂದು ಸೋಡದ ನಮ್ಮ, ತಾತ ಆಗಬಹುದು ಎಂದುಬಿಟ್ಟರು.

“ಹೀಗೆ ಅತಿಥಿಯಾಗಿ ಬಂದ ಆಗಂತುಕ ಮನೆಯವನ್ನು ಮನೆಯಲ್ಲಿ ನೇಲಸಿದ. ತನಗೇ ಒಂದು ಪ್ರತ್ಯೇಕ ಕೊಟ್ಟಿದೆ ಬೇಕೆಂದು ಕೇಳಿದ. ಮಹಡಿಯ ಮೇಲೆ ಒಂದು ಕೊಟ್ಟಿದ್ದಿಯನ್ನು ತೆರವು ಮಾಡಿಸಿ ಕೊಟ್ಟಿದ್ದಾಗ್ಯಾ ಯಿತು. ಆತನ ನಡವಳಿಕೆ ಮನೆಯವರಿಗೆಲ್ಲಾ ಆಶ್ಚರ್ಯ ಉಂಟುಮಾಡಿತ್ತು. ಅವನ ಇರಸರಿಕೆ ಹಾಗಿತ್ತು. ಅವನಾರೂ ಅವನ ವಿಷಯವೇನೂ ಯಾರಿಗೂ ತಿಳಿಯದು. ಯಾರೊಡನೆಯೂ ಅವನು ಹೆಚ್ಚು ಮಾತಾಡುತ್ತಿರಲಿಲ್ಲ. ತನ್ನ ಯೋಚನೆಯೇ ತನಗೆ ಎಂಬಂತೆ ಇದ್ದ. ಬಟ್ಟೆ ಬರಿ ವೇಷ ಭೂಷಣಗಳ ಮೇಲೆ ಆತನಿಗೆ ಗಮನವಿದ್ದ ತರಲಿಲ್ಲ. ಗಡ್ಡ ವಿಂತೆ ಉಗುರುಗಳು ವಿಪರೀತವಾಗಿ ಬೆಳೆದು ಹೊಗಿದ್ದವು. ಸ್ವಾನಪಾನಗಳಿದ್ದರೆ ಉಂಟು, ಇಲ್ಲಿದ್ದರೆ ಇಲ್ಲ. ಯಾವಾಗಲೂ ಹುಳ್ಳನಂತೆ ಕಾಣುತ್ತಿದ್ದ ಅವನನ್ನು ಹುಡುಗರು ಒಂದೊಂದು ವೇಳೆ ಲೇವಡಿ ಮಾಡುತ್ತಿದ್ದರು. ಯಾವಾಗಲೂ ಅಂತ ಮುರ್ಖಿಯಾಗಿದ್ದಂತೆ ಕಾಣಬರುತ್ತಿದ್ದ ಅವನನ್ನು ಸೋಡಿ ಸೂಕ್ತು ದೃಷ್ಟಿಯಳ್ಳಿ ನಮ್ಮ ತಾತನ ಕುತೂಹಲ ಕೆರಳಿತು. ಆತನಲ್ಲಿ ಅಧ್ಯಾತ್ಮಕವಾದ ಏನೋ ಗುಟ್ಟು ಅಡಗಿರಬೇಕೆಂದು ಅವರು ಭಾವಿಸಿದರು. ಆದರೆ ಅವರು ಅದನ್ನು ಅರಿತುಕೊಳ್ಳುವುದಕ್ಕೆ ನಡಸಿದ ಪ್ರಯತ್ನ ಗಳೆಲ್ಲಾ ವಿಷಲವಾದವು. ಹೀಗೆ ಕೆಲವು ದಿವಸ ನಡೆಯಿತು.

“ಒಂದು ದಿನ ಬೆಳಗ್ಗೆ ಆ ಹೊಸಬ ಅಪರೂಪವಾಗಿ ಸ್ವಾನ ಮಾಡಿಕೊಂಡು ಮಹಡಿಯ ಮೇಲೆ ತನಗೆ ಬಿಟ್ಟುಕೊಟ್ಟಿದ್ದ ಕೊಟ್ಟಿಗೆ ಹೊದನನು ಮಧ್ಯಾಹ್ನವಾದರೂ ಹೊರಗೆ ಬರಲಿಲ್ಲ. ಆತ ಉಟ್ಟ ಮಾಡುತ್ತಿದ್ದುದು ಒಂದೇ.ಹೊತ್ತು. ಹೀಗಿರುವಾಗ ಆತನನ್ನು ಉಟ್ಟಕ್ಕೆ ಎಬ್ಬಿಸುವಂತೆ ತಾತ ಹುಡುಗರಿಗೆ ಹೇಳಿದರು. ಹುಡುಗರು ಹೋಗಿ ನೋಡಿ ಬಾಗಿಲು ಹಾಕಿಕೊಂಡಿದ್ದಾಗೆನೆಂದು ತಿಳಿಸಿದರು. ತಾತ ಕ್ಷೇತ್ರ ಯೋಚಿಸಿ ಏನೋ ಹೊಳೆದವರಂತೆ ನೆಟ್ಟಿಗೆ ಮಹಡಿಯ ಮೇಲೆ ತಾವೇ ಹೋದರು. ಕೂಗಿದರು; ಬಾಗಿಲು ತಟ್ಟಿದರು; ಉತ್ತರ ಬರಲಿಲ್ಲ.

ಗಾಬರಿಗೊಂಡವರಾಗಿ ಒಂದು ಹಾರೆ ತರಿಸಿ ತಾವೇ ಬಾಗಿಲ ಅಗುಳಿ ಮಿಂಟಿ ತೆಗೆದು ಒಳಹೊಕ್ಕಿರು.

“ಒಂದು ನಿಮಿಷವಾದ ಮೇಲೆ ತಾತ ಹೊರಗೆ ಬಂದರು. ಅವರ ಕಣ್ಣಿನ ಅಂಚಿನಲ್ಲಿ ನೀರು ಕರೆಕಟ್ಟಿತ್ತು. ಮೈ ಕೈ ನಡುಗುತ್ತಿತ್ತು. ತುಂಬ ಉದ್ದಿಗ್ನಿರಾಗಿದ್ದರು. ಮನೆಯವರೆಲ್ಲಾ ಏನಾಯಿತು? ಏನಾಯಿತು? ಎಂದು ಕೂಗುತ್ತ ತಾತನನ್ನು ಮುತ್ತಿಕೊಂಡರು. ತಾತ ಬಹಳ ಹೊತ್ತಿನವರಿಗೆ ಮಾತನಾಡಲಿಲ್ಲ. ಆ ಮೇಲೆ ನಿದಾನವಾಗಿ ಚಿಸುಸುಯ್ದು ಗದ್ದದ ಸ್ಪರದಲ್ಲ,—

‘ ಎನು ಹೇಳಲಿ. ಹೀಗಾಗುವುದೆಂದು ನಾನು ತಿಳಿದುಕೊಂಡಿರಲಿಲ್ಲ. ಯಾವುದರ ಮೂಲವನ್ನು ಪರಿಕ್ಷೇಸಬಾರದೋ ಅದನ್ನು ಬೆದಕುವುದಕ್ಕೆ ಹೋಗಿ ಪಾಪಿಯಾದೆ. ನನ್ನ ಕುತ್ತಾಹಲ ನನ್ನನ್ನು ಈ ಗತಿಗೆ ತಂದಿತು’ ಎಂದು ನುಡಿದರು. ಯಾರಿಗೂ ಏನೂ ಅಥವಾಗಲಿಲ್ಲ. ಯಾರು ಕೇಳಿದರೂ ಏನೆಂದು ತಾತ ಸ್ಪಷ್ಟವಾಗಿ ತಿಳಿಸಲಾಗಿಲ್ಲ. ಅಂದಿನಿಂದ ಅವರ ರೀತಿಯೆ ಬದಲಾಯಿಸಿತು. ಅವರು ಕೊರಗಿನಲ್ಲಿ ದಿನವನ್ನು ಕಳೆಯುತ್ತಿರುವಂತೆ ತೋರಿತು. “ಈ ಮನೆಯಲ್ಲಿ ಇರಲಾರೆ. ಈ ಕರ್ಮ ತಲೆಗೆ ಕಟ್ಟಿದೆ. ಇದನ್ನು ಎಪ್ಪು ಜನ್ಮದ ಪುಣ್ಯದಿಂದ ತೀರಿಸೇನು” ಎಂದು ಹಲುಬುತ್ತಿದ್ದರು. ಮಾಡಬಾರದ್ದನ್ನು ಮಾಡಿ ಪಶ್ಚಾತ್ತಾಪ ಪಡುವವರಂತೆ ಹಗಲಿರುಳೂ ಮೂಕ ಶೋಕವಿಹ್ಯಲಾಗಿ ಕಾಲಕಳೆಯುವುದಕ್ಕೆ ಆರಂಭಿಸಿದರು. ಆ ಮನೆ ಬಿಟ್ಟರು. ಅವರೊಡನೆ ಆ ಮನೆಗೆ ಸೇರಿದ್ದ ಎಲ್ಲ ಕಳೆಗಳೂ ಹೊರಟು ಹೊಡುವು. ನಮ್ಮ ತಾತ ಕೆಲವು ಕಾಲ ಹೀಗೆಯೆ ಕೊರಗುತ್ತಿದ್ದು ಆ ಯೋಚನೆಯಲ್ಲಿಯೆ ಕಣ್ಣಿಂಜಿದರು. ಆ ರಹಸ್ಯ ಅವರೊಡನೆಯೆ ಅಳಿಯಿತು.

“ಅಂದಿನಿಂದ ಆ ಮನೆಯಲ್ಲಿ ಯಾರೂ ಇರುವುದಕ್ಕೆ ಸಾಧ್ಯವಾಗಿಲ್ಲ. ಎಷ್ಟೋ ಜನ ಬಾಡಿಗೆ ಬಂದು ಒಂದಿರಿದು ದಿನ ಕೂಡ ಇರಲಾರದೆ ಹೊರಟುಹೋಗಿದ್ದಾರೆ. ಆದರೆ ಇಷ್ಟ ದಿನ ಆ ಮನೆ ಬಿಡದೆ ಇರುವವರು ನೀಪೊಬ್ಬರೇ. ಇಷ್ಟ ಹೆಚ್ಚಿನ ಅನುಭವವಾಗಿರು.

ವುದೂ ನಿಮಗೊಬ್ಬಿರಿಗೇ.”

ನಾನು ಮಧ್ಯ ಮಾತ್ರತ್ತಿ—

“ಹಾಗಾದರೆ ನಿಮ್ಮ ಅಭಿಪ್ರಾಯದಲ್ಲಿ ಇದಕ್ಕೆ ಅರ್ಥವೇನು ? ”

“ಅರ್ಥವಿದೆ ; ನನಗೆ ತೋರಿದಂತೆ ಅರ್ಥವಿದೆ.”

“ಕೇಳಬಹುದೆ ? ”

“ಧಾರಾಳವಾಗಿ ಕೇಳಬಹುದು. ನಿಮಗೆ ಆ ಶಕ್ತಿಯ ಪ್ರಸಾದ ಉಭಿಸಿದೆ.”

“ಹಾಗೆಂದರೆ ? ”

“ಹಾಗೆಂದರೆ ಕಾಲಕ್ರಮೇಣ ಸಿಮಗೇ ಹೆಚ್ಚು ಸ್ವಷ್ಟವಾಗುತ್ತದೆ.”

“ಈಗ ಆಗಿರುವುದಕ್ಕೆ ಅರ್ಥ ? ”

“ಅದನ್ನು ಒಡೆದು ನೋಡಬೇಕಾಗಿಲ್ಲ. ಆದರೆ ಇಷ್ಟ ಮಾತ್ರ ಹೇಳಬಲ್ಲಿ : ಯಾವ ಚೇತನ ಕಾಲನಿಯಮನನ್ನು ವಿಾರಿ ನಿಂತು ಇಂದಿಗೂ ಒಂದು ಸಾನ್ನಿಧ್ಯಬಲವನ್ನು ಪ್ರಕಾಶಪಡಿಸುತ್ತ ಬಂದಿದೆಯೋ ಅದರ ಪ್ರಸನ್ನ ಪ್ರಭಾವಕ್ಕೆ ಯಾವ ಕರ್ಮಬಲದಿಂದಲೋ ನೀವು ಸಿಕ್ಕಿದೀರಿ.”

ಅದೆಂಥ ಪ್ರಸನ್ನತೆ ! ಅದೆಂಥ ಕರ್ಮಬಲ ! ನನಗಂತು ಅರ್ಥ ವಾಗಲಿಲ್ಲ. ಆದರೆ ಇಷ್ಟ ಮಾತ್ರ ನಿಜ : ಪಂತಲುವಿನ ಈ ಮಾತಿಗೆ ನಾನು ಇಂದು ಇಲ್ಲಿರುವುದೇ ಪ್ರತ್ಯೇಕ ಪ್ರಮಾಣ ಎಂಬುದು ಸಿದ್ಧವಾದ ಹಾಗಾಯಿತು. ಆತನಿಗೆ ನನ್ನ ಈ ವಿಚಿತ್ರ ಅನುಭವವನ್ನು ತಿಳಿಸಿ ಅವನಿಂದ ಅಪ್ಪೇ ವಿಚಿತ್ರವೂ ವಿಲಕ್ಷಣವೂ ಆದ ವಿವರಣೆ ಪಡೆಯುವುದಕ್ಕೂ ಯೋಗವಿತ್ತು. ಅದಕ್ಕಾಗಿ ನನ್ನ ಅದೃಷ್ಟವನ್ನು ವಂದಿಸಿ ಅಪ್ಪು ಮಪ್ಪೆಗೆ ಉಳಿದುಕೊಂಡೆದ್ದು ನನ್ನ ಪಾಲಿಗೆ ಸಂದ ಒಂದು ಅನುಗ್ರಹ ನೆಂದುಕೊಂಡು ಅಲ್ಲಿಂದ ಎದ್ದೆ.

ಆ ಒಂದು ರಾತ್ರಿ

ಕಾಲೇಜಿಗೆ ರಜ ಬಂದ ಕೂಡಲೆ ಉಂಗಿ ಬಾ ಎಂದು ಕಾಗದದ ಮೇಲೆ ಕಾಗದ ಹಾಕುತ್ತಿದ್ದ ನಾರಣಪ್ಪನವರು ಸೋದರಳಿಯ ಬರುವ ಸುದ್ದಿ ಕೇಳಿ ಹಿಗ್ಗಿ ಹೋದರು. ಅವರ ಹಿಗ್ಗಿಗೆ ಕಾರಣಗಳು ಹಲವು. ರಂಗಸಾಮಿ ದೊಡ್ಡವನಾದ ಮೇಲೆ ಹೆಚ್ಚಾಗಿ ಈ ಕಡೆಗೇ ಬಂದವನ್ನಲ್ಲ. ಅವನು ಈಗ ಬರುವುದು ಒಂದು ವಿಶೇಷ ಸಂಗತಿ. ಬಹು ದಿನಗಳ ಹಿಂದೆ ತೀರಿಹೋದ ತಮ್ಮ ತಂಗಿಯ ಈ ಅಕ್ಕರೆಯ ಏಕವಾತ್ರ ಪುತ್ರನ ಮೇಲೆ ನಾರಣಪ್ಪನವರಿಗೆ ಗಾಥವಾದ ಮುನುತ್ತಿ ಇತ್ತು. ರಂಗಸಾಮಿ ಬೆಳೆದು ದೊಡ್ಡವನಾಗಿ, ದೊಡ್ಡ ಬದುಕನ್ನು ಬಾಳಿ, ನಾಲ್ಕು ಕಾಲ ಚೆನ್ನಾಗಿರಬೇಕೆಂದು ತಮ್ಮ ತಂಗಿ ಹಾರಲಿಸುತ್ತಿದ್ದುದನ್ನು ನಾರಣಪ್ಪನವರು ಚೆನ್ನಾಗಿ ಅರಿತಿದ್ದರು. ಆದರೆ ಈ ಬಯಕ್ಕೆ ಈಟ್ಟಿಗೆ ಬರುವುದನ್ನು ಕಾಣುವ ಭಾಗ್ಯವಿಲ್ಲದೆ ತಂಗಿ ಅಕಾಲದಲ್ಲಿ ಕಣ್ಣಿ ಮುಛ್ಛಿಕೊಂಡಿದ್ದಳು. ಆಕೆಯ ಈ ಹಿರಿಯ ಆಸ ಈಡೇರುವುದರಲ್ಲಿ ತಮ್ಮ ಪ್ರಯತ್ನ ಏನಾದರೂ ಅಗತ್ಯವಾಗಿದ್ದರೆ ಅದನ್ನು ನಡುವುದಕ್ಕೆ ನಾರಣಪ್ಪನವರು ಹಿಂದು ಮುಂದು ನೋಡುತ್ತಿರಲಿಲ್ಲ. ಈ ಹುಡುಗ ನನ್ನ ಕೈಬಿಡದೆ ಹೇಗಾದರೂ ಮಾಡಿ ತಮ್ಮ ಸಂಸಾರಕ್ಕೆ ಸೇರಿಸಿಕೊಳ್ಳಬೇಕೆಂದು ಅವರು ಯೋಚನೆ ಮಾಡಿದ್ದರು. ಆದ್ದರಿಂದಲೇ ವಯಸ್ಸಿಗೆ ಬಂದಿರುವ ತಮ್ಮ ಮಗಳನ್ನು ರಂಗಸಾಮಿಗೆ ಕೊಟ್ಟು ಬೇಗ ಮದುವೆ ಮಾಡಬಿಡಬೇಕೆಂದು ಅವರು ಸಂಕಲ್ಪಿಸಿದ್ದಾರು. ರಂಗಸಾಮಿಯ ತಂಡಿ ಈಚಿಗೆ ಬೇರೆ ಮದುವೆ ಮಾಡಿಕೊಂಡು ಬೆಂಗಳೂರಿನಲ್ಲಿದ್ದರೂ ತೀರಿಹೋದ ತಮ್ಮ ಹಿರಿಯ ಹೆಂಡತಿಯ ನೆನಪಾಗಿ ಉಳಿದಿದ್ದ ರಂಗಸಾಮಿಯ ಹಿತವನ್ನು ನಿರ್ಫಾಸಿಸಿರಲಿಲ್ಲ. ನಾರಣಪ್ಪನವರು ಯೋಚಿಸಿದ್ದ ಹೋಸ ಸಂಬಂಧಕ್ಕೆ ಆತ ಸಿಧ್ಧವಾಗಿಯೇ ಇದ್ದರು. ಹಳ್ಳಿಗೆ ಹೋಗಿ ಹುಡುಗಿಯನ್ನು ನೋಡಿಕೊಂಡು ಬಾ ಎಂದು ಪದೇಪದೇ ಅವರೂ

ರಂಗಸಾಮಿಗೆ ಹೇಳುತ್ತಲೇ ಇದ್ದರು.

ಆದರೆ ರಂಗಸಾಮಿ ಈ ವಿಷಯವಾಗಿ ಇಷ್ಟ ದೂರ ಯೋಚಿ ಸಿರಲಿಲ್ಲ. ಸೋದರನಾವನಿಗೆ ಮದುವೆಗೆ ನೇರಿದಿರುವ ಮಗಳು ಇರುವುದನ್ನೇ ನೊ ಅವನು ಅರಿತಿದ್ದು. ಆದರೆ ಈಚೆಗೆ ಆ ಹುಡುಗಿಯನ್ನು ನೋಡಿರಲಿಲ್ಲ. ಹುಡುಗಿಯನ್ನು ತನಗೆ ಕೊಡುವ ವಿಚಾರವಾಗಿ ಹಿಂದೆ ಒಂದೆರಡು ಸಲ ಮಾತುಕತೆ ನಡೆದಿದ್ದುದೂ ರಂಗಸಾಮಿಗೆ ಚೆನ್ನಾಗಿ ಗೊತ್ತಿತ್ತು. ನಾರಣಪ್ಪನವರಿಗೆ ತನ್ನ ಮೇಲಿದ್ದ ವಾತ್ಸಲ್ಯವನ್ನೂ ರಂಗಸಾಮಿ ಚೆನ್ನಾಗಿ ಮನಗಂಡಿದ್ದು. ಆದ್ದರಿಂದ ಅವರ ಪ್ರೀತಿಯ ಆಹ್ವಾನ ಅವನಿಗೆ ಬಹು ಹಿತಕರವಾಗಿ ಕಂಡಿತು. ಅವನಿಗೂ ಪಟ್ಟಣದ ವಾಸ ಬೇಸರಪುಂಟುಮಾಡಿತ್ತು. ಪರಿಕ್ಷೇ ಮುಗಿದ ಮೇಲೆ ರಜದಲ್ಲಿ ಸಿರೆಯನ್ನೆಲ್ಲಾ ಸುತ್ತಿಕೊಂಡು ಬರೋಣ ಎಂದು ನಿರ್ಧರಿಸಿದ್ದು. ಈ ವೇಳೆಗೆ ನಾರಣಪ್ಪನವರ ಕಾಗದವೂ ಬಂದದ್ದರಿಂದ ರಂಗಸಾಮಿ ಮೊದಲು ಅಲ್ಲಿಗೇ ಹೋಗುವುದಕ್ಕೆ ತೀವ್ರಾರ್ಥಿಸಿ, ಅವರಿಗೆ ಹಾಗೆಯೇ ಕಾಗದ ಬರೆದು ಹಾಕಿದ. ಈ ಪ್ರವಾಸದಲ್ಲಿ ಬಹು ದಿನಗಳಿಂದ ನೋಡಿದೆ ಇದ್ದ ಸೋದರನಾವ ಸೋದರತ್ತಿಯನ್ನೂ ಬಹುಶಃ ಮುಂದೆ ತನ್ನ ಬಾಳಗೆಳತಿಯಾಗುವ ಹುಡುಗಿಯನ್ನೂ ನೋಡಿಬರಬಹುದೆಂದು ರಂಗಸಾಮಿ ಎಣಿಸಿದ. ಈಗೆ ಎರಡು ಎರಡಾವರೆ ವರ್ಷಗಳ ಹಿಂದೆ ಒಂದು ಸಲ ಅಲ್ಲಿಗೆ ಹೋಗಿದ್ದಾಗ ಆ ಹುಡುಗಿಯನ್ನು ನೋಡಿದ್ದು. ಆಗ ಒಂದು ಬಗೆಯ ಎಳಿತನದ ಅನುರಕ್ತಿ ಇವನಲ್ಲಿ ಮೂಡಿತ್ತು. ಈಚೆಗೆ ಆ ಹುಡುಗಿ ಹೇಗೆ ಭೇಳಿದಿರಬಹುದು; ಅವಳ ಅಂದ ಚೆಂದ ಯಾವ ರೀತಿ ಇರಬಹುದು; ತನಗೆ ಎಂಥ ಸ್ವಾಗತ ಸಿಕ್ಕಬಹುದು ಎಂಬ ಕುಶಾಹಲ ಅವನ ಮನಸ್ಸನ್ನು ಹೊಕ್ಕು ಮರಿಹಾಕುತ್ತ ಇತ್ತು. ಇದರ ಜೊತೆಗೆ, ಮಲೆನಾಡಿನ ಯಾವ ದೃಶ್ಯ ಕಣ್ಣ ಕಟ್ಟಿ ಮನಸ್ಸನ್ನು ರಮಿಸುತ್ತದೆ; ಯಾವ ಬೆಟ್ಟ ಗುಡ್ಡ ಹೊಳಿಗಳನ್ನು ನೋಡಬೇಕು; ಯಾವ ಕಾಡುಗಳಲ್ಲಿ ಸಂಚರಿಸಬೇಕು; ಎಲ್ಲೆಲ್ಲಿ ಓಡಾಡಬೇಕು ಎಂಬ ಯೋಜನೆಗಳು ಕೂಡ ಅವನ ಮನಸ್ಸಿನಲ್ಲಿ ಅಲೆಅಲೆಯಾಗಿ ಸುಳಿಯುತ್ತಿದ್ದಿಗಿದ್ದವು. ಹಿಂದೆ ತಾನು ನೋಡಿದ್ದ ಮಲೆನಾಡು, ಕಂಡಿದ್ದ ಜನ

ಜೀವನ ಅವನ ಒಳಗಟ್ಟಿನ ಮುಂದೆ ಮತ್ತೆ ಅನ್ವಯವಾಗಿ ಹಾಯ ಕೊಡಗಿದ್ದವು. ರಂಗಸಾಮಿ ಮೈಸೂರಿನಲ್ಲಿ ರೈಲು ಹತ್ತಿದವನು ಈ ಅಲೋಚನೆಗಳನ್ನೇ ಲ್ಲಾ ಮೇಲು ಕುಹಾಕುತ್ತ ಪ್ರಯಾಣವಾಡಿದ. ಬಯಲುಸೀಮೆ ದಾಟಿದ ಮೇಲೆ ಅವನಿಗೆ ದಾರಿಯಲ್ಲಿ ಕಂಡುಬಂದ ಪ್ರಕೃತಿ ದೃಶ್ಯಗಳು ರಂಗುರಂಗಾಗಿ ಮೇರೆದು ಮಾಯವಾಗುವ ಕನಸಿನ ಮಂಚು ನೋಟಿಗಳಂತೆ ಕಾಣುತ್ತಿದ್ದವು.

೭

ರೈಲು ನಿಲ್ಲುವ ಸ್ಥಳಕ್ಕೂ ಹಳ್ಳಿಗೂ ಸುಮಾರು ಒಂದು ಒಂದೂವರೆ ಮೈಲಿ ದೂರ. ರಂಗಸಾಮಿ ಬರುವುದನ್ನು ತಿಳಿದಿದ್ದ ನಾರಣಪ್ಪನವರು ಬಂಡಿ ತೆಗೆಸಿಕೊಂಡು ತಾವೇ ಸೈಷನ್ಸ್‌ಗೆ ಬಂದಿದ್ದರು. ಇವನಿಗೆ ಅವರ ಗುರುತು ಸಿಕ್ಕಿದರೂ ಅವರಿಗೆ ಇವನ ಚಹರೆ ಬೇಗ ಗೊತ್ತಾಗಲಿಲ್ಲ. ರಂಗಸಾಮಿಯೆ ಕೂಗಿದ ಮೇಲೆ ಇವನು ಇಳಿದು ನಿಂತಿದ್ದ ಸ್ಥಳಕ್ಕೆ ಅವರು ಬಂದರು. ಅವರ ಸಂತೋಷ ಹೇಳತೀರದು. ರಂಗಸಾಮಿ ಯನ್ನು ಕಣ್ಣತುಂಬ ನೋಡಿ, ತಲೆ ಸವರಿ, ಕೈಹಿಡಿದುಕೊಂಡು ಸೈಷನ್ಸ್‌ನ ಹೊರಗೆ ತಾವು ತಂದು ನಿಲ್ಲಿಸಿದ್ದ ಬಂಡಿಯ ಬಳಿಗೆ ಕರೆದೊಯ್ದರು. ಅವರ ನಿಮ್ಮಲಾಂತಃಕರಣವನ್ನು ಕಂಡು ರಂಗಸಾಮಿಗೆ ವಾತೇ ಹೊರಡದಾಗಿತ್ತು. ಮನೆಯಲ್ಲಿ ಎಲ್ಲರೂ ಸ್ವೇಮನವೆ ಎಂದು ಕೇಳುವುದಕ್ಕೂ ಆವನ್ನು ಎಷ್ಟೋ ಸಾಹಸ ಮಾಡಬೇಕಾಯಿತು. ನಾರಣಪ್ಪನವರಂತು ಒಂದೇಸಮನೆ ಮಾತಾಡುತ್ತ ಅವನ ವಿಚಾರ ಗಳೆಲ್ಲವನ್ನೂ ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರ ಪ್ರಶ್ನೆಗಳಿಗಲ್ಲಾ ಅವನು ಬಹುಮಟ್ಟಿಗೆ ಹೂಗುಟ್ಟಿತ್ತಲ್ಲಿ ತಲೆಯಲ್ಲಾಡಿಸುತ್ತಲ್ಲಿ ಇದ್ದ. ಬಂಡಿ ಹೋಗುವ ಹಾದಿಯ ಇಕ್ಕೆಲಗಳಲ್ಲಿ ಹಬ್ಬಿದ್ದ ಬಗೆಬಗೆಯ ಗಿಡಬಳ್ಳಿಗಳನ್ನೂ, ಅಲ್ಲಲ್ಲಿ ಇಣಿಕುನೋಟಿಕ್ಕೆ ಸಿಕ್ಕುತ್ತಿದ್ದ ಹೊಲಗಡ್ಡೆಗಳ ಹರಹನ್ನೂ, ಪಡುವಲಬಾನಿನ ಬಗೆಬಗೆಯ ಬಣ್ಣಗಳ ಬೆಡಗನ್ನೂ ನೋಡಿ ರಂಗಸಾಮಿ ಆಗಲೆ ಅಥವ ವಿಸ್ತಿತನಾಗಿದ್ದ. ಬಂಡಿ ಹಳ್ಳಿಗೆ ಹೊಗಿ ಸೇರುವುದಕ್ಕೂ ಕತ್ತಲಾಗುವುದಕ್ಕೂ ಸರಹೋಯಿತು.

ರಂಗಸಾಮಿ ನಿರೀಕ್ಷಿಸಿದ್ದ ಕ್ಷಿಂತಲೂ ಅತಿಶಯವಾದ ಸ್ವಾಗತವೇ

ಅವನಿಗೆ ಸೋದರಮಾವನ ಮನೆಯಲ್ಲಿ ಲಭಿಸಿತು. ನಾರಣಪ್ಪನವರು ಹಳ್ಳಿಗೇ ಮುಖ್ಯರಾದವರು; ದೊಡ್ಡ ಕುಳಿ. ಏರು ಎತ್ತು ಆಳು ಕಾಳು ಗಳಿಗೆ ಅವರಿಗೇನೂ ಕೊರತೆ ಇರಲಿಲ್ಲ. ಮನೆಯಲ್ಲಿ ದಿನಕ್ಕೆ ಸಲವತ್ತು ಮಂದಿಗೆ ಕಡವೆ ಇಲ್ಲದಂತೆ ಉಟ್ಟ. ದೇಹಿ ಎಂದವರಿಗೆ ಈ ಮನೆಯಲ್ಲಿ ನಾಸ್ತಿ ಎಂದದ್ದು ಯಾವಾಗಲೂ ಇಲ್ಲ. ನಾರಣಪ್ಪನವರ ಕುಟುಂಬ ಲಕ್ಷ್ಮನವರೂ ಅಷ್ಟೇ. ಗಂಡನಂತೆಯೆ ಒಳ್ಳಿಯ ಉದಾರಿ. ಪಟ್ಟಣವಾಸದ ನಯನಾಜೂಕುಗಳನ್ನು ಆಕೆ ಅರಿಯದವರಾದರೂ ಉಪಚಾರ ವಾತ್ಸಲ್ಯಗಳಲ್ಲಿ ಯಾರಿಗೂ ಕಡವೆಯಾದವರಲ್ಲ. ಇದರ ಮೇಲೆ ರಂಗಸಾಮಿ ಬಂದದ್ದು ಕೇವಲ ಅವರೂಪ. ಸೋದರತ್ತೆ ಅವನಿಗೆ ಬಹಳ ಉಪಚಾರ ಮಾಡಿದರು. ಅವನನ್ನು ನೋಡುವುದಕ್ಕೆ ಹಳ್ಳಿಗೆ ಹಳ್ಳಿಯೆ ನಾರಣಪ್ಪನವರ ಮನೆಯ ಮುಂದೆ ಸೇರಿತ್ತೀಂದರೆ ಹೆಚ್ಚೇನೂ ಅಲ್ಲ.

ರಂಗಸಾಮಿ ಬಹಳ ಸಂಕೋಚನ್ಸ್ವಭಾವದವನು. ಅವನು ಹಿಂದೆ ಯಾವಾಗಲೂ ಹೆಚ್ಚಾಗಿ ಉರುಬಿಟ್ಟು ಹೊರಟಿವನಲ್ಲ. ಈ ಮನೆ ಸೋದರಮಾವನ ಮನೆಯೆ ಆದರೂ ಅವನು ವಿಶೇಷವಾಗಿ ಇಲ್ಲಿಗೆ ಬಂದವನಲ್ಲ. ಯಾರಲ್ಲೂ ಅವನಿಗೆ ಹೆಚ್ಚು ಬಳಕೆ ಇಲ್ಲ. ಹೀಗಾಗೆ ಇವರೆಲ್ಲರ ಸರಳವೂ ವಿಶ್ವಾಸಪೂರ್ವಕವೂ ಆದ ಸ್ವಾಗತ ಅವನಿಗೆ ಕೊಂಡ ಕರ್ಕಮಕ ಹಿಡಿಸಿತೆಂದೇ ಹೇಳಬೇಕು.

ಆ ರಾತ್ರಿ ಉಟ್ಟಿಕ್ಕೆ ಕುಳಿತಾಗ ನಾರಣಪ್ಪನವರು ಸೋದರಳಿಯ ಸೋಡನೆ ಆ ಮಾತು ಈ ಮಾತು ಆಡುತ್ತ ಇದ್ದವರು ಇನ್ನೊಂದು ಸಲ ತುಪ್ಪ ಬಡಿಸುವಂತೆ ಹೆಂಡತಿಗೆ ಕೂಗಿ ಹೇಳಿದರು. ಲಕ್ಷ್ಮೀ ಆಗ ಏನೊ ಯೋಚನೆಮಾಡಿ ಮಂಗಳ ಕೈಯಲ್ಲಿ ತುಪ್ಪದ ಪಾತ್ರೆ ಚಮಚ ಕೊಟ್ಟು ಕುಳಿಸಿದರು. ಅವಳು ರಂಗಸಾಮಿಯ ಎಲೆಗೆ ತುಪ್ಪ ಬಡಿಸು ಶ್ರದ್ಧಾಗ ನಾರಣಪ್ಪನವರು: “ನೀನು ನೋಡಿದಾಗ ನಾಗು ಇಷ್ಟ ಬೆಳಿದಿರಲಿಲ್ಲ, ಸಾಮಿ. ನೀನೂ ಆಗ ಹುಡುಗ ಅನ್ನ. ಈಚಿಗಂತು ನೀನು ಕಾಲೇಜಿಗೆ ಸೇರಿದ ಮೇಲೆ ನಾವು ನಿನಗೆ ಹೊಸಬರೇ ಆಗಿದೇವೆ” ಎಂದರು. ಅವರು ಹೀಗೆ ಮಾತಾಡುತ್ತ ಪಕ್ಕದಲ್ಲಿದ್ದ ನೀರಿನ ಪಂಚ

ಪಾತ್ರೀಯ ಕಡೆಗೆ ತರುಗಿ ನೋಡಿ ಅದಕ್ಕೆ ಕೈಹಾಕಿದಾಗ ರಂಗಸಾಮಿ ಕತ್ತಿತ್ತಿ ನೋಡಿದ. ಅವನು ಹಾಗೆ ನೋಡುವುದಕ್ಕೂ ನಾಗವೇಣಿ ನಾಚಿಕೆಯಿಂದ ಸರಕ್ಕೆನೆ ಅಡಿಗೆಯ ಮನೆಯೊಳಗೆ ಓಡಿಹೋಗುವುದಕ್ಕೂ ಸರಿಹೋಯಿತು. ರಂಗಸಾಮಿಯ ಕಣ್ಣು ಅವಳನ್ನು ಹಿಂಬಾಲಿಸಿತು. ನಾರಣಪ್ಪನವರು ಇದನ್ನು ಕಂಡರೂ ಕಾಣದಿದ್ದವರು ನಂತರ ನಟಿಸುತ್ತ ಲೋಕಾಭಿರಾಮವಾದ ಮಾತುಗಳನ್ನು ಆಡಲಾರಂಧ್ಯ ಸಿದರು. ಅವರು ಮನಸ್ಸಿನಲ್ಲಿ, ಈ ಮಡುಗ ಮಡುಗಿಯನ್ನೇ ನೇನ ಒಪ್ಪಿಕೊಂಡಹಾಗೆ ಕಾಣತ್ತೆ; ಸದ್ಯ ಅಷ್ಟಾದರೆ ಮುಂದಿನ ಕೆಲಸ ಸರಾಗ; ಚೇಗನೇ ನಿಶ್ಚಿತಾರ್ಥ ಮಾಡಿಸಿಬಿಡಬಹುದು. ಹಳ್ಳಿಯ ಹೆಣ್ಣಿಂದು ಹಾಗೇನೂ ಕಳೆಯುವ ಹಾಗಿಲ್ಲ ನಮ್ಮ ನಾಗು - ಎಂದು ಮಂಡಿಗೆ ಮಾಡಿಕೊಳ್ಳುತ್ತಿದ್ದರು. ರಂಗಸಾಮಿಯೂ, ಹಳ್ಳಿಯ ಮಡುಗಿಯೆಂದು ಬೀಳುಗಳೆಯುವ ಹಾಗಿಲ್ಲ; ಎಪ್ಪು ಚೆನ್ನಾಗಿ, ಎಪ್ಪು ಚೆಲುವೆಯಾಗಿ ಬೆಳೆದಿದಾಳೆ! ಆದರೆ ಇನ್ನೂ ಕೊಂಡ ನೋಡಬೇಕಾಗಿತ್ತು. ಇರಲಿ; ಉಂಗಿ ಬಂದವಳು ನೀರಿಗೆ ಬರದೆ ಹೋದಾಳಿ? ನನ್ನ ಕಣ್ಣಿಗೆ ಬೀಳದೆ ಎಲ್ಲಿ ಅವಿತುಕೊಂಡಾಳು? - ಎಂದು ಯೋಚಿಸುತ್ತು, ಅವಳು ಹತಾತ್ಮಾಗಿ ಒಬ್ಬಳೇ ಸಿಕ್ಕಿದರೆ ಹೇಗೆ ಮಾತಾಡಿಸಬೇಕು; ಏನು ಮಾತಾಡಬೇಕು ಎಂಬುದನ್ನು ಗುಣಾಕಾರ ಹಾಕಿಕೊಳ್ಳುತ್ತ ಉಂಟ ಮಾಡಿದ.

ಉಂಟಮಾಡಿ ಹಾಸುಗೆಯ ಮೇಲೆ ಮಲಗಿಕೊಂಡಾಗಲೂ ಅವನಿಗೆ ಇದೇ ಯೋಚನೆ. ತಾನು ತಲೆಯೆತ್ತಿ ನೋಡಿದಾಗ ಅವಳು ಹುಲ್ಲಿ ಮರಿಯಂತೆ ಹಾರಿಹೋದದ್ದೂ ಆಗ ಅವಳ ನೀಳವಾದ ಜಡೆಬೆನ್ನು ಮೇಲೆ ಸರ್ವದಂತೆ ಹರಿದಾಡಿದ್ದೂ ತುಂಬಿದ ಅವಳ ಕೆನ್ನೆ ದೀಪದ ಬೆಳಕಿನಲ್ಲಿ ಹೊಳೆದದ್ದೂ ಅವನ ಕಣ್ಣಿಗೆ ಕಟ್ಟಿದಂತಿದ್ದುವು. ಅವಳ ಹೆಸರನ್ನು ಮನಸ್ಸಿನಲ್ಲಿ ಮೆಲ್ಲನೆ ಉಚ್ಚರಿಸಿಕೊಂಡ. ರೂಪೂ ಹೆಸರೂ ಬಂದಕೊ೦ಂದು ಹೇಳಿ ಮಾಡಿಸಿರುವಂತೆ ಅವನಿಗೆ ತೋರಿತು. ಹೃದಯಕ್ಕೆ ಏನೋ ಹಿತವಾಯಿತು. ಸವಿಯಾದ ಈ ಕಲ್ಪನೆಯಲ್ಲಿ ತೇಲುತ್ತಿದ್ದ ಮನಸ್ಸು ಯಾವಾಗ ನಿದ್ದೆಯಲ್ಲಿ ಮುಳುಗಿತ್ತೊ

ನೋತ್ತಾಗಲಿಲ್ಲ.

* * * *

—ಸುತ್ತು ಎಲ್ಲಿ ನೋಡಿದರೂ ಕಣ್ಣಿ ತಳಿಯುವಂತೆ ಹಸುರು, ಸೀರು, ಚೆಟ್ಟಿ, ಕಾಡು, ಬಣ್ಣ ಬಣ್ಣದ ಹಾಡುಹಕ್ಕಿಗಳು. ದೃಷ್ಟಿ ಓದುವ ವರೆಗೂ ಇದೇ ನೋಟಿ. ಕೊಯ್ಲಿಗೆ ಬಂದಿದ್ದ ಬತ್ತದ ಗದ್ದಿಗಳು ಚಿನ್ನದ ಹಾಸಿನಂತೆ ನಳಿನಳಿಸುವುದನ್ನೂ ಗಾಳಿಯಲ್ಲಿ ಯಾವುದೊ ಸೂರಭ ಬೆರಿತು ಬರುವುದನ್ನೂ ಹೊಸ್ತಿನ ಚೆಂಡಿನಂತೆ ನಿತ್ಯವೂ ಸೂರ್ಯ ಮುಳುಗುವುದನ್ನೂ ಕಂಡು ಕಂಡು ರಂಗಸಾಮಿ ಮುಗ್ಧನಾಗಿದಾನೆ. ಮಲೆನಾಡು ಸೂಂದರ್ಯದ ಬೀಡು ಎಂಬುದನ್ನು ಪೂರ್ತಿ ಮನಗಂಡು ಎಣಿಯಲ್ಲದ ಅದರ ಚೆಲುವಿಗೆ ಅವನು ಮನಸ್ಸನ್ನು ಸೂರೆಗೊಟ್ಟಿದಾನೆ. ಅವನು ಬಂದು ಎಂಟು ದಿನಗಳಾಗಿದ್ದರೂ ಅವು ಎಂಟು ಕ್ಷಣಗಳಂತೆ ಉರುಳಿಹೊಗಿವೆ. ಅವನು ಹಳ್ಳಿಯ ಸುತ್ತಮುತ್ತಲಿನ ಸ್ಥಳಗಳನ್ನೇ ಲಾಲಿ ನೋಡಿಕೊಂಡು ಬಂದಿದಾನೆ.

ಈ ಎಂಟು ದಿನದ ಓಡಾಟದಲ್ಲಿ ರಂಗಸಾಮಿಗೆ ಅಚ್ಚುವೇಚ್ಚಾದ ಸ್ಥಳವೆಂದರೆ ಹಳ್ಳಿಗೆ ಉತ್ತರ ದಿಕ್ಕಿನಲ್ಲಿ ಬಂದು ಮೈಲಿ ದೂರದಲ್ಲಿದ್ದ ಬೆಟ್ಟ. ಬೆಟ್ಟಕ್ಕೆ ಸೇರಿದಂತೆ ಕೆಳಗೆ ದಟ್ಟವಾದ ಕಾಡು. ಈ ಕಾಡಿ ನಿಂದ ಮರ ಗಿಡಗಳ ಬಂದು ಗುಂಪು ಕೈಚಾಚಿ ಬೆಟ್ಟವನ್ನು ತಬ್ಬಿವಂತೆ ಬಂದು ಕಡೆ ಹಬ್ಬಿ ಬೆಳೆದಿತ್ತು. ಕಾಡುಬಳ್ಳಿಗಳಂತು ಬಂಡಿಗಳನ್ನೂ ಮರಗಳನ್ನೂ ಬಂದುಗೂಡಿಸಿ ಉಯ್ಯಾಲೆಗಳಾಗಿದ್ದವು. ಇಲ್ಲಿ ಬೆಟ್ಟ ಬನದೇವಿಯ ತೋಳತಬ್ಬಿನಲ್ಲಿ ಮಲಗಿ ಹಾಯಾಗಿ ನಿದ್ರಿಸುವಂತಿತ್ತು. ಬೆಟ್ಟದ ಈ ಭಾಗ ರಂಗಸಾಮಿಗೆ ತುಂಬ ಮೋಹಕವಾಗಿ ಕಂಡಿತು. ದಿನ ಬೆಳಗಾದರೆ ಅವನು ಇಲ್ಲಿಗೆ ಬರದೆ ಇರುತ್ತಿರಲಿಲ್ಲ. ಅವನು ಕುಳಿತುಕೊಳ್ಳುವುದಕ್ಕೆ ಆರಿಸಿಕೊಂಡಿದ್ದುದು ಬಂದು ಕೊಡುಬಂಡೆ. ಅಲ್ಲಿ ಕುಳಿತುಕೊಂಡು ಕೆಳಗಿನ ಕಾಡಿನ ಹಸುರುರಾಶಿಯಿಂದ ಗಾಳಿ ತೇಲಿಸಿಕೊಂಡು ಬರುವ ತಂಪನ್ನೂ ಕಂಪನ್ನೂ ಸವಿಯುವುದೆ ಅವನ ಕೆಲಸ. ಅಲ್ಲದೆ ಇಲ್ಲಿ ಕುಳಿತುಕೊಂಡರೆ ಕೆಳಗೆ ಮರಗಳ ನಡುವೆ ಅನತಿದೂರದಲ್ಲಿ ಹರಿಯುತ್ತಿದ್ದ ಕಾಡತೋರಿಯೂ ದೂರದ ಹಸುರು

ಗಡ್ಡಿಬಯಲುಗಳೂ ಮೋಡದ ಮರೆಯಲ್ಲಿ ತೋರಿ ಮರೆಯಾಗುವಂತಿರುವ ದೂರದ ಬೆಟ್ಟಿದ ಸಾಲುಗಳೂ ಅವುಗಳ ಆಚೆ ಕೆರೆ ಹಾಕಿದಂತೆ ಎದ್ದಿರುವ ನೀಲಿಮೆಯ ಆಗಸವೂ ಬರೆದಿಟ್ಟು ಚಿತ್ತಾರದಂತೆ ಕಣ್ಣಿನುಂದೆ ಮೆರೆಯುತ್ತಿದ್ದವು. ರಂಗಸಾಮಿ ಎಷ್ಟೋ ಹೊತ್ತಿನವರಿಗೆ ಈ ಜಾಗದಲ್ಲಿ ಕುಳಿತು ಹಾಡಿಕೊಳ್ಳುತ್ತೇ ತನ್ನನ್ನೇ ಮರೆಯುವನು; ಆಮೇಲೆ ಇದ್ದ ಕ್ಷೇತ್ರದ್ದಹಾಗೆ ಕತ್ತಲಾಯಿತೆಂದು ತಿಳಿದು ಹೆಚ್ಚಿಗೆ ಹಿಂತಿರುಗುವನು.

ಇ

ಒಂದು ದಿನ ಬೆಳಗ್ಗೆ ಭಾರಿ ಮಳೆ ಹಿಡಿಯಿತು. ರಂಗಸಾಮಿ ಮನೆ ಬಿಟ್ಟು ಕಡಲುವುದಕ್ಕೇ ಆಗಲಿಲ್ಲ. ಬೆಳಗ್ಗೆ ಹಿಡಿದ ಜಡಿ ಮಧ್ಯಾಹ್ನದವರೆಗೂ ಬಿಡಲಿಲ್ಲ. ಮಧ್ಯಾಹ್ನದ ಮೇಲೆ ಮಳೆ ನಿಂತಿತು. ಅದುವರೆಗೂ ರಂಗಸಾಮಿಗೆ ಕೈಕಾಲು ಕಟ್ಟಿದಂತೆ ಆಗಿತ್ತು. ಮಳೆ ಬಿಟ್ಟಿದ್ದೆ ತಡ, ಮನೆಯಿಂದ ಹೊರಹೊರಟಿ. ಅವನು ಬಿಟ್ಟವನ್ನು ತಲಪುವ ನೇಳಿಗೆ ಬೆಚ್ಚಿಗೆ ಬಿಸಿಲು ಬಂದಿತು. ಮಳೆ ಬಂದು ನಿಂತೆ ಮೇಲೆ ಬರುವ ಬಿಸಿಲು ಬಹು ಸೋಗಸು. ಈ ಬಿಸಿಲಿನಲ್ಲಿ ನೆಲದ ಮೇಲೆ ನೂರಾರು ಕಾಲುವೆಗಳಾಗಿ ಹರಿಯುತ್ತಿದ್ದ ನೀರು ದೂರಕ್ಕೆ ಬೆಳ್ಳಿಯ ಚಿಲುವೆಗಳಂತೆಯೂ ಗಿಡಮರಗಳಿಂದ ತೋಟ್ಟಿತ್ತಿದ್ದ ಹಂಡಿಗಳು ಮುತ್ತಿನಂತೆಯೂ ಕಾಣುತ್ತಿದ್ದವು. ಪಯಿರುಪಟ್ಟಿಗಳು ತಣ್ಣಿನೆಯ ಗಾಳಿಗೆ ಬಳುಕುತ್ತಿದ್ದವು. ಹನುರು ತಣ್ಣಿಗಳ ಹುಚ್ಚಿಹಿಡಿಸುವಂಥ ಈ ದೃಶ್ಯವನ್ನು ನೋಡಿ ರಂಗಸಾಮಿಯ ಮನಸ್ಸು ಪ್ರಸನ್ನವಾಯಿತು. ಇಂಥ ಸೋಗಸನ್ನು ಅವನು ಎಂದೂ ಕಂಡಿರಲಿಲ್ಲ. ಬೆಟ್ಟಿ ಹತ್ತಿ ಬಂಡೆಯ ಬಳಿಸಾರಿ ಸುತ್ತಮುತ್ತಲಿನ ಸಾಂದರ್ಭವನ್ನು ಸೆಂಯುತ್ತೇ ಕುಳಿತ. ಹೀಗೆ ಎಷ್ಟು ಹೊತ್ತು ಕುಳಿತ್ತದ್ದನೇ ಅವನಿಗೆ ತಿಳಿಯದು. ಮನಸ್ಸಿನ ಉಲ್ಲಾಸ ಹೊರಹೊಮ್ಮಿತು. ಮೆಲ್ಲನೆ ಹಾಡುವುದಕ್ಕೆ ಆರಂಭಿಸಿದ. ಅವನ ಮನಸ್ಸಿಗೆ ತಾನು ಯಾವುದ್ದೀ ಮೋಡದ ಮೇಲೆ ಕುಳಿತು ತೇಲಿಹೋಗುತ್ತಿರುವಂತೆಯೂ ಈ ಬೆಟ್ಟಿ ಬನ, ಹೊಲ ಗಡ್ಡೆಗಳು ತನ್ನೆಲ್ಲಾಂತಹ ಹಾರಿಕೊಂಡು ಬರುತ್ತಿರುವಂತೆಯೂ ತೋರುತ್ತು. ಇದ್ದಕ್ಕಿದ್ದಹಾಗೆ ಈ ತಲ್ಲಿನತೆ ಕಡಡಿದಂತಾಯಿತ್ತು.

ಮೃದುವಾಗಿ ಯಾವುದೊ ದನಿ ಕೇಳಬಂದಿತು. ಎಪ್ಪು ಹೊತ್ತಿನಿಂದ ಹೀಗೆ ದನಿ ಬರುತ್ತಿತ್ತೋ ಮನಸ್ಸಿಗೆ ವೊದಲು ಅರಿವಾಗಲ್ಲ. ಸ್ವಲ್ಪ ಹೊತ್ತಿನ ನೇರಿಲ್ಲ ಅವನು ತನ್ನ ಹಾಡನ್ನು ನಿಲ್ಲಿಸಿ ಸುತ್ತುಮುತ್ತೆ ನೋಡಿದ. ಅನತಿದೂರದಿಂದಲೇ ಯಾವುದೊ ನಾಡಲಹರಿ ಅವ್ಯಕ್ತ ಮಧುರವಾಗಿ ಗಾಳಿಯಲ್ಲಿ ತೇಲಿಬರುತ್ತಿತ್ತು. ರಂಗಸಾಮಿ ಬಂಡೆಯಿಂದ ಇಳಿದು ಗಿಡಮರಗಳು ಬಂಡಿಗೆ ಚಾಚಿಕೊಂಡಿದ್ದು ಕಡೆಗೆ ಬಗ್ಗಿ ನೋಡಿದ. ದನಿ ಈ ಕಡೆಯಿಂದಲೇ ಎಲ್ಲಿಂದಲೊ ಕೇಳಿಗೆಂದ ಬರುತ್ತಿರುವಂತೆ ತೋರಿತು. ಈ ನಿಜರನವಾದ ಟಾಟಿಸ್‌ನ ಈ ಗಾನ ಯಾವುದು ಎಂದು ಅವನಿಗೆ ಸ್ವಲ್ಪ ಆಶ್ಚರ್ಯವಾಯಿತು. ಬೆಟ್ಟಿದ ವಾಶ್ವದಲ್ಲಿ ಹಬ್ಬಿದ್ದ ಮರಬಳ್ಳಿಗಳ ನಡುವೆ ದಾರಿನಾಡಿಕೊಂಡು ಕಷ್ಟದಿಂದ ಸ್ವಲ್ಪ ದೂರ ಇಳಿದ. ನಾದ ಹೆಚ್ಚು ಸ್ವಷ್ಟವಾಗಿ ಕೇಳತೋಡಗಿತು. ಯಾರೊ ಪುಂಗಿ ಉಂಟುತ್ತಿರಬೇಕೆಂದು ಅವನಿಗೆ ಈಗ ತೋರಿತು ಮುಂದೆ ನಾಲ್ಕುರು ನೂರು ದೂರ ಅವನು ಇಳಿದು ಹೊಗಿರಬಹುದಾ. ಅಲ್ಲಿ ಗಿಡಗಳ ಗುಂಪಿನಿಂದ ಕೊಂಚ ಆಚೆ ಬಯಲಾಗಿದ್ದ ಸ್ಥಳದಲ್ಲಿ ಯಾರೊ ನಿಂತಿದ್ದೆಂತೆ ಕಾಣಿಸಿತು. ರಂಗಸಾಮಿ ಹೆಚ್ಚೆ ಹತ್ತಿರ ಹಾಕುತ್ತಿದ್ದ ಹಾಗೆಲ್ಲಾ ಆ ವ್ಯಕ್ತಿ ಹೆಂಗಸೆಂದು ಕಂಡುಬಂದಿತು. ಈ ಕಾಡಿನಲ್ಲಿ ಒಬ್ಬಳೆ ಹೆಂಗಸು ಏನು ಮಾಡುತ್ತಿರಬಹುದು ಎಂದೂ ಅವನಿಗೆ ಸ್ವಲ್ಪ ಆಶ್ಚರ್ಯವಾಯಿತು. ಇದರ ಜೊತೆಗೆ ಅವಳು ಆಕಾರವಲ್ಲಿ, ನಿಲುವಿನಲ್ಲಿ ಕೊಂಚ ನಾಗನೇಣಿಯಂತೆಯೂ ಕಂಡಳು. ಮರುಕ್ಕೆಣವೆ ಮನಸ್ಸಿಗೆ, ಅವಳಿಲ್ಲ; ಅವಳು ಈ ಕಾಡಿಗೇಕೇ ಬಂದಾಳು ಎಂದು ತೋರಿತು. ಎಲ್ಲಿ ಒಂದು ಕ್ಕೆಣದ, ಒಂದು ನಿಲುವಿನ ಹೋಲಿಕೆಯಿಂದ ಹೀಗೆ ತೋರಿರ ಬಹುದು ಎಂದುಕೊಂಡ. ಆ ಹೆಂಗಸಿಗೂ ತನಗೂ ನಾಲ್ಕೇ ನೂರು ದೂರ ಇದೆ ಎನ್ನ ವಾಗ ಅವನು ಏನನ್ನೊ ಕಂಡು ಬೆಚ್ಚಿದವನಂತೆ “ಹಾ” ಎಂದು ಧ್ವನಿ ತೆಗೆದು ನಿಂತೆ.

ಅಲ್ಲಿ ನಿಂತಿದ್ದ ವ್ಯಕ್ತಿ ಹೆಂಗಸೇ. ಅವಳ ಕೊರೆಳಿಗೆ ಒಂದು ದೊಡ್ಡ ನಾಗರಹಾವು ಸುತ್ತುಹಾಕಿಕೊಂಡಿತ್ತು. ಅದರ ನಡುವೆ ತಲೆ ಹಾಕಿ ಇನ್ನೊಂದು ಕರಿಯ ಮರಿಹಾವು ಬೆನ್ನ ಕಡೆ ಸೀಳವಾದ ಅವಳ

ನೋಡಿ ಜಡೆಯ ನಡುವೆ ಇಳಿಯುತ್ತಿತ್ತು. ನೆಲದ ಮೇಲೆ ಎರಡು ಹಾವುಗಳು ತಲೆಯೆತ್ತಿಕೊಂಡು ಆಡುತ್ತಿದ್ದವು. ಪಕ್ಕದಲ್ಲಿ ಎರಡು ಹಾವಿನ ಬುಟ್ಟಿಗಳನ್ನು ಒಂದು ಅಡ್ಡೆಯನ್ನು ಇಟ್ಟಿತ್ತು. ಹತ್ತಿರ ದಲ್ಲಿ ಆಳುದ್ದದ ಎರಡು ಮೂರು ಹುತ್ತಗಳಿದ್ದವು. ಆ ಹೆಂಗಸಿನ ದೃಷ್ಟಿ ನೆಲದ ಮೇಲೆ ಆಡುತ್ತಿದ್ದ ಹಾವುಗಳ ಮೇಲಿತ್ತು. ಅವಳ ಕೈಯಲ್ಲಿ ಜೀನಿಬುರುಡೆ ಇತ್ತು. ಬಹುಶಃ ರಂಗಸಾಮಿ ಬಂದದ್ದನ್ನು ಅವಳು ಕಂಡಿರಲಾರಳು. ಅವಳ ಬೆನ್ನು ಇವನ ಕಡೆಗಿತ್ತು. ಇವನು ಹಾ ಎಂದು ಬಂಡೆಯನ್ನು ಉರಿ ನಿಂತುಕೊಳ್ಳುವುದಕ್ಕೂ ಇವನ ಕಾಲಿಗೆ ಒಂದು ಕಲ್ಲಿ ತಾಕಿ ಕೆಳಗೆ ಉರುಳಿಯೋಗುವುದಕ್ಕೂ ಸರಿಕೊಳ್ಳಿತು. ಸದ್ದು ಕೇಳಿ ಅವಳು ಕೊರಳು ಕೊಂಕಿನಿ ನೋಡಿದಾಗ ರಂಗಸಾಮಿ ನಿಂತಿದ್ದುದು ಅವಳಿಗೆ ಕಾಣಿಸಿತ್ತು. ಯಾರೋ ಹೊಸಬ ತಾನು ಹಾವು ಹಿಡಿಯುವುದನ್ನು ನೋಡುವುದಕ್ಕೆ ಬಂದು ನಿಂತಿರಬಹುದು ಎಂದು ಅವಳು ಉಹಿಸಿರಬೇಕು. ಅವನು ಬೆದರಿ ನಿಂತಿದ್ದ ಬಗೆಯನ್ನು ಕಂಡು ಅವಳಿಗೆ ಸ್ನಾಲ್ಪಿ ನಗುಪೂ ಬಂದಿರಬೇಕು. ಆ ನಗು ಅವಳ ತುಟಿಯಲ್ಲಿ ಮಿಸುಗಿ, ಕಣ್ಣಿನಲ್ಲಿ ಮಿಂಚ ಮಾಯವಾಯಿತು. ಒಂದು ಹೈಣಬಿಟ್ಟು : “ಆ ಇಡಿಯೋಡ ನೋಡ್ಡಿರಾ ಬುದ್ದಿ?” ಎಂದಳು. ರಂಗಸಾಮಿಗೆ ಬಾಯಿ ಕಟ್ಟಿದಂತಾಗಿತ್ತು. ಆ ಹಾವುಗಳನ್ನು ಅವು ಅವಳ ವ್ಯೇಗೆ ಸುತ್ತಿಕೊಂಡಿದ್ದ ರೀತಿಯನ್ನೂ ನೋಡಿ ಅವನಿಗೆ ಹೆದರಿಕೆ ಆಶ್ಚರ್ಯಗಳಿರಡೂ ಉಂಟಾಗಿದ್ದವು. ಅವಳ ಮಾತ್ರ ಅವನ ಕಿವಿಗೆ ಬಿಡ್ಡಂತೆ ತೋರಲಿಲ್ಲ. ಎರಡು ಹೆಚ್ಚೆ ಮುಂದಿಟ್ಟು “ಹಾವು ಸಿನ್ನನ್ನು ಕಚ್ಚುವುದಿಲ್ಲವೇ?” ಎಂದು ತಡೆದು ತಡೆದು ಕೇಳಿದ. ಅವಳು ಮಾತಾಡಲಿಲ್ಲ. ಅವನ ಪ್ರಶ್ನೆಗೆ ಉತ್ತರವಾಗಿಯೋ ಎಂಬಂತೆ ತನ್ನ ಕೊರಳಿಗೆ ಸುತ್ತಿಕೊಂಡು ಆಡುತ್ತಿದ್ದ ಹಾವನ್ನು ಬೆನ್ನ ಮೇಲೆ ಇಳಿಯುತ್ತಿದ್ದ ಹಾವನ್ನು ಬಳ್ಳಿ ಬಿಡಿಸುವಂತೆ ಬಿಡಿಸಿ ಎಳೆದುಕೊಂಡು ಸಿಂಬಿ ಸುತ್ತಿ ಬುಟ್ಟಿಯೊಳಗೆ ಎಸೆದಳು. ಕೆಳಗಿದ್ದ ಹಾವುಗಳಿರಡನ್ನೂ ಕಾಲಿ ನಿಂದ ಚಿಮ್ಮಿ ಕೈಗೆ ತೆಗೆದುಕೊಂಡು ಅವನ್ನೂ ಸುತ್ತಿ ಸಿಂಬಿ ಮಾಡಿ ಬುಟ್ಟಿಯೊಳಗೆ ಹಾಕಿದಳು. ರಂಗಸಾಮಿ ಇದನ್ನು ಕಂಡು : “ನೀವು

ಹಾವಾಡಿಗರೇನು ? ” ಎಂದ. ಹೌದು ಎಂಬಂತೆ ಅವಳು ತಲೆ ಅಲ್ಲಾ ಡಿಸಿದಳು. ಅವನು ಧೈಯರ್ಥಿಂದ ಇನ್ನೂ ಎರಡು ಹೆಚ್ಚೆ ಮುಂದಿಟ್ಟು. ಅವಳು ಅಡ್ಡಿಗೆ ಬುಟ್ಟಿಗಳನ್ನು ಸೇರಿಸಿ, ಹೆಗಲಿಗೇರಿಸಿ ಹೊರಡುವುದಕ್ಕೆ ಅನುವಾಗಿ ನಿಂತಳು. ಸಂಜೀಯ ಸೂರ್ಯನ ಹೊಂಬಣ್ಣದ ಕೆರಣ ಗಳು ಆ ಗಿಡಮರಗಳ ನಡುವೆ ತೂರಿ ಬಂದು ಅವಳ ಮುಖದ ಮೇಲೆ ನೆರಳು ಬೆಳಕಿನ ಆಟಿವನ್ನು ಆಡುತ್ತಿದ್ದವು ಅವಳು ಹೊರಡುವುದಕ್ಕೆ ಸಿದ್ಧವಾಗಿ ನಿಂತಾಗ ಇವನ ಕಡೆ ಬಂದು ಸಲ ಪ್ರಾತಿಫಯಾಗಿ ತಿರುಗಿ ನೋಡಿದಳು. ಅವಳ ಮುಖದ ಮೇಲೆ ಮೊದಲು ಅರಳಿದ್ದ ತುಂಟಿ ನಗು ಇನ್ನೂ ಅಶ್ಲೀ ಸುಳಿಯುತ್ತಿರುವಂತೆ ತೋರಿತು. ಆಗ ರಂಗನಾಮಿ ಅವಳನ್ನು ದಿಟ್ಟಿಸಿ ನೋಡಿದ.

ಅವಳಿಗೆ ಹದಿನೆಂಟು ಅಧವಾ ಇವ್ವತ್ತು ವರ್ಷಗಳ ಪ್ರಾಯವಿರ ಬಹುದು. ಹಾವಿನ ಕಣ್ಣಿನಂತೆ ಚಂಚಲವಾದ, ನಸುಪೈಲವಾದ ಕಣ್ಣಿ; ಅರೆದೆರೆದ ಮೃದುವಾದ ಕೆಂದುಟಿ, ಕೆನೆಯುಂಧ ನುಣ್ಣಿಳ್ಳಿ ಕೆನ್ನೆ; ಹನೆಯ ಮೇಲೆ ಗಾಳಿಗೆ ಸುಳಿಯುವ ಕುರುಳು, ಕರಿನಾಗರದಂತೆ ಬೆನ್ನ ಮೇಲೆ ಇಳಿದಿರುವ ಜೊಡಿಜಡೆ; ತಲೆಯ ತುಂಬ ಕಾಡುಹೂ ಗಳು; ಸೆಡಿದಾದ, ಕೊಮೆಲವಾದ ತೋಳು; ಅದರ ಮೇಲೆ ಹಾವಿನ ಮಜ್ಜೆಯಂತೆ ಅಲ್ಲಲ್ಲಿ ಹಾಕಿದ ಹಚ್ಚಿ, ಉಟ್ಟಿದ್ದುದೊಂದು ಬೊಂತೆ ಸೇರಿಸಿದ ತುಂಡು ಸೀರೆ; ತೊಟ್ಟಿದ್ದುಹೂ ಅಂಥಚೇ ರವಿಕೆ; ತುಂಬಾವ್ಯೇ; ಹೆಡೆಯೆತ್ತಿ ಯಾವು ತೂಗಿ ಸಿಲ್ಲಿವಂಥ ಸಿಲುವು; ಒಳ್ಳಿಯ ಚೆಲುವೆ;

ರಂಗನಾಮಿ ದಿಟ್ಟಿಸಿ ನೋಡಿದ್ದಕ್ಕೆ ಅವಳ ಹುಬ್ಬ ಬಂದು ಕ್ಕೊ ಗಂಟಿಕ್ಕೆದಂತೆ ಕಂಡಿತು. ಆದರೆ ಮರುಕ್ಕೊನೆ ಅದು ವರಾಯವಾಗಿ ಆ ಕಣ್ಣಿಗಳಲ್ಲಿ ನಸುಕುತೂಹಲ ತಲೆದೊರಿತು. ಬಂದು ಬಗೆಯ ಹಾಡಿನ ದಸಿಯಲ್ಲಿ : “ ಯಾವೂರ್ ಬುದ್ದಿ ನೀವು ? ” ಎಂದು ಕೇಳಿ ದಳು. ಪ್ರತ್ಯೇಗಿಂತ ಹೆಚ್ಚಾಗಿ ಅವಳ ದಸಿ, ಅವಳ ಮಾತಿನ ಬಯಾರ್. ಅವನ ಕಿವಿ ಹೊಕ್ಕು ಮನಸ್ಸನ್ನು ಮುಟ್ಟಿದ್ದವು. ಏನಾದರೂ ಉತ್ತರ ಹೇಳಬೇಕೆಂದು : “ ಇಲ್ಲೇ ಹೆಚ್ಚಿಗೆ ಬಂದಿದ್ದೆ ; ಬಯಲು ಸಿರೆಮೆಯನರು ನಾವು ” ಎಂದ. ಅವಳು ತನ್ನ ಮೊದಲಿನ ಅದೇ ದಸಿಯಲ್ಲಿ : “ ಕತ್ತು

ಲಾಯ್ತುದೆ; ಈ ಕಡೆ ಆವಿನ ಶಾಟ ಎಚ್ಚು; ಅಳ್ಳಿಗೆ ಓಗಿ ಸೇಕೋರ್ಫ್ಲೈ” ಎಂದವಳು ಅಲ್ಲಿ ನಿಲ್ಲಿದ ಸರಸರನೆ ಹೊರಟುಹೋದಳು. ರಂಗನಾಮಿ ಅವಳು ಹೋದ ದಿಕ್ಕನ್ನೇ ನೋಡುತ್ತ ನಿಂತ. ಹೆಗಲ ಮೇಲೆ ಹಾವಿನ ಬುಟ್ಟಿಗಳ ಅಡ್ಡೆ ಇಟ್ಟಿಕೊಂಡು, ಕೈಯಲ್ಲಿ ಜೀನಿ ಬುರುಡೆ ಹಿಡಿದು, ಗಿಡಮರಗಳ ನಡುವೆ ಹಾದು ಅವಳು ಎಲ್ಲಿ ವಾಯವಾದಳು. ವನಶ್ರೀ ಯಂತೆ ಯೋ ನಾಗಕನ್ನಿಂದೆಯಂತೆಯೋ ಮೈದೋರಿ ಮೈದೆಗೆದ ಆ ಹೆಣ್ಣನ್ನು ಹಿಂಬಾಲಿಸಿ ಆ ಸಂಜೆಯ ಸೊಬಗೂ ಹೊರಟುಹೋದಂತೆ ರಂಗನಾಮಿಗೆ ಭಾಸವಾಯಿತು. ಕತ್ತಲಾಗುತ್ತ ಎಂದದ್ದರಿಂದ ಅವನೂ ಹಳ್ಳಿಯ ಕಡೆಗೆ ಹಿಂತಿರುಗಿದ.

ರಾತ್ರಿಯಾಯಿತು. ರಂಗನಾಮಿ ಶಾಟವಾಡಿ ಮುಲಗಿಕೊಂಡ. ಆದರೆ ಮನಸ್ಸು ಎಲ್ಲಿ ಅಲ್ಲಿಯುತ್ತಿತ್ತು. ತಲೆಯುವ ಆ ಮನಸ್ಸನ್ನು ಹತ್ತೋಟಿಗೆ ತಂದುಕೊಳ್ಳಬುದಕ್ಕೆ ಅವನು ವಾಡಿದ ಪ್ರಯತ್ನವೆಲ್ಲಾ ಸಿಷ್ಟಲವಾಯಿತು. ಈ ಹೋರಾಟದಲ್ಲಿ ಕೈನಾಗದೆ ಸೋತ ದೇಹ ಮನಸ್ಸುಗಳಿರಡೂ ಸಿದ್ಧಾವಶವಾದುವು.

ಳ

ಬೆಳಗಾಯಿತು. ಬಗರಿ ಸ್ಪಲ್ಪ ಸವಾಧಾನ ಮೂಡಿದಂತೆ ತೋರಿ ಒಂದು ಖಚಿನ ಅನುಭವ ಚಿತ್ತವನ್ನು ಸೆರಿಹಿಡಿದಿತ್ತು. ತನ್ನ ಮನಸ್ಸು ಇಟ್ಟು ಕಲಕಿಹೋಗುವುದೆಂದು ರಂಗನಾಮಿ ತಿಳಿದಿರಲಿಲ್ಲ. ಹೃದಯದ ಅಂತರಾಳದಲ್ಲಿ ಏನೋ ವ್ಯಾಪಾರ ನಡೆಯುತ್ತಿದೆ ಎಂಬುದನ್ನು ವಾತ್ರ ಅವನು ಅರಿಯಬಲ್ಲವನಾಗಿದ್ದು. ಆದರೆ ಎಲ್ಲನೂ ಅಸ್ವವ್ಯ.

ಮಧ್ಯಾಹ್ನವಾಯಿತು. ಬೆಟ್ಟಿದ ತಪ್ಪಲಿಗೆ ಹೋಗಬೇಕೆಂಬ ಆಸೆ ರಂಗನಾಮಿಯ ಮನಸ್ಸಿನಲ್ಲಿ ಇದ್ದ ಕ್ಷೇದ್ಧಹಾಗೆ ಉಜ್ಜ್ವಲವಾಯಿತು. ಎಂದಿನಂತಲ್ಲದೆ ಇಂದು ಮನಸ್ಸು ಕಾತರದಿಂದ ತುಡಿಯುತ್ತಿತ್ತು. ಹೊತ್ತಿಗೆ ಸರಿಯಾಗಿ ಬೆಟ್ಟಿದ ಬಳಗೆ ಹೋದ. ನಿತ್ಯವೂ ನೋಡಿ ಬಳಕೆಯಾದ ಬೆಟ್ಟಿ ಬನ ಬಯಲು ಗದ್ದಿಗಳ ಕಡೆಗೆ ಇಂದು ಕಣ್ಣ ಹರಿಯಲಿಲ್ಲ. ಆ ಹೆಣ್ಣನ್ನು ಹುಡುಕುವ ಭಾವ ಸೆಷ್ಟವಾಗಿ ರೂಪು ಗೊಂಡು ಅವನನ್ನು ನಡಸುತ್ತಿತ್ತು. ಬೆಟ್ಟಿ ಹತ್ತಿ ತಾನು ಕುಳಿತು

ಕೊಳ್ಳುತ್ತಿದ್ದ ಕೋಡುಬಂಡಿಯ ಪಕ್ಕದಿಂದ ಕೆಳಗಿನ ಕಾಡಿಗೆ ನಿದಾನವಾಗಿ ಇಲ್ಲಿದುಹೋದ. ಜೀನಿಬುರುಡಿಯ ದಸಿ ಬರುವುದೇ ನೋ ಆಲಿಸಿದ. ಹಿಂದೆ ಅವಳನ್ನು ಕಂಡ ಸ್ಥಳಕ್ಕೆ ಹತ್ತಿರಹತ್ತಿರವಾಗಿ ಬಂದಂತೆಲ್ಲಾ ಅವನ ಎದೆಯ ತುಡಿತ ಹೆಚ್ಚಾಯಿತು. ಕಾಲು ಜಾರದಂತೆ ಎಚ್ಚರಿಕೆಯಿಂದ ಇಳಿದು ಆ ಜಾಗಕ್ಕೆ ಬಂದು ನೇರಬೇಕಾದರೆ ಅವನಿಗೆ ಸ್ವಲ್ಪ ಆಯಾಸವೆ ಆಯಿತು.

ರಂಗಸಾಮಿ ಅಲ್ಲಿ ನಿಂತು ಸುತ್ತಲೂ ತಿರುಗಿನೋಡಿದ. ದಟ್ಟವಾಗಿ ಬೆಳೆದಿದ್ದ ಮರಗಳು ಮುಗಿಲನ್ನೇ ಮುಚ್ಚಬಿಟ್ಟಿದ್ದವು. ಮಲೆನಾಡಿನ ಬಣ್ಣಬಣ್ಣದ ಹಕ್ಕಿಗಳು ಗಿಡದಿಂದ ಗಿಡಕ್ಕೆ ಹಾರಿದನಿಗ್ಯಾಯುತ್ತಿದ್ದವು. ನಿನ್ನೆತಾನೆ ಅವಳು ನಡೆದುಹೋದ ಕಾಲುಹಾದಿ ಗಿಡಮರಗಳ ಗುಂಪನ್ನು ಹೊಕ್ಕು ಎಳ್ಳೊ ಮರೆಯಾಗಿತ್ತು. ನಿಜನವಾದ ಈ ಕಾಡಿನ ಮೌನ ಮನಸ್ಸಿನ ಮೇಲೆ ಒತ್ತುವಂತಿತ್ತು. ಸುತ್ತೆಲ್ಲಿ ನೋಡಿದರೂ ರಂಗಸಾಮಿಗೆ ಅವಳು ಕಾಣಲಿಲ್ಲ. ಸ್ವಲ್ಪ ಹೊತ್ತುಗಿಬರಬಹುದೆಂದು ಭಾವಿಸಿ ಅಳ್ಳೆ ಇದ್ದ ಒಂದು ಬಂಡಿಯ ಮೇಲೆ ಕುಳಿತುಕೊಂಡ. ಅವಳು ಬಂದು ನೋಡಿದರೆ ಇವನು ತನಗಾಗಿ ಕಾದಿರುವ ನೆಂಬುದು ತಿಳಿಯಬಾರದೆಂದು ಬಂಡಿಯಮೇಲೆ ಹಾಯಾಗಿ ಮಲಗಿಕೊಂಡು ಹಾಡುವುದಕ್ಕೆ ಪ್ರಾರಂಭಿಸಿದ.

ಹೀಗೂ ಸ್ವಲ್ಪಹೊತ್ತು ಕಳಿಯಿತು. ರಂಗಸಾಮಿಯ ಮನಸ್ಸಿನಲ್ಲಿ ಆಗಲೆ ಬೇಸರ ನಿರಾಶಿಗಳು ತಲೆಹಾಕುವುದಕ್ಕೆ ಹೊದಲುವಾಡಿದ್ದವು. ಗುರುತುಕಾಣದ ಆ ಹೆಣ್ಣಿನ ಮೇಲೆ ಸ್ವಲ್ಪ ಕೋವವೂ ಬಂದಿತು. ಅವಳೇಕೆ ಬರಬಾರದು? ಹಳ್ಳಿಯ ಈ ಅನಾಗರಿಕ ಹೆಣ್ಣಿಗೆ ತನ್ನಂಥ ನಾಗರಿಕ ವಿದ್ಯಾವಂತ ಯುವಕ ಕಾಯುವುದೆಂದರೇನು? ಈ ಯೋಚನೆ ಬಂದು ಹೊರಡುವುದಕ್ಕೆ ಎದ್ದು ನಿಂತ. ಸುತ್ತಲೂ ಒಂದು ಸಲನೋಡಿದ. ಸಂಧಾಯಸೂರ್ಯನ ಕೊನೆಯ ಕಿರಣಗಳು ಹಸುರೆಲೆಗಳ ಮೇಲೆ ಮಲಗಿದ್ದವು. ಆದರೆ ಮನುಷ್ಯವ್ರಾಣಿ ವಾತ್ರ ಎಲ್ಲೂ ಕಂಡುಬರಲಿಲ್ಲ. ರಂಗಸಾಮಿಗೆ ಬಹು ಬೇಸರವಾಯಿತು. ತನ್ನ ಅದೃಷ್ಟವನ್ನು ಹಳಿಯುತ್ತ ನಿದಾನವಾಗಿ ಬೆಟ್ಟ ಹತ್ತಿ ಆ ಪಕ್ಕದಿಂದ ಇಳಿದು ಹೊರಟು

ಹೋದ. ಇರುಳು ಕವಿಯಿತು.

ಃ

ಬೆಳಗಾಯಿತು. ಅವಳನ್ನು ಕಾಟುವ ಆಸೆ ಕೈಗೂಡದೆ ಅವನಿಗೆ ನಿರಾಶೆಯೆ ಆಯಿತೆನ್ನ ಬೇಕು. ಆ ಹುಡುಗಿಯಲ್ಲಿ ತನ್ನ ಮನಸ್ಸು ಸಿಕ್ಕು ಹೊಗಿದೆ ಎಂಬುದು ಅವನಿಗೆ ಈಗ ಚೆನ್ನಾಗಿ ಅರಿವಾಯಿತು. ಹೆಣ್ಣಿನ ಚೆಲುವಿಗೆ ಸೋಲುವ ಅನುಭವ ಅವನಿಗೆ ಇರಲಿಲ್ಲ. ಈ ಅನುಭವ ಅವನ ಮನಸ್ಸಿನಲ್ಲಿ ಅಪೂರ್ವವಾದ ಒಂದು ಉಲ್ಲಾಸವನ್ನೂ ಒಂದು ಬೇದವನ್ನೂ ಉಂಟುಮಾಡಿತ್ತು. ಅ ನಳ ನ್ನು ನೋಡಬೇಕೆಂಬ, ಇನ್ನೊಮ್ಮೆ ಮಾತಾಡಿಸಬೇಕೆಂಬ ಹಂಬಲು ಅವನಿಗೆ ಹೆಚ್ಚುಯಿತು. ತನಗೆ ಕ್ರೊಡರ್ಚನವಿತ್ತ ಹೆಣ್ಣು ನಿಜವಾದ ನಾರಿಯೊ ಅಥವಾ ಹತ್ತಾತ್ತ್ವಾಗಿ ಮೈದೋರಿ ಮಾಯವಾದ ಹೋಹಿಸಿಯೊ ಎಂಬ ಸಂದೇಹದಲ್ಲಿ ಅವನ ಮನಸ್ಸು ತೂಗುತ್ತಿತ್ತು.

ಮುಧ್ಯಾಹ್ಯವಾಯಿತು. ರಂಗಸಾಮಿ ಇದೇ ಯೋಚನೆಯಲ್ಲಿ ಮನೆಬಿಟ್ಟು ಹೊರಟೆ. ಬೆಟ್ಟವನ್ನು ಸವಿಾಸಿಸಿ, ತಾನು ಕುಳಿತು ಕೊಳ್ಳುತ್ತಿದ್ದ ಕೊಡುಗಲ್ಲನ ಪಕ್ಕದಿಂದ ಇಳಿದು ನಾಲ್ಕು ಹೆಚ್ಚೆ ಹೊಗುವುದರೊಳಗೆ ಯಾರೊ ಕುಳಿತಿದ್ದುದು ದೂರದಿಂದಲೇ ಕಾಣಿಸಿತು. ರಂಗಸಾಮಿ ಇಳಿದುಬಂದ ಸದ್ದು ಕೇಳಿ ಆ ವ್ಯಕ್ತಿ ಹಿಂತಿರುಗಿ ನೋಡಿ ದಾಗ ರಂಗಸಾಮಿ ಅವಳೇ ಇವಳು ಎಂದುಕೊಂಡ. ಅವನ ಮನಸ್ಸು ನಲ್ಲಿ ಅನಂದದ ಒಂದು ಸಣ್ಣ ಸುಳಿ ಎದ್ದಿತು. ಇವನು ಬಂದದ್ದನ್ನು ನೋಡಿ ಅವಳು ಗುರುತು ಹಿಡಿದೊ ಏನೋ ದೊಡ್ಡದಾಗಿ ಕಣ್ಣಾಬಿಟ್ಟು—“ಓ” ಎಂದಳು. ರಂಗಸಾಮಿ ಅವಳಿಗೆ ಎರಡುಮಾರು ದೂರ ಇದ್ದ ಒಂದು ಬಂಡೆ ಏರಿ ಕುಳಿತ. ಹಿಡಿದಿದ್ದ ಹಾವುಗಳನ್ನು ಬುಟ್ಟಿಗೆ ಸೇರಿಸುತ್ತು ಅವಳು ಕೇಳಿದಳು :

“ಎನ್ನ ಬುದ್ಧಿ, ಇವೊತ್ತೂ ಬಂದಿವಿ? ”

“ಹೂಳಿಂ... ”

“ಆನ್ ಇಡಿಯೋದು ನೋಡೋಕೆ ಬಂದಾರು? ”

“ಹೂಳಿಂ....”

ಅವನು ಸುಮೃನೆ ಹೊಗುಟ್ಟಿದ್ದನ್ನು ಕಂಡು ಅವಳು ತಲೆಯೆತ್ತಿ
ಅವನ ಮುಖ ನೋಡಿದಳು. ರಂಗಸಾಮಿ ಇದೇ ಸಮಯವೆಂದು
ಪ್ರಶ್ನೆ ಹಾಕಿದ :

“ ನಿನ್ನೆ ಕಾಣಲಿಲ್ಲವಲ್ಲ ; ಎಲ್ಲಿ ಹೋಗಿದ್ದೀ ? ”

“ ಎಲೆಲ್ಲೋಗೋದು ; ಅಲ್ಲಿ ಇಲ್ಲಿ ಸುತ್ತೋದು.”

“ ಯಾಕೆ ? ”

“ ಯಾಕೇಂದ್ರೀ ? ತಿರುಗೋಡು ನಂಬದ್ದು ಬುದ್ದಿ.”

“ ಕಸಬು ಹಾವಾಡಿಸುವುದೋ ? ”

“ ಚೈದು, ಆವ ಇಡಿಯೋದು ; ಆಡಿಸೋದು ; ವೋಟ್ಟೆ ವೇರೆ
ಕೊಳ್ಳೋದು.”

“ ನಿಮೂರು ಯಾವುದು ? ”

“ ಉರೇನ್ ಬುದ್ದಿ. ಅಲ್ಲಿ ಕಾಣೋ ಅಳ್ಳು.”

“ ಈ ಹಾವುಗಳು ನಿನ್ನ ಕಚ್ಚುವುದಿಲ್ಲವೋ ? ”

“ ನಮ್ಮನ್ನೇನು ಕಚ್ಚಾವು ಬುದ್ದಿ ಅವು. ಮಂತ್ರ ತಂತ್ರ ಮಾಡ್ತೀವಿ;
ಮೂಲ್ಯ ಮಡಗ್ತಿವಿ. ಸೋಷ್ಟಂಗೆ ಬಿಂಬಿತನೆ ನಂಗಳ ಕಂಡ್ರೆ.”

“ ನಿನಗೆ ನೆಂಟಿರಿದಾರೋ ? ”

“ ಓ ! ಅವರೆ ; ಬೇಕಾದಂಗವೇ.”

“ ನಿನ್ನ ಹನರು ? ”

“ ನೀಲ ಅಂತ ಬುದ್ದಿ, ನೀಲ.”

“ ಒಬ್ಬಳೆ ಇಲ್ಲಿ ಹೇಗೆ ತಿರುಗುತ್ತಿ ? ”

“ ಯಾಕ್ಕೆದ್ದಿ ? ನಂಗೇನ್ ಬಯ ? ಕಾಡ್ಯಲ್ಲಿ ಉಟ್ಟಿದೋರು ;
ಕಾಡ್ಯಲ್ಲಿ ಬೆಳ್ಳೋದೀರು. ಕಾಡ್ಯಲ್ಲಿ ತಿರುಗೋಡಿಕೆ ಬಯವಾ ನಮ್ಮೆಗೆ ? ”

“ ಅದು ಸರಿ, ಆದರೆ....”

“ ಏನೂ ? ”

“ ಏನೂ ಇಲ್ಲ, ಸುಮೃನೆ ಕೇಳಿದೆ.”

“”

“ ನಿನಗೆ ವಯಸ್ಸಿಮ್ಮು, ನೀಲಿ ? ”

“ನಂಗೆ ನೆಪ್ಪಿಲ್ಲ ಬುದ್ದಿ.”

“ನಿನಗೆ ಮದುವೆ ಆಗಿದೆಯೋ ?”

ನೀಲಿ ಮಾತಾಡಲಿಲ್ಲ. ರಂಗಸಾಮಿಯ ಮುಖವನ್ನು ಕ್ಷೇಣ ಮಾತ್ರ ನೋಡಿ ಒಂದು ಸಲ ಮುಗುಳುಗೆ ನಕ್ಕಳು. ಆ ನಗುವಿನಲ್ಲಿ ಲಜ್ಜೆ ನಯವಾಗಿ ಹೊಳೆದಂತೆ ರಂಗಸಾಮಿಗೆ ಭಾಸವಾಯಿತು. ಕತ್ತಲಾಯಿತೆಂದು ನೀಲಿ ಧಾವಿಸಿದಳು. ರಂಗಸಾಮಿಯೂ ಮನೆಯಕಡಿಗೆ ನಿದಾನವಾಗಿ ಹೊರಟ್ಟ.

೬

ರಾತ್ರಿ ಉಂಟವಾಯಿತು. ಮಲಗಿಕೊಂಡ. ನೀಲಿಯ ಸ್ವೇಹದ ಯೋಚನೆಗಳು ಮನಸ್ಸನ್ನು ಮುತ್ತಿದುವು. ಅವಳೊಡನೆ ಹರಟಿ ಹೊಡಿಯತ್ತ ಅವಳು ಹಾವು ಹಿಡಿಯುವ ಚಳಕವನ್ನು ನೋಡುತ್ತಿದ್ದುದು; ಯಾವ ಹುತ್ತದಲ್ಲಿ ಎಂಥ ಹಾವು ಇದೆ, ಅದರ ಜಾತಿಯೇನು, ಬಣ್ಣ ವೇನು, ಉದ್ದ ಗಾತ್ರಗಳೇನು, ಅದರ ವಿಷ ಎಂಥದು ಎಂಬುದು ನೀಲಿಗೆ ಮೇಲು ನೋಟಿದಿಂದಲೇ ಗೊತ್ತಾಗುತ್ತಿದ್ದುದು; ಅವಳು ಪುಂಗಿ ಉದುತ್ತ ಹುತ್ತವನ್ನು ಎರಡು ಮೂರು ಸಲ ಸುತ್ತುಹಾಕಿದಳೆಂದರೆ ಒಳಗಿನಿಂದ ಹಾವುಗಳು ಹೊರಗೆ ಬಂದು ಆಡುತ್ತಿದ್ದುದು; ಆಮೇಲೆ ನೀಲಿ ಯಾವುದೊ ಹಸುರಿನಿಂದ ಮಂತ್ರಹಾಕಿ, ಹಾವು ವೈಸೊಕ್ಕು ವಂತೆ ವರಾಡಿ, ಅದರ ಹಲ್ಲು ಕಿತ್ತು ಹಾಕಿ ಅದನ್ನು ಬುಟ್ಟಿಗೆ ಸೇರಿಸುತ್ತಿದ್ದು—ಎಲ್ಲಾ ಒಂದೊಂದಾಗಿ ನೆನವಾದುವು. ಇವೆಲ್ಲಾ ನೀಲಿಗೆ ಒಂದು ಕ್ಷೇಣ ಕೆಲಸ. ಏನು ಗಾರುಡಿ ಈ ಹರೆಯದ ಹೆಣ್ಣಿನದು ಎಂದುಕೊಂಡ. ಮದುವೆಯಾದರೆ ಈ ಹೆಣ್ಣಿನ್ನೆ ಮದುವೆಯಾಗಬೇಕು. ಇಲ್ಲದೆ ಹೋದರೆ ಬಾಳು ವ್ಯಘ ಎಂಬ ನಿಧಾರಕ್ಕೆ ಅವನ ಮನಸ್ಸು ಬಂದಿತ್ತು. ಈ ನೋಡಿಯಿಂದ ಅವನು ಬಿಡಿಸಿಕೊಳ್ಳಲಾರದವನಾಗಿದ್ದು. ಕೇವಲ ಒಂದೆರಡು ದಿನಗಳ ಹಿಂದೆ ರಂಗಸಾಮಿ ಅವಳಲ್ಲಿ ತನಗುಂಟಾಗಿರುವ ಈ ಅನುರಾಗವನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದ. ಆಗ, ನೀಲಿ ಯಾವ ಮಾತನ್ನು ಆಡದೆ ವೂನ ತಾಳಿ, ಲಜ್ಜೆ ತೋರಿದ್ದಳು. ಮೊದಲೆ ಬಲಗೊಳ್ಳುತ್ತಿದ್ದ ಅವನ ನಿಧಾರವನ್ನು ಅವಳ ಈ ಲಜ್ಜೆ ಈ

ಮಾನ ಇನ್ನು ಪ್ರಭು ಬಲಪಡಿಸಿದ್ದುವು.

ಈ ಆಲೋಚನೆಯಲ್ಲಿ ಆಲಿ ಮುಚ್ಚಿ ಬೆಳಗಾಯಿತು. ಮತ್ತೆ ಎಂದಿನಂತೆ ಮಧ್ಯಾಹ್ನವೂ ಆಯಿತು. ಮನೆಬಿಟ್ಟ ಬೆಟ್ಟದ ಕಡೆಗೆ ಹೊರಟಿ. ದಾರಿಯುದ್ದಕ್ಕೂ ಅವನಿಗೆ ನೀಲಿಯ ಧ್ವನಿ, ಕ್ಷಣಕ್ಕೂ ಮೈ ಅವಳು ಕಣ್ಣಿದುರಿಗೆ ಸುಳಿದಂತೆ ಭಾಸ; ಅವಳ ತುಟಿಯ ಕೆಂಪು, ಕೆನ್ನೆಯ ನುಣ್ಣಿ, ಕಣ್ಣ ಹೊಳಪು, ಮೈಯ ಕೊರವುಲತೆ, ಮಾತಿನ ಮಥು ರತೆ ತನ್ನ ನ್ನು ಮುತ್ತಿ ಮೋಹಿಸುತ್ತಿರುವಂತೆ ಕಲ್ಪನೆ; ಪ್ರಪಂಚದ ಸಮಸ್ತ ಚೀತನಾಚೇತನ ವಸ್ತುಗಳೂ ನೀಲಿಯಿಂದ ಕೂಡಿರುವಂತೆ ಭಾವನೆ. ಒಂದು ಕ್ಷಣವೂ ಅವಳನ್ನು ಬಿಟ್ಟ ಬದುಕುವುದು ಸಾಧ್ಯವಲ್ಲ ಎಂದುಕೊಂಡ ರಂಗಸಾಮಿ. ಅವನು ಅವಳಿಗೆ ಪ್ರೌತ್ತಿ ಸೋತು ಹುಚ್ಚೆ ನಾಗಿದ್ದ. ಈ ಯೋಚನೆಯಲ್ಲಿ ದಾರಿ ಸಾಗಿದ್ದ ಗೊತ್ತಾಗಲಿಲ್ಲ. ಬೆಟ್ಟ ಸಮಾಪಿಸಿತು. ಆದನ್ನು ಹತ್ತಿ ಆಚಿಕಡೆ ಇಳಿದಮ್ಮಾ ಆಯಿತು. ಅವನು ಹತ್ತ ಸಮಾಪಿಸಿದಾಗ ಗಾರುಡಿ ನಡೆಯುತ್ತಿತ್ತು. ಎಂದಿನಂತೆ ಮಾತಿಗೆ ಹೋದಲಾಯಿತು. ಮಾತಿನ ನಡುವೆ ರಂಗಸಾಮಿ ಇದ್ದ ಕ್ಕಿದ್ದ ಹಾಗೆ ನೀಲಿಯನ್ನು ಕೇಳಿದ :

“ ನೀಲಾ, ನನ್ನ ನ್ನು ಮದುವೆಯಾಗುತ್ತೀರೂ ? ”

“ ಆ....ದೇ.. ನು.”

“ ಹಾಗೆಂದರೆ ? ”

“ ಮದುವೆಗೇನು ಕಷ್ಟ, ಬುಡಿ, ನನ್ನೊಧ್ವಾ.”

“ ಹಾನ್ನೆಕ್ಕೆಲ್ಲ ನೀಲಾ, ನಿಜವಾಗಿ.”

“ ಆದ್ದರಿಳ್ಳಿ ಬುದ್ದಿ, ಆದರೆ... ”

“ ಏನು ಆದರೆ ? ”

“ ನಂಜಾತಿ ನಿಂಜಾತಿ....ಹೆಂಗೆ ?.... ”

“ ನೀಲಾ, ಇದಕ್ಕೆ ಜಾತಿಯ ಮಾತೇಕೆ ? ”

“ ಇನ್ನು ಹೆಂಗೆ ಬುದ್ದಿ ? ”

“ ಪ್ರೇಮಕ್ಕೆ ಜಾತಿಗೀತಿಗಳಿಲ್ಲ.”

“ ಹಂಗಾದ್ದಿ, ನನ್ನೇಲೆ ಅಸ್ಮೈಂದು ಅಕ್ಕರೆಯಾ ನಿಮ್ಮು ? ”

“ಅಕ್ಕರೆ? ನೀಲಾ, ನನ್ನ ಪ್ರಾಣವನ್ನು ಬೇಕಾದರೂ ಕೊಟ್ಟಿರು”
 “ನಿಕ್ಕಯವಾಗಿ?”
 “ನನ್ನಾಣಿ ನಿನ್ನಾಣಿಗೂ.”
 “ನಂಬೋ ಮಾತ ಇದು?”
 “ಸತ್ಯವಾಗಿ”
 “ಇದ್ದು ವರೀಕ್ಕಿ?....”
 “ವರೀಕ್ಕೆ, ನೀನು ಹೇಳಿದ್ದು.”
 “ಹಂಗಾದೆ,....ನನ್ನೇಲೆ ಪ್ರೀತಿ ಇರೋದಾದೆ....”
 “ಹ್ಮ್ಮ್, ಹೇಳಿ.”
 “ಈ ಉತ್ತಿನಲ್ಲಿ ಕೈ ಮುಡಿಗ್ರೀರಾ ಮತ್ತೆ?”
 “ಓದೋ, ಸಂತೋಷವಾಗಿ.”

ರಂಗಸಾಮಿಗೆ ಈ ವರೀಕ್ಕೆ ಕಷ್ಟವಾಗಿ ತೋರಲಿಲ್ಲ. ಕುಳಿತಿದ್ದ ಬಂಡೆಯಿಂದ ಇಳಿದು ಪಕ್ಕದಲ್ಲಿ ಆಳೆತ್ತರ ಬೆಳೆದು ನಿಂತಿದ್ದ, ನೂರಾರು ವಿಷಸರ್ವಗಳಿಗೆ ನೆಲೆಬಿಡಿಡ್ಡ ಹುತ್ತದಲ್ಲಿ ಕೈಕಾಸುದಕ್ಕೆ ನಿಶ್ಚಯಿಸಿದ್ದೆಂದು ಯಿಂದ ಮುಂದಿದ್ದೆಂದು ಹೇಳಿದ. ಅವನ ಕೈ ಇನ್ನೇನು ಹುತ್ತದ ಭಾಯನ್ನು ಹೊಗಬೇಕು, ಅಷ್ಟು ಹೊತ್ತಿಗೆ ಸರಿಯವಾಗಿ ನೀಲಿ ಥಂಗನೆ ಅವನ ಪಕ್ಕಕ್ಕೆ ಹಾರಿ ಬಂದು ಅವನ ಕೈಯನ್ನು ಭದ್ರವಾಗಿ ಹಿಡಿದುಕೊಂಡು ಬಿಟ್ಟಿಳು. ನೀಲಿಯಿಂದ ಈ ವರ್ತನೆಯನ್ನು ನಿರೀಕ್ಷಿಸಿದ್ದ ರಂಗಸಾಮಿ ಬೆಚ್ಚಿ ಅವಾಕಾಸಿಗಿ ನಿಂತ. ಅವಳು ಅವನ ಕೈಯನ್ನು ಹಿಡಿದುಕೊಂಡೇ ಇದ್ದಿಲ್ಲ. ಈ ಸ್ವರ್ವಸಾಮಿವಾಪ್ಯಗಳಿಂದ ಅವನ ಮೈಯಲ್ಲಿ ವಿದ್ಯುತ್ತು ಹರಿದಂತಾಯಿತು. ಕತ್ತಿತ್ತಿ ಅವಳ ಮುಖ ನೋಡಿದ. ನೀಲಿಯ ನೀಲಮೆಯ ಬೋಗಸೆ ಕಣ್ಣಿಗಳಲ್ಲಿ ನೀರು ತುಳುಕಿ ನಿಂತಿತ್ತು. ಮುತ್ತಿ ನಂಧ ಎರಡು ಹಸಿಗಳು ಅವಳ ಕೆನ್ನೆಯ ಮೇಲೆ ಇಳಿಯುತ್ತಿದ್ದುವು. ಮುಖದಲ್ಲಿ ಉದ್ದೇಗ ನೆಲಸಿತ್ತು; ಮುಖ ಕೆಂಪಾಗಿತ್ತು; ತುಪೆ ನಡುಗು ತ್ತಿತ್ತು. ಆಶ್ಚರ್ಯದಿಂದ ಮೂಕನಾಗಿದ್ದ ರಂಗಸಾಮಿ ಮೇಲ್ಲನೆ “ಯಾಕೆ ನೀಲಾ?” ಎಂದು ಕೇಳಿದ. “ಬೇಡಿ ದೋರೆಯೇ” ಎಂದು ಅವಳು ಮೇಲ್ಲನೆ ಉಸಿಗರೆದಳು. ಅವಳ ಧ್ವನಿಯಲ್ಲಿ ದೈನ್ಯ ತುಂಬಿ ಹೊರಸೂ

ಸುತ್ತಿತ್ತು. ರಂಗಸಾಮಿ ಕೇಳಿದ :

“ನಿನ್ನ ಇಟ್ಟ ಈಡೀರಿಸುವುದಕ್ಕೆ ಏನು ಅಡ್ಡಿ, ನೀಲಾ? ”

“ಬ್ಯಾಡಿ ದ್ಯಾವರೇ, ನನ್ನ ಕ್ಷಮಿಸಿ; ನಾ ತಪ್ಪಿ ಮಾಡಿದೆ.”

“ಏನು ತಪ್ಪಿ ಮಾಡಿದೆ ನೀಲಾ ಕ್ಷಮಿಸುವುದಕ್ಕೆ? ”

“ಸುಮೆಚ್ಚಿ ನಿಮ್ಮನ್ನು ನೋರಿಯಿಸಿದೆ, ನನ್ನೊಡ್ಡಾ.”

“ಹೇಗೆ? ”

“ಏನು ಯೋಳಿ ಬುದ್ದಿ.”

“ಹೇಳು ನೀಲಾ, ಸಂಕೋಚನೇಕೆ? ”

“ನಂಗೆ ಲಗ್ಗಿ ಆಗದೆ ಬುದ್ದಿ.”

ಬೆಟ್ಟಿನೇ ಕಳಚಿ ತಲೆಯ ಮೇಲೆ ಬಿಡ್ಡಂತಾಯಿತು. ರಂಗಸಾಮಿಗೆ ಮುಂದೆ ಮಾತೇ ಹೊರಡಲಿಲ್ಲ. ಒಣಗಿದ್ದ ನಾಲಗೆಯಿಂದ ತುಟಿ ಸವರಿಕೊಳ್ಳುತ್ತ ಪ್ರಯತ್ನಪೂರ್ವಕವಾಗಿ ಕೇಳಿದ :

“ನನಗೆ ಇದು ತಿಳಿಯದು, ನೀಲಾ. ಆದರೆತಾನೆ ಏನು ನಷ್ಟಿ? ನನ್ನ ಮೇಲೆ ನಿನಗೆ ಪ್ರೀತಿ ಇದ್ದರೆ ಯಾವುದು ಅಡ್ಡಿ ಬಂದಿತು? ”

“ಹಂಗಲ್ಲಾ ನನ್ನೊಡ್ಡಾ. ನಂ ಜನದಲ್ಲಿ ಲಗ್ಗಿ ಆಗಿರೋರು ನಡ್ಡಿ ಕೆಡ್ಡಾರಮು; ಪರ್ಗಂಡಸಿಗೆ ಪ್ರೀತಿ ಪಡ್ಡಾರಮು; ಗಂಡಸ್ಸಿ ಎರಡಾಗಿ ನಡಿಬಾರದು, ದ್ಯಾವರೇ. ಹಂಗೆ ನಡೆದರೆ ವಂಸ ನಿರ್ದಿಂಸ ಆದಾತು; ಮಂತ್ರ ತಂತ್ರ ನಂಗೆ ಕೆಂದದೆ ಓದಾವು; ನಮ್ಮನ್ನು ಆವಾಗಿದು ತಿಂದಾವು.”

“ಹಾಗಾದರೆ, ನನ್ನ ಮೇಲೆ ನಿನಗೆ ಪ್ರೀತಿ ಇಲ್ಲ ಅನ್ನು.”

“ಆ ಮಾತು ಬ್ಯಾಡ ಬುದ್ದಿ. ನಂ ನೀತಿ ತಪ್ಪಿ ನಾವು ನಡೆಯೋದು ಹೆಂಗೆ? ನಿಂ ಆಸಿ ನೆರ್ವೀರೋದು ಹೆಂಗೆ, ನನ್ನೊಡ್ಡಾ.”

“ನೀಲಾ, ನಿನಗಾಗಿ ಹಾತೊರೆಯುತ್ತಿದೇನೆ. ಜೀವದ ಹಂಗಿಲ್ಲದೆ ಏನು ಬೇಕಾದರೂ ಮಾಡುತ್ತೇನೆ. ನೀನು ನನ್ನ ವಳಾಗು; ನನ್ನ ಕೈಹಿಡಿ.”

“ನನ್ನ ಕೊಲ್ಲೀಡಿ, ನನ್ನ ದೊರೆಯೇ. ನಾ ಏನಾಡ್ಡಿ. ಕಟ್ಟಿ ವಿಾರೋ ಹಂಗಿಲ್ಲ; ನೀತಿ ಬಿಡೋ ಹಂಗಿಲ್ಲ.... ನನ್ನ ಕ್ಷಮಿಸಿಬಿಡಿ.”

ಮಾತಾಡುತ್ತಿದ್ದುಂತೆ ಅವಳ ಕಂರ ಮತ್ತೆ ಗದ್ದಿದವಾಗಿ ಕಣ್ಣಿನಲ್ಲಿ ನೀರು ಉಕ್ಕೆ ಹರಿಯಿತು. ರಂಗಸಾಮಿ, “ಹಾಗಾದರೆ ನನ್ನ ಪ್ರೇಮಕ್ಕೆ ಇದೇ ಪ್ರತಿಫಲವೆ ನನ್ನ ನೀಲಾ” ಎಂದು ಗೋಳಾಡಿದ. ನೀಲಿ ಬಿಕ್ಕೆ ಬಿಕ್ಕೆ ಅಳುತ್ತ ಅವನ ಪದತ್ತಲದಲ್ಲಿ ಕುಸಿದು, ಅವನ ಕೈಗಳನ್ನು ಹಿಡಿದುಕೊಂಡು ತನ್ನ ಎರಡು ಕಣ್ಣುಗಳಿಗೂ ಒತ್ತಿಕೊಳ್ಳುತ್ತ ಬೇಡಿ ಕೊಂಡಳು: “ಇನ್ನಕ್ಕೆ ಬರ್ತುದೆಂದು ನಾಕಾಣಿ ನನ್ನ ಸ್ವಾಮಿಯಾ, ನನ್ನ ಕ್ರಮಿಸಿ ಈ ಪಾಸೀನ ಮರಿತುಬುಡಿ.”

ರಂಗಸಾಮಿ ನಿದಾನವಾಗಿ ಅವಳ ಕೈಗಳೆರಡನ್ನೂ ಬಿಡಿಸಿಕೊಂಡು ಹಿಂದಕ್ಕೆ ಹೆಚ್ಚೆ ಇಟ್ಟಿ. ಅವನ ಮನಸ್ಸು ಭಿದ್ರುವಾಗಿ ಹೊಗಿತ್ತು. ಮೈ ಬನವಲ್ಲಿದಿತ್ತು. ಕಣ್ಣ ದಿಕ್ಕುಗಾಣದಾಗಿತ್ತು. ನೀಲಿ ದೈಸ್ಯ ಪಶ್ಚಾತ್ತಪಗಳಿ ಮೂರ್ತಿಗೊಂಡಂತೆ ಎರಡು ಕೈಗಳನ್ನೂ ಹೊಸೆ ಯುತ್ತ ಕಣ್ಣಿನಲ್ಲಿ ನೀರು ಸುರಿಸುತ್ತ ಇವನನ್ನೇ ನೋಡುತ್ತಾ ನಿಂತಿದ್ದಳು. ರಂಗಸಾಮಿ ಹಿಂತಿರುಗಿ ಮೆಲ್ಲನೆ ಹೊರಟು ಹೊಡಿದ. ಅವನ ಕಿವಿಯಲ್ಲಿ, “ಕಟ್ಟು ವಿಾರೋಹಂಗಿಲ್ಲ; ನೀತಿ ಬಿಡೋಹಂಗಿಲ್ಲ. ಈ ಪಾಸೀನ ಮರಿತುಬುಡಿ” ಎಂಬ ನೀಲಳ ಆರ್ಥಿಕ್ಕಾನ್ನಿ ಬಂದೇ ಸಮನೆ ವೋಳಗುತ್ತಿತ್ತು.

೨

ರಾತ್ರಿ ಉಟಕ್ಕೆ ಕುಳಿತಾಗ ನಾರಣಪ್ಪನವರು ರಂಗಸಾಮಿಯನ್ನು ನೋಡಿ, “ಯಾಕೆ ಸಾಮಿ, ಎರಡು ಮೂರು ದಿನದಿಂದ ಒಂದು ತರಹ ಇದೀಯಲ್ಲಾ. ಮೈಸರಿಯಾಗಿಲ್ಲವೇನು?” ಎಂದು ಕೇಳಿದರು. “ಇಲ್ಲ ಮಾವ, ಸರಿಯಾಗಿದೆ” ಎಂದು ರಂಗಸಾಮಿ ಹೇಳಿ ಅವ್ಯಕ್ತೇ ಸುಮೃದ್ಧಿ ನಾಗಿಬಿಟ್ಟಿ. ಎಲ್ಲೊ ಹನ ಬದಲಾವಣೆಯಿಂದ ಹೀಗಾಗಿರಬಹುದೆಂದು ನಾರಣಪ್ಪನವರು ಭಾವಿಸಿದರು. ರಂಗಸಾಮಿ ಒಂದು ಹ್ವಣಿ ಬಿಟ್ಟಿ:

“ನಾಳಿ ಉರಿಗೆ ಹೊರಡುತ್ತೇನೆ, ಮಾವ” ಎಂದ.

“ಆಂ? ಆಗಲೇ ಏನವಸರ. ಬಂದಿನ್ನೂ ಹದಿಸ್ಯೆದು ದಿನ ಕೂಡ ಆಗಿಲ್ಲ.”

“ಇಲ್ಲ; ಉರಿನಲ್ಲಿ ಕೆಲಸವಿದೆ. ಸ್ವೇಹಿತರ ಜೊತೆಯಲ್ಲಿ ನಂದಿಗೆ

ಹೊಗಬೇಕಾಗದೆ.”

“ సరియపు. నిన్న ఏవాఫడిగే నన్న అడ్డి ఇల్ల. ఇన్నొ నాల్కు దిన ఇద్దిద్దరే చెన్నాగిత్తు.”

“ ಇನ್ನೊಂದು ಸಲ ಬರುತ್ತೇನೆ ಮಾವ, ಅದಕ್ಕೇನು.”

“ಆಗಲವು, ಸಂತೋಷ. ಆದರೆ....”

వూతన్న అవరు అధోక్తేయల్లి సిల్పిసిదరు, రంగసామి కత్తెత్తి నారణప్పనవర ముఖ సోడిద. లూటద మధ్య సిరు కుడియుత్త అవరు మెల్లనే ప్రారంభిసిదచు :

“ ಆದರೆ....ಹುಡುಗಿ ವಿಚಾರನಿನಗೆ ಒಮ್ಮೆಗೆತಾನೆ ? ”

“ ಹುಡುಗಿ ವಿಚಾರ....ಓ ! ”

“ ಮನಸ್ಸಿಗೆ ಸಮಾಧಾನ ಇದ್ದರೆ ಹೇಳಿಪ್ಪ. ಬಲವಂತವೇನೂ ಇಲ್ಲಿ:”

“ సరి వ్యావ, ఆదరే ”

“ ఏను ఆనుమాన ? ”

“ నాను మదువే వాడికొళ్ళబారదు అంత తేమాఫ్సిసి దేనే: ”

“ಹ್ಯಾ ! ..”

నారణప్పనవరు ఎత్తిద్ద తుక్కన్న అల్లిగే చిట్ట చిట్టరు. ఆవాక్కుగి రంగసామయ ముఖ నోహిదరు.

“ ఏను మచ్చు ఇదు, సామి ? ”

“ ಹುಣ್ಣಲ್ಲ ನೂವ ; ನನ್ನ ತೀವ್ರಾಂನ ಇದು.”

“ಹಾಗಾದರೆ ಕೊನೆಯವರೆಗೂ ಹೀಗೆಯೆ?....”

“ಹೊದು.”

ಇನ್ನು ಒತ್ತಾಯವಡಿಸುವುದರಿಂದ ಪ್ರಯೋಜನವಿಲ್ಲವೆಂದು ತಿಳಿದು ಅವರು ಸುಮ್ಮುನಾದರು. ಇವನ ನಿರ್ಧಾರವನ್ನು ಕೇಳಿ ಅವರಿಗೆ ತುಂಬ ನಿರಾಶೀಯ ಆಗಿರಬೇಕು. ಅವರು ಬಿಟ್ಟ ನಿಟ್ಟುಸಿರು ಭಾರವಾಗಿ ಆದನ್ನು ಸೂಚಿಸುವಂತಿತ್ತು. ಹಕ್ಕುದಲ್ಲಿ ಕುಳಿತಿದ್ದ ರಂಗಸಾಮಿಗೆ ಅದು

ಕೇಳದಿ ಹೋಗಲಿಲ್ಲ. ಅವನು ಉಟ್ಟದ ಶಾಸ್ತ್ರಮಾಡಿ ಎದ್ದು ಕೈತೊಳೆದು ಕೊಂಡ ಕೂಡಲೆ ಕೊಟ್ಟಿಗೆ ಹೋಗಿ ಮಲಗಬಿಟ್ಟು.

೪

ಬೆಳೆಗಾಯಿತು. ರಂಗಸಾಮಿ ಗಂಟುಮೂಟಿ ಕಟ್ಟಿ ಹೊರಟೀ ಬಿಟ್ಟು. ಸ್ವೇಷನ್ನಿನವರಿಗೂ ತಾವು ಬಂಡಿಯಲ್ಲಿ ಬರುವುದಾಗಿ ನಾರಣಪ್ಪನವರು ತಿಳಿಸಿದರು. ರಂಗಸಾಮಿ, ಬೇಡ ನಿಮಗೇಕೆ ತೊಂದರೆ ಎಂದುಬಿಟ್ಟು. ದಾರಿ ಸವೆಯುವವರಿಗೂ ಅವನು ಬಂಡಿಯಲ್ಲಿ ಒಬ್ಬನೇ ಮಲಗಿ ಹೊರಳಾಡುತ್ತು ಇದ್ದ. ಸ್ವೇಷನ್ನಿನ್ನು ತಲಪಿದಾಗ ಬೆಳಗೆ ಬಂಬತ್ತು ಫಂಟೆಯಾಗಿತ್ತು. ಅಲ್ಲಿ ಹೆಚ್ಚು ಜನ ಇರಲಿಲ್ಲ. ಸಾಮಾನು ಸರಂಜಾವುಗಳ ರವಾನೆಗೋಣ್ಣರ ಕಟ್ಟಿದ್ದ ಸಣ್ಣ ನಿಲಾಳಣವದು. ರಂಗಸಾಮಿ ಪಿಕೆಟ್ ತೆಗೆದುಕೊಂಡು ಸಿದ್ದವಾಗುವುದಕ್ಕೂ ರ್ಯಾಲು ಬರುವುದಕ್ಕೂ ಸರಿಹೋಯಿತು. ಅವನು ಪೆಟ್ಟಿಗೆ ಹಾಸಿಗೆಗಳಿಂದನೆ ಹತ್ತಿರದ ಒಂದು ಗಾಡಿಗೆ ಹತ್ತಿದ. ಬಾಗಿಲನ್ನು ಹಾಕುವುದಕ್ಕೂ ಮರಿತು ಸಾಮಾನುಗಳನ್ನು ಒಂದು ಕಡೆ ಎಸೆದು ಕಿಟ್ಟಿಕಿರು ಹತ್ತಿರ ಕುಳಿತು ಕೊಂಡ. ಅವನ ದೃಷ್ಟಿ ಕಿಟ್ಟಿಕಿರುತ್ತಿದ್ದಾಚೆ ಹೋಯಿತು. ತಾನು ಆಗತಾನೆ ಬಿಟ್ಟು ಬಂದ ಹಳ್ಳಿಯೂ ಅದರಾಚಿ ದೂರದಲ್ಲಿ ಆ ಬೆಟ್ಟಿನೂ ಅದರ ಪಕ್ಕದ ಬನವೂ ಅವನ ದೃಷ್ಟಿಯನ್ನು ಸೆಳೆದುವು. ರಂಗಸಾಮಿ ನೀಳವಾಗಿ ಉಸಿರುಬಿಟ್ಟು ಅವನ್ನೆ ನೋಡುತ್ತು ಕುಳಿತು. ಮನಸ್ಸು ಬಹಳ ಉದ್ದಿಗ್ನವಾಗಿತ್ತು. ಅವನಲ್ಲಿ ಇಲ್ಲದ ಒಲುಮೆಯನ್ನು ಉಕ್ಕಿಸಿ, ಕೊನೆಗೆ ಅದನ್ನೆ ನುಂಗಿ ನಿಶ್ಚಲವಾಗಿ ಕುಳಿತ್ತದ್ದು ಆ ಬೆಟ್ಟಿ ತನ್ನ ಬದುಕಿನ ಆಸೆ ಆಕಾಂಕ್ಷೆಗಳನ್ನು ಹೂಳಿ ಅವುಗಳ ಮೇಲೆ ಕಟ್ಟಿದ ಗೋರಿಯಂತೆ ಕಂಡಿತು. ಕಣ್ಣಿನಲ್ಲಿ ನೀರು ಉಕ್ಕಿತು. ಆ ಗಾಡಿಯಲ್ಲಿ ಅವನೊಬ್ಬನಲ್ಲದೆ ಇನ್ನಾರೂ ಇರಲಿಲ್ಲ. ಅವನ ದೃಷ್ಟಿಗಾಡಿಯ ಇನ್ನೊಂದು ಪಕ್ಕಕ್ಕೆ ಹೊರಳಿತು. ಅಲ್ಲಿ ಬರಿ ಬಯಲು. ಅದನ್ನು ನೆಟ್ಟುದಿಟ್ಟಿರುತ್ತಿದ್ದಾಗಿದೆ. ಅವನಿಗೆ ಹೊರಗೆ ಬಳಗೆ ಎಲ್ಲವೂ ಬಯಲಾಗಿಯೆ ಕಂಡಿತು. ತನ್ನ ಬಾಳೂ ಬಟ್ಟಬಯಲು ಎಂದು ಕೊಂಡ. ಕಣ್ಣಿನಿಂದ ಉಕ್ಕಿ ಕೆನ್ನೆಯ ಮೇಲೆ ಕಾಲುವೆಯಾಗಿ ಹರಿ

ಯುತ್ತಿದ್ದ ನೀರನ್ನು ಒರಸಿಕೊಳ್ಳುವುದಕ್ಕೂ ತೋರದೆ ಕಲ್ಲುಗೊಂಬೆ
ಯಂತೆ ಸುಮ್ಮನೆ ಕುಳಿತುಕೊಂಡ. ರೈಲು ಮೆಲ್ಲನೆ ಹೊರಟಿತು. ಅದು
ಹೊರಡುವುದಕ್ಕೂ ಪ್ರೋಟ್ರೆರನೊಬ್ಬನು ರಂಗಸಾಮಿ ಕುಳಿತಿದ್ದ
ಗಾಡಿಯ ತೆರೆದ ಬಾಗಿಲನ್ನು ಎಳೆದು ಧಡಾರನೆ ಮುಚ್ಚುವುದಕ್ಕೂ
ಸರಿಹೋಯಿತು.—

* * * *

ಸದ್ದು ಕೇಳಿ ಧಟ್ಟನೆ ಎಚ್ಚರವಾಯಿತು.

ಕಣ್ಣಬಿಟ್ಟು ನೋಡುತ್ತಾನೆ, ಬೆಳ್ಗಗೆ ಬೆಳಕಾಗಿದೆ. ನಾರಣಪ್ಪ
ನವರು ಕೊತಡಿಯೋಳಗೆ ಬಂದು ಕಿಟ್ಟಿಕಿಯ ಬಾಗಿಲನ್ನು ತೆಗೆಯುತ್ತೆ
ಇದಾರೆ; ರಂಗಸಾಮಿ ಅಂಗಾತನಾಗಿ ಮಲಗಿಕೊಂಡಿದಾನೆ, ಕಣ್ಣಿನಿಂದ
ನೀರು ಹರಿದು ಕಿವಿಯ ಬಳಗೆಲ್ಲಾ ಹೋಗಿದೆ. ಇವನಿಗೆ ಎಚ್ಚರ
ವಾದದ್ದನ್ನು ಕಂಡು ನಾರಣಪ್ಪನವರು ಮೆಲ್ಲನೆ:

“ ಏನೋ ಸಾಮಿ, ಕನವರಿಸುತ್ತಾ ಬಿಕ್ಕುತ್ತಾ ಇದ್ದೀ. ಹೊಸ
ಜಾಗ ಅಂತಲೆ? ಅಂಗಾತನಾಗಿ ಮಲಗಿದೀಯಲ್ಲವ್ವು. ಏಳು, ಹೊತ್ತಾ
ಯಿತು; ಸ್ತುನಕ್ಕೆ ನೀರು ಸಿದ್ಧವಾಗಿದೆ.” ಎಂದುಕೊಂಡು ಹೊರಗೆ
ಹೋದರು.

ರಂಗಸಾಮಿ ಕಣ್ಣಜ್ಜಿಕೊಳ್ಳುತ್ತ ಎದ್ದು ಹೋಗಿ ಮುಖ ತೊಳೆದು
ಕೊಂಡು ನಡುಮನಸೆಗೆ ಬಂದ. ಅವನುಜನ್ನೂ ಬಜ್ಚಲು ಮನೆಯಲ್ಲಿ
ಇದಾನೆಂದು ನಾಗನೇಣಿ ತಿಳಿದುಕೊಂಡಿದ್ದ ಕೇಸೂ, ಶಾಖೆ ಇಡುವುದಕ್ಕೆ
ಅವನ ಕೊಟಡಿಗೆ ಹೊದವಳು ಇನ್ನೂ ಅಲ್ಲಿಂದ ಹಿಂತಿರುಗಿರಲ್ಲಿಲ್ಲ.
ಅವಳು ಅಲ್ಲಿಂದ ಹೊರಡುವುದಕ್ಕೂ ಅವನು ಕೊಟಡಿಯ ಬಾಗಿಲಿಗೆ
ಬರುವುದಕ್ಕೂ ಸರಿಹೋಯಿತು. ಅವನನ್ನು ಕಂಡು ಅವಳು ಬೆಚ್ಚಿದ
ವಳಂತೆ ಎರಡು ಹೆಚ್ಚೆ ಹಿಂದಿಟ್ಟು ನಿಂತಳು. ನಡುಮನಸೆಯಲ್ಲಿ ಯಾರೂ
ಇಲ್ಲದ್ದನ್ನು ರಂಗಸಾಮಿ ಆಗಲೆ ಗಮನಿಸಿರೆಬೇಕು. ಅವನೂ ಎರಡು
ಹೆಚ್ಚೆ ಮುಂದಿಟ್ಟು ಅವಳ ಎರಡು ಕೃಂಗಳನ್ನೂ ಹಿಡಿದುಕೊಂಡ. ಅವಳು
ಬಂದು ಕೈಬಿಡಿಸಿಕೊಂಡು ಸರ್ವನೆ ಸೆರಗು ಎಳೆದು ಮುಖ ಮುಚ್ಚಿ
ಕೊಂಡಳು. ರಂಗಸಾಮಿ ಮೆಲ್ಲನೆ ಆ ಕೈಯನ್ನೂ ಬಿಡಿಸಿ ತನ್ನ ಕೈಗೆ

ತೆಗೆದುಕೊಂಡು ಅವಳ ಮುಖವನ್ನು ಒಂದು ಕ್ಷೇತ್ರ ಎನೆಯಿಕ್ಕೆದೆ ನೋಡಿದ. ನಾಗವೇಣಿಯ ಮುಖ ಲಜ್ಜೆಯಿಂದ ಕೆಂಪಾಗಿತ್ತು. ಬೆನ್ನು ಮೇಲೆ ಅಲೆದಾಡುತ್ತಿದ್ದ ಆ ಸಿಡುಜಡೆ ಅವಳು ಸೆರಗು ಎಳೆದುಕೊಂಡಾಗ ಚಿನ್ಮೃತ ಮುಂದೆ ಬಂದಿತ್ತು. ರಂಗಸಾಮಿಗೆ ಅವಳ ಆ ನಿಲುವು ತುಂಬ ಚೆಲುವಾಗಿ ಕಂಡಿತು. ಮಾತಿಗಿಂತ ಮಧುರವಾದ ಈ ಹೂಾನವನ್ನು ಅವರಿಬ್ಬರೂ ಹೀಗೆ ಒಂದು ಕ್ಷೇತ್ರವಾತ್ ಸವಿದಿರಬೇಕು. ಅಷ್ಟರಲ್ಲಿ, ಹಸುವಿಗೆ ಹುಲ್ಲುಹಾಕುವುದಕ್ಕೆ ಕೊಟ್ಟಿಗೆಗೆ ಹೋಗಿದ್ದ ನಾರಣಪ್ಪನವರು ಹಿತ್ತೆಲ ಬಾಗಿಲಿನಿಂದ ಒಳಗೆ ಬಂದರು. ಬಂದವರು ಇವರಿಬ್ಬರೂ ನಿಂತಿದ್ದುದನ್ನು ಕಂಡೋ ಏನೋ ಅಲ್ಲಿ ನಿಂತು ಮೇಲ್ಲನೆ ಒಂದು ಸಲ ಕೆನ್ನಿದರು. ನಾಗವೇಣಿ ಚಕಿತಭಾಗಿ ಭಂಗನೆ ಹಾರಿದಳು. ರಂಗಸಾಮಿ ಕೊಟ್ಟಿಯೋಳಗೆ ಹೋದ. ಅವನಿಗೆ ಒಂದು ಬಗೆಯ ಆನಂದವಿಶ್ರವಾದ ಸಂಕೋಚ, ನಾಚಿಕೆ. ಜೊತೆಗೆ ಒಂದು ರಾತ್ರಿಯ ಸಿದ್ದಿ ಹಡೆದ ಹದಿನ್ಯೇದು ದಿನಗಳ ವಿಚಿತ್ರವನ್ನು ನೆನೆದು ಮನಸ್ಸಿನಲ್ಲಿ ನಗು. ರಂಗಸಾಮಿ ನಗುತ್ತ ಕಾಫಿಯ ಲೋಟವನ್ನು ಕೈಗೆ ತೆಗೆದುಕೊಂಡ.

ಸಾ ಧನೆ

ಹಾಲುಗಲ್ಲಿನಲ್ಲಿ ಕಡೆದ ವಿಗ್ರಹ. ಇನ್ನೂ ಅಪೂರ್ವವಾಗಿದ್ದುದು ರಿಂದ ಮುಖಭಾಗವೆಲ್ಲಾ ಅನ್ಯಾಯವಾಗಿತ್ತು. ಕೀರೀಟ ಮಂಡಿತವಾದ ತಲೆ; ಕೊಂಕಿ ಕೆಳಗಿಳಿದಿರುವ ಸೋಂಡಿಲು, ಅಷ್ಟು ಭುಜಗ ಇಂ; ಒಂದೊಂದು ಕೈಯಲ್ಲಿಯೂ ಬಿಡ್ಡ ಶ್ರೀಶಾಲ ಡಮರುಗ ಕುಂತಾದಿ ಆಯುಧ ವಿಶೇಷಗಳು; ಆ ಆಕಾರಕ್ಕೆ ತಕ್ಕು ಉದರದ ಗಾತ್ರ; ಅದನ್ನು ಮೂರು ಸುತ್ತು ಬಳಸಿ ಹಿಂದೆ ಹಾದು ತಲೆಯ ಮೇಲೆ ತನ್ನ ಸಹ್ಯ ಮುಖಗಳನ್ನೂ ಗಂಭೀರವಾಗಿ ವಿಸ್ತೃತಿ ನಿಂತಿರುವ ಮಹಾಸರ್ವ; ಕೆಳಗೆ ಸೂಕ್ತ, ರೇಖೆಗಳಿಂದ ಕೂಡಿರುವ ಕಲಾಮಯವಾದ ವಿಚಿತ್ರತರ ಪೀಠ; ಪೀಠಕ್ಕೆ ಹೊಂದಿಕೊಂಡು, ಭಯ ಭಕ್ತಿಗಳಿಂದ ಸಾಮಾನ್ಯವಿಯನ್ನು ಹೊತ್ತಿರುವ ಮೂರುಕ, ಉಭಯ ಪಾಶ್ಚಾತ್ಯಗಳಲ್ಲಿಯೂ ಅತಿ ಸೂಕ್ತ ಶರೀರಗಳಾಗಿ ಚಾಮರವ್ಯಜನಾದಿಗಳಿಂದ ಪ್ರಭುವನ್ನು ಓಲಯಿಸುತ್ತೇ ಸ್ವಲ್ಪ ಬಗ್ಗೆ ನಿಂತಿರುವ ಗಂಧವರ್ಚ ದಂಪತ್ತಿಗಳು,—ವದಾರ್ಥನಾಂತರ್ಯಾಸ ಬೃಹದ್ರಾಪಿ ಗಣಪತಿ, ಮುಕ್ಕಾಲು ಮುಗಿದಿರುವ ವಿಗ್ರಹ; ಆ ನಾ ಮಾನ್ಯ ಕೃತಿ.

ನೋಡುತ್ತ ನಿಂತಿರುವಂತೆ ಶಿಲ್ಪಿಯ ಮುಖದ ಮೇಲೆ ಒಂದು ನಗು ಸುಳಿಯಿತು. ಅವನ ಕೃತಿ ಅದು. ಮುಗಿಯವುದಕ್ಕೆ ಬಹಳ ಕಾಲ ಬೀಕಾರಲಿಲ್ಲ. ಯಾವುದರೆ ನಾಶ್ಚರ್ಯ ದಿವಸಗಳು ಆಮೇಲೆ? ನೇನಪಿಸಿಂದ ಅವನ ಮೈ ರೋಮಾಂಚಿತವಾಯಿತು. ಆಮೇಲೆ ತನ್ನ ಕೃತಿ ಪೂರ್ವವಾಗುವುದು. ತನ್ನ ಆಶೆ ನೇರವೇರುವುದು. ತನ್ನ ಬಹುದಿನದ ತಪಸ್ಸು ಸಿದ್ಧಿಸುವುದು. ಆ ಸಿದ್ಧಿ! ಅವನ ಮನಸ್ಸಿನಲ್ಲಿ ‘ಸಿದ್ಧಿ’, ಎಂಬ ಮಾತ್ರ ಸುಳಿಸುಳಿಯಾಗಿ ದಸಿಕೊಟ್ಟಿತು. ಅವನ ಕಣ್ಣಿನಲ್ಲಿ ಕೃಪಿ ತುಳುಕುತ್ತಿತ್ತು. ಮೈವೆತ್ತು ನಿಂತಿರುವ ತನ್ನ ಕರೀಯನ್ನು ಆಹಾರಾರಿತ ನೇತ್ರಗಳಿಂದ ಸವಿಯುತ್ತ ತದೇಕಧ್ಯಾನಚಿತ್ತನಾದ.

*

*

*

*

ಆತ ಕಲೋಪಾಸಕ, ಆಜನ್ತು ಬ್ರಹ್ಮಚಾರಿ. ವಯಂಸ್ವ ನಲವತ್ತುರ
ಹತ್ತಿರಕ್ಕೆ ಬಂದಿತ್ತು. ಕವ್ವಾದ ಸದ್ಯಭಾದ ದೇಹ; ತಲೆಯಲ್ಲಿ ದೀಕ್ಷೆ
ಬಧಿಭಾದ ಕೇಶರಾತಿ; ಅಗಲಭಾದ ಹಣಿಯಲ್ಲಿ ಕುಂಕುಮದ ದೊಡ್ಡ
ಅಡ್ಡಪಟ್ಟಿ; ಯಾವ ಭಾವವನ್ನೂ ವ್ಯಕ್ತಗೊಳಿಸದಿರುವ ಕೆಂಪಾದ
ಕಣ್ಣಗಳು; ಉಟ್ಟಿದ್ದು ರಕ್ತವರ್ಣದ ಪಂಚೆ, ಎರಡು ಕೈಗಳಲ್ಲಿಯೂ
ಎರಡು ತಾಮ್ರದ ಬಳಿಗಳು; ಕತ್ತಿನಲ್ಲಿ ರುದ್ರಾಷ್ಟಿಸರ; ಆ ಸರದೊಡನೆ
ಯಾವುದೊ ಹರಿದ್ರಾವರ್ಣದ ದಾರ; ಉಟ್ಟಿನಲ್ಲಿ ಅಷ್ಟು ಹಿತವಲ್ಲದ
ರೂಪ ಆತನದು. ನೋಡಿದರೆ ಇಂಥ ಜಾತಿಯವನೆಂದು ಹೇಳುವುದ
ಕ್ಷಾಗುತ್ತಿರಲಿಲ್ಲ.

ಉರಿನ ಹೊರಗೆ, ದೂರ ಪಶ್ಚಿಮಭಾಗದಲ್ಲಿ ಆತನ ಮನೆ. ಅಲ್ಲಿ
ವಿಶೇಷ ಜನಸಂಚಾರವಿರಲಿಲ್ಲ. ಮನೆಯ ಬಳಿಗೆ ಹೋಗುವುದಕ್ಕೆ
ಯಾರಿಗೂ ಧೈಯರವಿಲ್ಲ. ಆತನು ಯಾರೊಡನೆಯೂ ಸೇರುತ್ತಿರಲಿಲ್ಲ.
ಮಾತಾಡುತ್ತಿರಲಿಲ್ಲ. ಎರಡೊ ಮೂರೊ ದಿನಕೊ೦ಂದುಸಲ ಆತನು
ಮನೆಯಂದ ಹೊರಬಿದ್ದ ಎಲ್ಲಿಗೂ ಹೋಗುತ್ತಿದ್ದನ್ನು ಒಬ್ಬರಿಬು ರು
ನೋಡಿದ್ದರು. ಆತನ ವರ್ತನೆ ಜನದ ಕುಶಾಹಲವನ್ನು ಕೆರಳಿಸಿತ್ತು.
ನಾಲ್ಕುರು ಮಂದಿ ಎೋಗಾರರು ಸೇರಿ ಆತನ ಸ್ವೀಹಕ್ಕೆ ಪ್ರಯತ್ನಿಸಿ
ಕೃಸಾಗದೆ ಬಿಟ್ಟು ಒಬ್ಬರಿಬು ರು ಆತನೊಡನೆ ಬಲಾತ್ಮಾರವಾಗಿ
ಮಾತಾಡಿ ಆತನು ದಕ್ಷಿಣ ದೇಶದವನೆಂದೂ ಹೆಸರು ವಿಶ್ವನಾಥ ಶಾಸ್ರಿ
ಯೆಂದೂ ಬಹುಕಷ್ಟದಿಂದ ತಿಳಿದುಕೊಂಡಿದ್ದರು. ಇದಕ್ಕೆಂತ ಹೆಚ್ಚಾಗಿ
ಆ ಕುಶಾಹಲಗಳಿಗೆ ಯಾವ ವಿಚಾರವೂ ತಿಳಿಯದು. ಕೆಲವರು
ಆತನು ಮಾಂತ್ರಿಕನೆಂದೂ ಬಹಳ ದಿನಗಳಿಂದ ಯಾವುದೊ ಕಾರ್ಯದಲ್ಲಿ
ತೊಡಗಿರುವನೆಂದೂ ಆ ಪಾಳು ಬಿದ್ದ ದೆವ್ವದ ಮನೆಯಲ್ಲಿ ಒಬ್ಬನೇ
ಇರಬೇಕಾದರೆ ಅವನ ಧೈಯ ಹೆಚ್ಚೆಂದೂ ಮಾತಾಡಿಕೊಳ್ಳುತ್ತಿದ್ದರು.
ಆದರೆ ಅವನನ್ನು ಪರೀಕ್ಷೆಸುವ ಎದೆ ಯಾರಿಗೂ ಇರಲಿಲ್ಲ. ಕೆಲವು
ವರ್ಷ ದಿನಗಳಲ್ಲಿ ಶಾಸ್ರಿ ಅರ್ಥ ರಾತ್ರಿಯ ಸಮಯದಲ್ಲಿ ವಿಚಿತ್ರ ರೂಪಿ
ನಿಂದ ಕೈಯಲ್ಲಿ ಬೆಂಕಿಹಿಡಿದು ಎಲ್ಲಿಗೂ ಹೋಗುತ್ತಿದ್ದು ಹಲವರ
ದೃಷ್ಟಿಗೆ ಬಿದ್ದಿತ್ತು. ಇದರಿಂದ ಅನೇಕರಿಗೆ ಅವನ ವಿಚಾರದಲ್ಲಿ

ಅಂಚಿಕೆಯೂ ವಿಸ್ತೃಯವೂ ಉಂಟಾಗಿದ್ದವು. ಅವನು ಮಾಟಿ ವಾರಣ ಅಭಿಚಾರಾದಿ ಅವಿದ್ಯೆಗಳಲ್ಲಿ ನಿಷ್ಣಾತನೆಂದು ಸುತ್ತುಲೂ ಸುದ್ದಿ ಹರಡಿತ್ತು.

ಇದರಲ್ಲಿ ಸತ್ಯವಿಲ್ಲದೆ ಇರಲಿಲ್ಲ. ಶಾಸ್ತ್ರ ಎಂಥ ಕಲಾವಿದನೋ ಅಂಥ ಶಕ್ತಿಪೂಜಕನಾಗಿದ್ದ ; ಅರ್ಕಗಳವತ್ತಿಯ ಆರಾಧಕನಾಗಿದ್ದ. ಕಲಾಜ್ಞನ ಅವನಿಗೆ ರಕ್ತಗತವಾಗಿತ್ತು. ಇದರೊಡನೆ ಶಕ್ತಿಯಾಧನೆಯೂ ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿತ್ತು. ಈ ವಿದ್ಯೆಯನ್ನು ಒಬ್ಬ ಸಂನ್ಯಾಸಿಯಿಂದ ಬಹು ಕಷ್ಟಪಟ್ಟ ಅಭ್ಯಾಸವನಾಡಿದ್ದ. ವಷಾಂತರಂಗಳಿಂದ ಅದರ ಸಿದ್ಧಿಗಾಗಿ ಜೀವ ತೇಯುತ್ತಿದ್ದ. ಬಿಸಿಲುಮಳಿಗಳಿಗಳೆನ್ನು ಹಗಲಿರುಳಿನ್ನು ದೇವಾರು ವರ್ಷಗಳ ದಿನ ತನ್ನ ಉಪಾಸನಾ ದೈವವಿರುವ ಸ್ಥಳವನ್ನು ಹುಡುಕಿಕೊಂಡು ಹುಜ್ಜನಂತೆ ಅಲೆದಾಡಿದ್ದ. ಕೊನೆಗೆ ಅದು ಅವನಿಗೆ ಈ ಉರಿನ ಬಳಿ ಲಭ್ಯವಾಗಿತ್ತು.

ಉರಿಗೆ ಸ್ವಲ್ಪ ದೂರದಲ್ಲಿ ಶ್ರಾನದ ಬಳಿ ಒಂದು ತೋರು. ಅಲ್ಲಿ ಜನಸುಳಿಯದ ಜಾಗದಲ್ಲಿ ಒಂದು ಅರ್ಕವೈಕೆ ; ಬಹಳ ಪುರಾತನವಾದದ್ದು. ಪ್ರತಿದಿನವೂ ಬೆಳಗಿನ ಹೊತ್ತು ಮೇಲಿನ ರಂಬೆಗಳಿಂದ ಹೂಗಳು ಬೀಳುವುವು. ಎಲ್ಲವೂ ನೇರವಾಗಿ ಬುಡಕ್ಕೇ ಬೀಳುವುವು. ಶಾಸ್ತ್ರಿ ಇದನ್ನೂ ಬಹಳವಾಗಿ ಪರಿಕ್ಷೇಸಿ ಕೊನೆಗೆ ಒಂದು ರಾತ್ರಿ ಬುಡವನ್ನು ಅಗೆದ. ಬಳಗೆ ಒಂದು ಭಾಗದಲ್ಲಿ ಬೇರು ಗಣವತ್ತಿಯ ಆಕಾರವನ್ನು ತಾಳಿತ್ತು. ಅದನ್ನು ಬಿಡಿಸಿ ತೆಗೆದುಕೊಂಡ. ಕಡುಬಡವನಿಗೆ ನಿಧಿ ಸಿಕ್ಕಿದಂತೆ ಹಾಸ್ತಿ ಈ ಶೋಧನದಿಂದ ಹಿಗಿ ಹೋಗಿದ್ದ. ತನ್ನ ಆರಾಧನೆಗೆ ಉಚಿತವಾದ ಸ್ಥಳವನ್ನು ಗೊತ್ತುವಾಡಿಕೊಂಡು ಯಾರೂ ದಿಕ್ಕಿಲ್ಲದ ಆ ಪಾಳು ಮನೆಯಲ್ಲಿ ನಿಂತ. ಪ್ರತಿದಿನವೂ ತನ್ನ ಪೂಜೆ ಮುಂದುವರಿದಂತೆಲ್ಲ ತನ್ನ ಇಷ್ಟದೈವದ ಮೂರ್ತಿಯೋಂದನ್ನು ಸ್ವಲ್ಪ ಸ್ವಲ್ಪವಾಗಿ ಕಡೆಯಹೊಡಿದ.

ಅಂದಿನಿಂದ ಅವನ ಪ್ರತ. ಅವನ ಇಷ್ಟಮೂರ್ತಿ ಇರುವ ಸ್ಥಳಕ್ಕೂ ಮನೆಗೂ ಒಂದು ಕಾಡು ದಾರಿಯಿತ್ತು. ಶಾಸ್ತ್ರಿ ಪ್ರತಿ ರಾತ್ರಿಯೂ ಅಲ್ಲಿಗೆ ಹೋಗಿ ಪೂಜೆ ಸಲ್ಲಿಸಬೇಕು. ಅವನಾವಾಸ್ಯ

ಪೂರ್ವಿಮಾದಿ ವಿಶೇಷ ದಿನಗಳಲ್ಲಿ ಪೂಜೆ ಬಹು ಕರಿನ. ಉಪವಾಸ ದಿಂದಿದ್ದ ನಿತೀಧ ಸಮಯದಲ್ಲಿ ಸ್ವಾನ, ಜಪ, ಹೋಮಾದಿಗಳು; ಮಂತ್ರ, ಪೂಜೆ, ಫಲಪುಷ್ಟಸಮರ್ಪಣೆಗಳು. ಒಂದು ಜಾವ ಈ ಪೂಜೆ ಮಡಿಯಲ್ಲಿ ನಡೆಯಬೇಕು. ಅಮೇರಿ ಶಾಸ್ತ್ರ ಮನೆಗೆ ಹಿಂದಿರುಗು ತ್ರಿದ್ದ. ಸ್ವಲ್ಪ ಆಹಾರವನ್ನು ತೆಗೆದುಕೊಳ್ಳತ್ತಿದ್ದ. ಒಂದಿರಡು ಹಣ್ಣುಗಳು, ಸ್ವಲ್ಪ ನಿರ್ಯಾ. ಅನಂತರ ವಿಶ್ವಾಂತಿ. ಮಾರನೆಯ ಮಧ್ಯಾಹ್ನದ ವರೆಗೂ ಅಖಿಂಡ ನಿದ್ರೆ.

ಇದು ಶಾಸ್ತ್ರಯ ನಿತ್ಯಾನುಷ್ಠಾನ. ಹೀಗೆ ಅವನ ಪೂಜೆ ಅವಿಚ್ಛಿನ್ನ ವಾಗಿ ನಡೆದುಬಂದಿತ್ತು. ಈ ಹನ್ನೆರಡು ವರ್ಷಗಳಲ್ಲಿ ಅವನ ಪೂಜೆ ಮುಂದುವರಿದು ಉಪಾಸನಾದೇವತೆಯ ಸಾಕ್ಷಾತ್ಕಾರಕ್ಕೆ ಅವನನ್ನು ಹತ್ತಿರವಾಗಿಸುತ್ತಿದ್ದಂತೆಲ್ಲ ಅವನ ಕಲಾಕೃತಿಯೂ ಸ್ವಲ್ಪ ಸ್ವಲ್ಪವಾಗಿ. ಅನುಪಮವಾದ ತೇಜಸ್ಸಿನಿಂದ, ಸೂಕ್ಷ್ಮರೇಖಾ ವಿನ್ಯಾಸದಿಂದ ಮುಂದು ವರಿಯುತ್ತ ಬಂದಿತ್ತು. ಇದಲ್ಲದೆ ಶಾಸ್ತ್ರಗೆ ಬಾಳಿನಲ್ಲಿ ಬೇರೆ ಆಶೀರ್ವಾದ ಲಿಲ್ಲ; ಧ್ಯೇಯವಿರಲಿಲ್ಲ. ಈ ವ್ಯತದ ಸಿದ್ಧಿಗಾಗಿ ಹಗಲಿರುಳೂ ಚಿಂತಿಸುತ್ತಿದ್ದ; ನಿಷ್ಪೇಯಿಂದಿದ್ದ. ತನ್ನ ಕೃತಿ ಸಂಪೂರ್ಣವಾಗುವ ಮಹಾ ದಿನವನ್ನು ಅತ್ಯಾಶೀಯಿಂದ ನಿರೀಕ್ಷಿಸುತ್ತಿದ್ದ.

೭

ಒಂದು ರಾತ್ರಿ; ಅಮಾವಾಸ್ಯೆಯ ಹಿಂದಿನ ರಾತ್ರಿ; ಕಗ್ಗತ್ತಲು-ಶಾಸ್ತ್ರ ಯಥಾಪ್ರಕಾರ ಪೂಜೆಯಲ್ಲಿ ನಿರತನಾಗಿದಾನೆ. ಮುಂದೆ ಅದೇ ಹಳೆಯ ಅರ್ಚನೆಕ್ಕೆ. ಬುಡದಲ್ಲಿ ಮಂತ್ರಶುಧ್ಧವಾದ ನೆಲದಲ್ಲಿ ಒಂದು ಕಾಲುಮಣಿ; ಅದರ ಮೇಲೆ ಎರಡು ಹಣತೆಗಳು; ಹಣತೆಗಳ ಮಧ್ಯ ಅರ್ಚಗಣಪತಿಯ ಮೂಲಮೂರ್ತಿ; ಬಳಿಯಲ್ಲಿ ಒಂದು ರಾತ್ರಿ ರಕ್ತಪುಷ್ಟ; ಒಂದಿರಡು ಗಡಿಗೆಗಳು; ಸಣ್ಣದೊಂದು ನೀರಿನ ಗಿಂಡಿ; ಸಣ್ಣ ದೊಂದು ಗಂಟೆ. ಹಣತೆಯ ಬೆಳಕು ವಿವರಣವಾಗಿ ಶಾಸ್ತ್ರಯ ಮುಖದ ಮೇಲೆ ಬಿಧಿದೆ. ಅವನ ಹಣತೆಯ ತುಂಬ ಕುಂಕುಮ; ಆಗತಾನೆ ಸ್ವಾನಮಾಡಿ ಬಂದಿದ್ದರಿಂದ ಒದ್ದೆಯಾಗಿ ಹರಡಿಕೊಂಡಿರುವ ಕೂದಲು; ಕಾಷಿನವೋಂದುಳು ಮೈಮೇಲೆ ಬೇರೆ ಬಟ್ಟೆಯಲ್ಲ; ಏನನೊ೦

నిరీక్షిసుత్తిరువంతిరువ కెంగణ్ణుగళు; బాయల్లి స్ఫుర్తాస్ఫుట్ మంతొచ్ఛారణ; మధ్యే మధ్యే ఆక్షగణపతిగి పుష్ట సమపణి; మంత్రజలాభిషేక.

నట్టిరుళిన సుళిగాళ కొరెయుత్త సుయ్యిందు బిసితు. శాస్త్రి ఒందు సల తలియిత్తి సుత్త నోఎిద. మరళ దృష్టియన్న తగి సి ఎదురిగిద్ద మూత్రియన్న క్షేణకాల తీక్ష్ణానాగి నిర్మి మేపనయననాగి నోఎిద. అవన ముఖద మేలే ఒందు నగు మైదోరితు. తన్న దేవరు ప్రసన్ననాగువంతిత్త. ఈ హన్సేరదు వషాగళింద నడెదిద్ద వ్రత నాళి ఒందు దివసదల్లి పూరయిసువుదు. తన్న శక్తి తన్న శ్రియే ఆమరవాగబహుదు; తాను లోక విశ్వాతనాగబహుదు.

అవన తుటిగళ మేలే పునః ఒందు తృప్తిసంచక హాస మైదోరితు. బళియల్లిద్ద ఒందు సణ్ణ ఆలుగిన ఆయుధవన్ను తెగెదుకొండు సర్పనే ఎదెయమేలే గీరికొండ. రక్త చిమ్మితు. కేళగడి మడికెయల్లిద్ద అశ్చియ కాళుగళిగి రక్తవన్న సేరిసి కలిసిద. ఒందు సల తలియిత్తి నోఎిద. మేలిన రెంబిగళింద నాల్య ఎక్కుద హూగళు ఉదురిదవు. ఆ హూగళన్నూ మంత్రా క్షేత్రియన్నూ మూత్రిగి అపిసి అంజలిబధ్ధనాగి, వీరాసనస్తిమిత నాగి కుళితు కణ్ణుచ్ఛి ధ్వానవశనాద.

* * * *

వారనేయ దిన రాత్రి; తుంబిద భానువారద అవావా స్యేయ రాత్రి. అందిగి సరియాగి శాస్త్రియ వ్రతక్షే హన్సేరదు వషా తుంబిత్త. ఆ దినవేల్లా అవను ఉపవాస కిన నిష్టే గళల్లి మగ్గునాగిద్ద. నడెయబేకాగిద్ద కేలవు సణ్ణ హోమాది గళన్ను మనెయల్లియే నడసి, తన్న తీల్పవన్న పూత్రమాదువుద రల్లి తొడగిద్ద. రాత్రి హన్సేరదు గంటియ వేళిగి కేలస ముగియువుదచ్చే ఒందిత్త. సజీవనాద గణపతి ధ్వానస్థనాగి

ಕುಳಿತಿರುವಂತೆ ತೋರುತ್ತಿತ್ತು. ರೇಖೆರೇಖೆಯೂ ಸೂಕ್ಷ್ಮವಾಗಿ, ತೇಜೋನಾಯವಾಗಿ ಮೂಡಿ ಬಂದಿತ್ತು. ಮುಖಭಾವದಲ್ಲಿ ಪರಿಪೂರ್ಣತೆ ನೆಲೆಸಿತ್ತು. ಅವಯವಗಳಲ್ಲಿ ಸಾಷ್ಟುವಲ್ಲಾ ರಾಗವೂ ಕಾಣುತ್ತಿದ್ದವು. ಶೈಲ್ಯಹಾಸ್ತವೇ ಮೂರ್ತಿಗೊಂಡಂತಿತ್ತು.

ಶಾಸ್ತ್ರಿಯ ಮನಸ್ಸಿನಲ್ಲಿ ಹಿಡಿಯಲಾಗದ ಹೆಮ್ಮೆ, ಉದ್ದೇಗ, ಕಂಪಿತ ಭಾವ. ಕ್ಷೇತ್ರ ಕ್ಷೇತ್ರಕ್ಕೂ ಮೈಯಲ್ಲಿ ರೋವಾಂಚನ. ಒಂದೆರಡು ಗಳಿಗೆ ಸ್ತುಭ್ರನಾಗಿ ತನ್ನನ್ನೇ ಮರಿತು ತನ್ನ ಶೈಲ್ಯವನ್ನು ನೋಡಿದ.— ಇಂದು ತನ್ನ ಪೂಜೆ ಸಫಲವಾಗಬೇಕು; ತನ್ನ ಇಷ್ಟದ್ವೀವ ತಾನು ಕಡೆದಿರುವ ಅವೃತ್ತಿಲಾವಿಗ್ರಹದ ರೂಪಿನಲ್ಲಿಯೇ ತನಗೆ ದರ್ಶನ ಕೊಡಬೇಕು; ತನ್ನ ಉಪಾಸನಾದ್ವೀವ ಇಂದು ಸಂಪೂರ್ಣವಾಗಿ ಒಲಿಯಬೇಕು.

ಶಾಸ್ತ್ರಿ ನಾನವಾಡಿ ರಕ್ತವಸ್ತುಗಳನ್ನು ಧರಿಸಿ ಆ ಮಹಾದಿನ ಕಾಗಿ ಜೀವವಪೂರ್ಣಂದನ್ನು ಬಲಿಗೊಟ್ಟು ಅರ್ಕವೃಕ್ಷದ ಮುಂದೆ ಪೂಜೆಗೆ ಕುಳಿತಿದಾನೆ. ನಾವಾನ್ಯ ಪೂಜೆಯಲ್ಲಿ ರಾತ್ರಿಯ ಬಹುಭಾಗ ಕಳೆದಿದೆ. ಮಂತ್ರ ಶಂಧಿವಾದ ಸ್ಥಳದಲ್ಲಿ ವೀರಾಸನದಲ್ಲಿ ಕುಳಿತು, ಧ್ಯಾನ ಮಗ್ನಿ ನಾಗಿದಾನೆ. ಮುಂದೆ ಒಂದು ಕುಂಡದಲ್ಲಿ ತಗ್ನಿ ಪ್ರಜ್ಞಲಿಸುತ್ತಿದೆ; ಪಕ್ಕದಲ್ಲಿ ಎರಡು ಗಡಿಗೆಗಳಲ್ಲಿ ಕೆಂಪು ಹಳದಿಯ ಅನ್ನಗಳು ತುಂಬಿವೆ; ಒಂದು ಕಡೆ ರಕ್ತಪುಷ್ಟಗಳು ರಾಶಿಯಾಗಿ ಬಿಡ್ಡಿವೆ. ಅವನನ್ನೂ ಗಿಡವನ್ನೂ ಸೇರಿಸಿಕೊಂಡು ಹಳದಿಯ ದಾರಪೂರ್ಣಂದು ಮೂರು ಸುತ್ತುಹಾಕಿಕೊಂಡಿದೆ. ಬಳಿಯಲ್ಲಿ ಸಣ್ಣ ಕುಡಿಕೆಗಳಲ್ಲಿ ತುಪ್ಪ, ಮಂತ್ರಾಕ್ಷತ್ವೀ ಹೊದಲಾದ ಹೊಮನಾಮಗ್ರಿಗಳಿವೆ. ಶಾಸ್ತ್ರಿ ತನ್ನ ಮುಂದಿರುವ ಮೂಲ ಮೂರ್ತಿಗೆ ಪುಷ್ಟ ಸಮರ್ಪಿಸುತ್ತ ತನ್ನ ಮೈ ರಕ್ತದಿಂದ ಕಲಸಿದ ಅಕ್ಷಯ ಕಾಳುಗಳನ್ನು ನಿರ್ವಹಿಸುತ್ತಿದೆ. ಅಡಿಗಡಿಗೆ ಗಟ್ಟಿಯಾಗಿ ಮಂತ್ರೋಚ್ಚಾರಣ ನಾಡುತ್ತ ಆ ಭೀಕರ ವಾತಾವರಣದ ಮೌನವನ್ನು ಕೆಳಕುತ್ತಿದಾನೆ. ಹಣತೀಗಳು ವಿಷಣ್ಣುವಾಗಿ ಉರಿಯುತ್ತಿವೆ. ಅರ್ಕವೃಕ್ಷದ ಮೇಲಿನ ರೆಂಬಿಗಳು ನಟ್ಟಿರುಳಿನ ಆ ಸುಳಿಗಾಳಿಗೆ ತೂಗುತ್ತ ಅವಾನುಷ ಸನ್ನಿಹಿತವೊಂದನ್ನು ಕಲ್ಪಿಸಿವೆ.

ಸಾಧಕನು ಇದ್ದ ಕ್ಷೇದ್ದಂತೆ ತಲೆಯೆತ್ತಿ ಕೆಂಪು ಅನ್ನವನ್ನು ಎಂಟು ದಿಕ್ಕುಗಳಿಗೂ ಎಸೆದು, ದಿಗ್ಂಧನವಾಡಿ, ಮೂರು ಸಲ ತನ್ನನ್ನು ಸುತ್ತಿ ಕೊಂಡಿದ್ದ ಅರಿತಿನದ ದಾರವನ್ನು ಮುಟ್ಟಿ, ಮೂರು ಸಲ ನೆಲವನ್ನು ಬಡಿದು ಕುಳಿತುಕೊಂಡ. ಮರಳಿ ಒಂದು ಕ್ಷಣಿ ಬಿಟ್ಟಿ, ಗಡಿಗೆಯಲ್ಲಿದ್ದ ಹರಿದ್ರಾನ್ನವನ್ನು ಮೇಲಿ ಕೆಳಗೆ ಎಸೆದು, ಮುಂದಿದ್ದ ಅಗ್ನಿಯನ್ನು ಪುಟ್ಟಗೊಳಿಸಿ, ಅದರಲ್ಲಿ ಅನ್ನವನ್ನು ಬೇಳಿದ. ಹತ್ತಿರದಲ್ಲಿದ್ದ ತೀಕ್ಕೂನ್ಯಾ ಯುಧಪೋಂದನ್ನು ಕೈಗೆತ್ತಿಕೊಂಡು ಎದೆಯಲ್ಲಿ ಸರಸರನೆ ಎಳಿದುಕೊಂಡ. ನೆತ್ತರು ಹೊರಹೊಮ್ಮಿ ಸಣ್ಣ ಕುಡಿಕೆಯೊಂದನ್ನು ತುಂಬಿತು. ಅದನ್ನೂ ಮೂರು ಸಲ ನೆಲಕ್ಕೆ ಸೋಕೆಸಿ ಶುದ್ಧೀ ದಕ್ಕಿದಿಂದ ಅಭಿಮಂತ್ರಿಸಿ ಬೆಂಕೆಯಲ್ಲಿ ಸ್ವಲ್ಪ ಸ್ವಲ್ಪವಾಗಿ ಹೋಮವಾಡಿದ. ನಡುವೆ ಮೂರ್ಕಿಗೆ ಪುಷ್ಟಿ ಪರಣೆ, ಅರ್ಕಪತ್ರ ಪೂಜೆ, ಮಂತ್ರ ಜಲಾಭಿಷೇಕ. ಅದರ ಮಧ್ಯೆ ವೀರಗಣಪತಯೇ ಸ್ವಾಹಾ-ತಾಂಡವಗಣಪತಯೇ ಸ್ವಾಹಾ-ಮಹಾಗಣಪತಯೇಸ್ವಾಹಾ-ವಿಜಯಗಣಪತಯೇ ಸ್ವಾಹಾ-ಮಣವಿಮೋಚನ ಗಣಪತಯೇ ಸ್ವಾಹಾ-ಶಕ್ತಿಗಣಪತಯೇ ಸ್ವಾಹಾ-ವಿಧಿಗಣಪತಯೇ ಸ್ವಾಹಾ-ಸದಾಶಿವಗಣಪತಯೇ ಸ್ವಾಹಾ-ಸ್ವಯಂ ವೃಕ್ಷಗಣಪತಯೇ ಸ್ವಾಹಾ-ಪೃಷ್ಟಗಣಪತಯೇ ಸ್ವಾಹಾ—ಹೇರಂಬಗಣಪತಯೇ ಸ್ವಾಹಾ—ವಿಷರಾಜಗಣಪತಯೇ ಸ್ವಾಹಾ-ಚತುರ್ವಿಗಣಪತಯೇ ಸ್ವಾಹಾ—ಶ್ವೇತಪುರಗಣಪತಯೇ ಸ್ವಾಹಾ-ಯಾಗಗಣಪತಯೇ ಸ್ವಾಹಾ-ಅರ್ಕಗಣಪತಯೇ ಸ್ವಾಹಾ—ಸರಾಂಧಿಸಿದ್ದಿಗಣಪತಯೇ ಸ್ವಾಹಾ ಎಂಬ ಧ್ವನಿ. ಅದಕ್ಕೆ ಪ್ರತಿಯಾಗಿ ಮಧ್ಯೇ ಮಧ್ಯೇ ಅಗ್ನಿಗೆ ಅನ್ನಾಹುತಿ, ಆಜ್ಯಾಹುತಿ, ನಿಜದೇಹ ರಕ್ತಾಹುತಿ.

ಪ್ರಕೃತಿ ರುದ್ರವಾಗಿತ್ತು. ಸಾಧಕನು ತನ್ನ ಇಷ್ಟದ್ವೈವಕ್ಕೆ ಮನಸ್ಸಿನಲ್ಲಿ ವಂದಿಸಿ ಹೊರಗೆ ಕೈಮುಗಿದು ಎದ್ದು ನಿಂತ. ಒಂದು ಕ್ಷಣಿ ಉಗ್ರದೃಷ್ಟಿಯಿಂದ ಆಕಾಶವನ್ನು ಸೋಡಿದ. ಕಣ್ಣಿಷ್ಟಿ ಮತ್ತೆ ತೆರೆದು ಭೂಮಧ್ಯ ಧೃಷ್ಟಿಯನ್ನು ಲೀನಗೊಳಿಸಿ ಪುನಃ ತನ್ನ ಮುಂದಿದ್ದ ಅರ್ಕ ಮೂರ್ಕಿಯನ್ನು ವೀಕ್ಷಿಸಿ ಪುಷ್ಟಿಗಳನ್ನು ಅರ್ಪಿಸಿ ಕೈಜೋಡಿಸಿದ. ಅವನ ಮನಸ್ಸಿನಲ್ಲಿ ತುಮುಲ ಯುದ್ಧವಾಗುತ್ತಿತ್ತು; ಉಸಿರು ವೇಗ

ವಾಗಿತ್ತು ; ಮೈ ನಡುಗುತ್ತಿತ್ತು ; ಮತ್ತೊಂದು ರಳೆ ತಾರಸ್ಪರದಲ್ಲಿ ತಡೆದು ತಡೆದು ಬರುತ್ತಿತ್ತು. ಅರ್ಥಸಿಮಿವ ಕಣ್ಣಗಳನ್ನು ಮುಚ್ಚಿ ಮತ್ತೆ ತೆರಿದ. ಆ ಅವಾವಾಸ್ಯೇಯ ಕತ್ತಲು ವಾಯವಾಗಿ ಅವನ ತಲೆಯೆ ಮೇಲೆ ಅನುವವು ಜೊತ್ತಿಯೋಂದು ಮಂಡಲಾಕಾರ ವಾಗಿ ತಿರುಗುತ್ತಿತ್ತು. ಸಹಸ್ರವಾದ್ಯಗಳು ಒಟ್ಟಾಗಿ ಭೋಗರೆದಂ ತಾಯಿತು. ಸರ್ವವೂ ರುದ್ರವಾಗಿ ಅಗ್ನಿಮಯವಾದಂತಿ ಕಾಣಿಸಿತು. ಸಾಧಕನು ಕೈಯೆತ್ತಿ ಭಾವವಶನಾಗಿ—“ ದೇವಾ,.....ಪ್ರಭೋ!....” ಎನ್ನುತ್ತ ಮುಂದುವರಿದ. ಅವನ ಎದುರಿಗೆ ಅರ್ಕಗಣಪತಿಯ ಮಹಾ ರೂಪ ; ತಾನು ಕಡೆದಿರುವ ಶಿಲ್ಪವನ್ನೇ ಹೋಲುವ ಆಕೃತಿ ! ಮೂರ್ತಿಯ ಮುಖದ ಮೇಲೆ ಅದ್ಭುತ ಭಾವವೋಂದು ನೆಲೆಸಿದೆ ; ಕಣ್ಣಗಳು ಅವನನ್ನು ನುಂಗುವಂತೆ ನೋಡುತ್ತಿವೆ ; ತಲೆಯ ಹಿಂದೆ ಮಹಾಜೊತ್ತಿಯೋಂದು ಪ್ರಜ್ಞಲಿಸುತ್ತಿದೆ ; ಸಹಸ್ರಮುಖಗಳನ್ನು ಕೆದರಿಕೊಂಡು ಸರ್ವ ಬುಸುಗುಟ್ಟುತ್ತಿದೆ. ಅದೇ ಕರೀಣ ; ಅದೇ ದಿವಾಯ್ಯಯಾಧಗಳನ್ನು ಹಿಡಿದಿರುವ ಅಷ್ಟಭುಜಗಳು ; ಅದೇ ಪಿಠ ; ಮೂರ್ತಿಯ ಮುಖದಲ್ಲಿ ಅದೇ ರುದ್ರಹಾಸ ; ಅದೇ—ತನ್ನದೇ—ಅದ್ಭುತ ಕಲಾ ವೈಶಿರಿ !

ಸಾಧಕನು ಆ ತೇಜೋರಾತಿಯಿಂದ ಚೆಂದುಹೋದಂತಾಗಿ ವಿಕೃತ ಕಂತದಲ್ಲಿ—“ ಈ ಹನ್ನೆರಡು ವರ್ಷ...ಈ ಹನ್ನೆರಡು ...ನಿನ್ನ ಪೂಜೆಸಾಧನೆಸಾಧನೆ—ಅವಾನುಷ .” ಎಂದು ಕೂಗಿಕೊಂಡ. ಆ ಮಹಾಪ್ರಭಿ ಜಾಜ್ವಲ್ಯಮಾನವಾಗಿ ಸಹಸ್ರ ಸೌದಾಮಿನೀ ಪ್ರಕಾಶ ದಿಂದ ಕಣ್ಣ ಕೋರಯಿಸುವಂತಾಯಿತು. ಎದುರಿಗಿದ್ದ ಗಣಪತಿಯ ಬೃಹದ್ದೂಪ ಕರೋರತರವಾಗಿ ಅಸಾಧ್ಯವಾಗಿ ಎಲ್ಲೆಯಿಲ್ಲದೆ ಬಳಿದಂತಾಯಿತು. ಸಾಧಕನು ಭೀತನಾಗಿ ವಿಕಟಸ್ಯೇಣಸ್ವರದಲ್ಲಿ ಕಿರಿಬಿದ—“ ಸಾಕು ; ಸಾಕು ; ಇನ್ನು ತಡೆಯಲಾರೆ.” ಅವನ ಜೀತನವೆಲ್ಲ ಉಡುಗಿ ಹೋಯಿತು. ಕಣ್ಣ ಕತ್ತಲಿಟ್ಟಿತು. ಅಸಹಾಯನಾಗಿ ಸ್ತುಪಿತಿಹೀನನಾಗಿ ಕೆಳಗೆ ಬಿದ್ದುಬಿಟ್ಟು. ಬಾಯಿಂದ ರಕ್ತ ನೋರನೋರೆಯಾಗಿ ಹೊರಟಿತು.

ಕತ್ತಲು ತಾನೇ ತಾನಾಗಿತ್ತು. ಅರ್ಕವೃಕ್ಷದ ಬುಡದಲ್ಲಿದ್ದ ಹಣತೆ

ಗಳು ಆರಿಹೋಗಿ ಬತ್ತಿಗಳಲ್ಲಿ ಬರಿಯ ಕೆಂಡ ಮಾತ್ರ ಕಾಣುತ್ತಿತ್ತು.
ಶೃಂಖಲಾಂತರಿಂದ ಗೂಗೆಗಳ ಗೋಳಿನ ದನಿ ಕೇಳುತ್ತಿತ್ತು.

* * * *

ಇದು ನಡೆದು ಬಹಳ ದಿನಗಳಾಗಿವೆ. ಉಂಟಾಗಿರುವ ಶಾಸ್ತ್ರಿ
ಇದ್ದ ಪಾಳುಮನೆ ಈಗ ಬಿದ್ದುಹೋಗಿದೆ. ದನ ಕಾಯುವ ಹುಡು
ಗರು ಹೆದರಿಕೆಯಿಂದ ಈಗಲೂ ಆ ಮನೆಯ ಬಳಿಗೆ ಹೋಗುವುದಿಲ್ಲ.
ಅಲ್ಲಿದ್ದ ಗಣಪತಿಯ ವಿಗ್ರಹ ಎಲ್ಲಿ ಹೋಯಿತೆಂಬುದು ಯಾರಿಗೂ
ತಿಳಿಯದು. ಆದರೆ ಆ ಅನುಪನ್ಯವಾದ ಕೃತಿ ಸೆಲೆಸಿದ್ದ ಸೀರೆದ
ಸ್ವಲ್ಪ ಭಾಗ ವಾತ್ರ ನೆರೆಯೂರಿನ ಒಂದು ಪ್ರದರ್ಶನಮಂದಿರದಲ್ಲಿ
ಸೇರಿದೆ.



ಹಾಲೆರೆದ ಹಾನು

ಉಯ್ಯಲೆ ಮೇಲ್ಲನೆ ತೂಗುತ್ತಿತ್ತು.

ಆಗತಾನೆ ಉಟ ಮಾಡಿ ಬಂದು ಅದರ ಮೇಲೆ ಕುಳಿತಿದ್ದ ಶಾಸ್ತ್ರಿಗಳು ನಿದಾನವಾಗಿ ತಾಂಬೂಲ ಮೇಲ್ಲಿತ್ತ ಆಯಾಸ ಪರಿಹರಿಸಿಕೊಳ್ಳುತ್ತ ಇದ್ದರು. ಉಟದ ಭಾರಕ್ಕೆ ಉಯ್ಯಲೆಯ ಆ ಮೃದು ಯಾತಾ ಯಾತ ಹಿತವಾಗಿತ್ತು. ಶಾಸ್ತ್ರಿಗಳು ಅರೆಗಣ್ಣ ಮುಚ್ಚಿ ಬಂದು ಕಡೆ ಸರವಳಿಗೆ ಒರಿಕೊಂಡು ಮೇಲ್ಲನೆ ತೂಗಿಕೊಳ್ಳುತ್ತ ಇದ್ದರು. ಮನಸ್ಸು ನೆಲೀನಿಂತು ಜೋಎಂಪಿಸುತ್ತಿತ್ತು. ಹಾಗೆಯೆ ಬಂದು ಸಣ್ಣ ನಗು ಅವರ ಮುಖದ ಮೇಲೆ ಸುಳಿದು ಹೋಯಿತು. ಆಲೋಚನೆಯ ಆಳದಿಂದ ಮನಸ್ಸು ಮೇಲೆ ತೇಲಿತು. ದೊಡ್ಡದಾಗಿ ಕಣ್ಣ ಚಿಟ್ಟು ಸುತ್ತಲೂ ನೋಡಿದರು. ನಿಶ್ಚಯಾಗಿತ್ತು. ಅವರ ಕುಟುಂಬ ಆಗತಾನೆ ಉಟ ಮುಗಿಸಿಕೊಂಡು ಅಡುಗೆ ಮನೆಣಲ್ಲಿ ಕಸಮುಸುರೆ ವಾಡುತ್ತಿದ್ದರು. ಆಗಾಗ ಪಾತ್ರೀಗಳ ಸದ್ದು ಹಜಾರಕ್ಕೆ ಕೇಳಿಬರುತ್ತಿತ್ತು. ಶಾಸ್ತ್ರಿಗಳ ಮುಖದ ಮೇಲೆ ಕ್ಷಣ ಹಿಂದೆ ಸುಳಿದು ಹೋದ ನಗುವಿನ ಲಹರಿ ಇನ್ನೂ ಸ್ವಲ್ಪ ಉಳಿದಿತ್ತು. ಮೇಲ್ಲನೆ ಹೆಂಡತಿಯನ್ನು ಹೆಸರು ಹಿಡಿದು ಕೂಗಿದರು. ಉತ್ತರ ಬರಲಿಲ್ಲ. ಗಂಟಲು ಸರಿಮಾಡಿಕೊಂಡು ಸ್ವಲ್ಪ ದನಿ ಎತ್ತರಿಸಿ ಮತ್ತೆ ಕೂಗಿದರು.

“ ಗೌರೀ, ಗೌರೀ ”

“ ಓ ! ”

ಒಳಗನಿನಿಂದಲೆ ಉತ್ತರ ಬಂದಿತು.

“ ಕೊಂಚೆ ಬಾ ಇಲ್ಲಿ ”

“ ಕಸಮುಸುರೆ ವಾಡುತಾ ಇದೀನಿ ; ಏನು ಹೇಳಬಾರದೆ ? ”

“ ಅದು ಆಮೇಲಾಗಲಿ, ಬಾ ಗೌರಾ ! ”

“ ಸಾಕೊಂದೈ. ನಿಮ್ಮ ಮೃದು; ಯಾರಾರು ಕಂಡೋರು ನ್ನಕ್ಕಾರು, ಇವರಿಗೇನು ಬಂತು ಧಾಡಿ ಅಂತ ! ”

“ ಕಂಡೋರು ತಾನೆ? ಈಗ ಅಂಥೋರು ಯಾರೂ ಇಲ್ಲವಲ್ಲ ಇಲ್ಲಿ! ”

“ ಸರಿ, ಸರಿ. ಹೊತ್ತಿಲ್ಲ ಗೊತ್ತಿಲ್ಲ ಮುದ್ದಿಗೆ. ನಾವೇನು ಇನ್ನೂ ಚಿಕ್ಕ ಹುಡುಗರು ಅಂತ ತಿಳುಕೊಂಡಿರಾ? ” ಎನ್ನುತ್ತ ಗೌರವನ್ನು ಅಡುಗೆ ಮನೆಯಿಂದ ಹಜಾರಕ್ಕೆ ಬಂದರು.

“ ಚಿಕ್ಕ ಹುಡುಗಿಯಲ್ಲದೆ ನೀನೇನು ಮಹಾ ಮುದುಕಿ ಅಂತ ತಿಳುಕೊಂಡಿಯೇನೇ ಗೌರಾ? ಇನ್ನೂ ಇಪ್ಪತ್ತೆದು ಕೂಡ ತುಂಬಿಲ್ಲ ವಲ್ಲಿ! ”

“ ನಿಮಗೆ ಐವತ್ತೆದು ಆಯಿತಲ್ಲಾ! ”

ಶಾಸ್ತ್ರಿಗಳು ನಕ್ಕರು.

“ ಅಗೋ, ನೋಡು ಅದಕ್ಕೇ ನಿನ್ನ ಕರೆದದ್ದು. ಈಗ ನನಗೆ ಐವತ್ತೆದು ತುಂಬಿತು; ನಾಳೆ ನನ್ನ ವರ್ಧಣಂತಿ ಅಂತ ನಿನಗೆ ಹೇಳೋಕೆ ”

“ ಅದಕ್ಕೆ ಏನು ಮಾಡು ಅಂತೀರಿ? ”

“ ಹುಟ್ಟಿದ ಹಬ್ಬ ಮಾಡು ಅಂತೀನಿ! ”

“ ಏನು ಹುಟ್ಟಿದ ಹಬ್ಬವೋ; ಅದಕ್ಕೇನು ಮಾಡೋಣಂತೆ ”

“ ಯಾಕೆ ಹಾಗೆ ರಾಗ ಎಳೀತೀ? ಹುಟ್ಟಿದ ಹಬ್ಬ ಮಾಡಿ ಕೊಳ್ಳೋದು ನವ್ಯ ಸಂಭ್ರಮಕ್ಕಾಲಿ ಗೌರಾ. ಅದು ಶ್ರೀಯಸ್ಸು; ನಾವು ಮಾಡಬೇಕಾದ ಕರ್ಮದಲ್ಲಿ ಸೇರಿರೋದು. ಹುಟ್ಟಿದ ಹಬ್ಬ ಆರ ತಕ್ಕತಿ ಮಾಡೋದು ಮಕ್ಕಳಿಗೇ ಅಂತ ತಿಳುಕೊಂಡಿಯೇನು? ”

“ ಇನ್ನು ಆರತಿ ಬೇರೆ ಆಗಬೇಕೇನು ನಾಳೆ? ”

“ ಸದ್ಯ ಅದು ಮಾತ್ರ ಇಲ್ಲ ಅನ್ನು. ಮನೇಲಿ ದೇವರ ಪೂಜೆ, ಹಬ್ಬದ ಅಡುಗೆ, ಉಟ್ಟಿ; ಹೊಸಬಟ್ಟೆ ಉಡುಗೆ, ಇವೆ. ಒಂದು ಹೋಳಿಗೆ ವಾಯಸದ ಅಡಿಗೆ ಮಾಡಬಿಡು. ಬ್ರಾಹ್ಮಣನಿಗೆ ರಾಮಕೃಷ್ಣ ನಿಗೇ ಹೇಳಬಿಟ್ಟರಾಯಿತು, ಹೆಚ್ಚು ಗಲಾಟಿ ಬೇಡ. ನನಗೆ ಒಂದು ಜೊತೆ ಧೋತ್ರ ಹೊಸದು ತರೋಣ ಅಂತ ಮಾಡಿದೀನಿ. ನಿನಗೂ ಸೀರೆ ಕುಪ್ಪಸ ತರೋಣ ಅಂತ.... ”

ಶಾಸ್ತ್ರಿಗಳು ಅವುಕ್ಕೇ ನಿಲ್ಲಿಸಿದರು.

ಗೌರಮೃನ ಮುಖ ಅರಳಿತು.

“ ಅದೇನು ಈ ಸಲ ಇಷ್ಟು ? ”

“ ಏನೋ ತೋರಿತು. ಅಷ್ಟು. ತೋರಿದಾಗ ನಾಡಿ ಬಿಡೋದು ಒಳ್ಳೆಯೇದು. ನಿನಗೆ ಎಂಥಾ ಸೀರೆ ಬೇಕು, ಹೇಳಿ. ಕುಂಭಕೋ ಓದ್ದೋ ? ಕುತ್ತಾಲದ್ದೋ ? ”

ಗೌರಮೃನ ಮುಖ ತಿರುಗಿಸಿದರು.

“ ಅದೆಲ್ಲಾ ಯಾರು ಉಡುತಾರೇಂದ್ರಿ ಈಗ ? ಹಳೇ ಕಾಲದ ಗೊಡ್ಡು ಅಂತಾರೆ. ಏನ್ ಕ್ರೀಂ ಬಾಡರದೋ ಆನಂದಾ ಕಲರದೋ ತನ್ನಿಂದ್ರಿ.”

ಅರೆನಗೆಯೋಡನೆ ಆಗಲಿ ಎನ್ನುತ್ತ ಶಾಸ್ತ್ರಿಗಳು ಎದ್ದರು.

* * *

ಫೇನವಾರಿ ಮೃತ್ಯುಂಜಯ ಶಾಸ್ತ್ರಿಗಳು ತರ್ಕವೇದಾಂತಗಳಲ್ಲಿ ಎತ್ತಿದ ಕ್ಷೇತ್ರ. ಅವರೊಡನೆ ನಾತಾಡಬೇಕಾದರೆ ಎಂಥ ಪಂಡಿತರಾದರೂ ಹಿಂದು ಮುಂದು ನೋಡಿ ನಾತಾಡಬೇಕಾಗಿತ್ತು. ಅವರ ವಿದ್ವತ್ತಾ ವಚನಸ್ವಿನಿಂದ ಕೂಡಿದ ಅವರ ವ್ಯಕ್ತಿತ್ವವೂ ಹಾಗಿದ್ದವು. ಆರಮನೆ ಗುರುಮನೆಗಳಿಂದ ಅವರಿಗೆ ಮನ್ನಣಿ ದೊರೆತಿತ್ತು. ಕೇತ್ತಿರ್ವ ಕಣಿವೆ ಕೆಳಗಿನಿಂದ ಹಿಡಿದು ಪಡುವಲ ಕರಾವಳಿಯವರಿಗೆ ಹರಡಿದ್ದರೂ ಶಾಸ್ತ್ರಿಗಳು ತುಳುಕದ ತುಂಬಿದ ಕೊಡ. ನಿಸ್ಸೀಮವಾದ ವಾಂಡಿತ್ಯ ; ಅದಕ್ಕೆ ಮೆರುಗು ಕೊಡುವಂಥ ಗುಣ, ಶೀಲ, ಸದಾಚಾರನಿಸ್ತೇ. ಲೋಕ ವನ್ನು ಸಹಾನುಭೂತಿಯಿಂದ, ಹಿರಿಯ ಛೈದಾರ್ಯದಿಂದ ನೋಡುವ ದೃಷ್ಟಿ. ಶಾಸ್ತ್ರಿಗಳು ಎಲ್ಲರಿಗೂ ಬೇಕಾದವರಾಗಿ ಎಲ್ಲರಲ್ಲಾ ಗಣ್ಯರಾಗಿದ್ದರು. ಅವರನ್ನು ನೋಡಿದವರು ಯಾರೂ ಇವರು ವೈದಿಕ ಗೊಡ್ಡು ಎನ್ನುವ ಹಾಗಿರಲಿಲ್ಲ.

ಶಾಸ್ತ್ರಿಗಳ ಮನೆ ಸಂಸ್ಕೃತ ಪ್ರೌಢವಿದ್ಯಾವ್ಯಾಸಂಗಕ್ಕೆ ನೆಲೆಬಿಂದು. ತರ್ಕ ವೇದಾಂತಗಳನ್ನು ಓದುವ ವಿದ್ಯಾರ್ಥಿಗಳು ಮನೆ ಮಕ್ಕಳಂತೆ ಓಡಾಡಿಕೊಂಡಿದ್ದರು. ಮನೆಯಲ್ಲಿ ಯಾವಾಗಲೂ ವೇದಾಧ್ಯಯನ, ತರ್ಕಪಾಠ. ಜೊತಿಗೆ ಸಾಹಿತ್ಯ ವಿಾವಾಂಸ ವ್ಯಾಕರಣಗಳನ್ನೂ

ಷಿದುವ ವಿದ್ಯಾರ್ಥಿಗಳಿದ್ದರು. ವಿದ್ಯಾದಾನದಲ್ಲಿ ಶಾಸ್ತ್ರಿಗಳು ಅಗ್ರಗಣ್ಯರು. ಪಾತ್ರವರಿತು ಅವರು ಈ ದಾನ ಮಾಡುತ್ತಿದ್ದರು. ಆ ಪಾತ್ರಕ್ಕೆ ವಿದ್ಯಾದಾನ ಮಾಡುವುದೂ ಪ್ರತಿಫಲಾಪೇಕ್ಷೆಯಿಂದ ಪಾಠಹೇಳುವುದೂ ಮಹಾ ಪಾಠಕರವೆಂದು ಅವರ ನಂಬಿಕೆ. ಯಾವ ಗುರುದಕ್ಷಿಣಿಯನ್ನೂ ಅವರು ಅಪೇಕ್ಷಿಸುತ್ತಿರಲಿಲ್ಲ. ತಮ್ಮ ವಿದ್ಯಾರ್ಥಿಗಳು ಸಜ್ಜನರಾಗಿ, ನಿಮ್ಮಲವಾದ ಬಾಳನ್ನು ಬಾಳಿದರೆ ಅದೇ ತಮಗೆ ಗುರುದಕ್ಷಿಣಿ, ಕನಕಾಭಿಸೇಕ ಎನ್ನುತ್ತಿದ್ದರು. ಇದರಿಂದ ಎಲ್ಲರಿಗೂ ಶಾಸ್ತ್ರಿಗಳಲ್ಲಿ ವಿಶೇಷ ಭಕ್ತಿ ಗೌರವಗಳಿದ್ದುವು. ಅವರ ಶಿಷ್ಯವೃಂದವೂ ದಿನ ದಿನಕ್ಕೆ ಹೆಚ್ಚುತ್ತತ್ತು. ಹಣದ ಕೊರತೆ ಅವರಿಗೆ ಇರಲಿಲ್ಲ. ಸಿತ್ರಾರ್ಚತವಾದ ಸ್ವಲ್ಪ ಅಸ್ತಿಯ ಜೋತಿಗೆ ಅರಮನೆ ಗುರುಮನೆಗಳ ಮರ್ಯಾದೆಯೂ ಇದ್ದುದರಿಂದ ಶಾಸ್ತ್ರಿಗಳ ಜೀವನ ಗಣ್ಯವಾಗಿಯೆನಾಗಿತ್ತು.

ಶಾಸ್ತ್ರಿಗಳಿಗೆ ಶಿಷ್ಯರೆ ಮಕ್ಕಳು. ಮಕ್ಕಳಿಲ್ಲವೆಂಬ ಕೊರತೆ ಅವರನ್ನು ಬಾಧಿಸುತ್ತಲೇ ಇರಲಿಲ್ಲ. ಕರುಳು ಕಾಣದ ಎಲ್ಲ ಮೂಕವಾತ್ಮಲ್ಯವನ್ನೂ ಶಿಷ್ಯರ ಮೇಲೆ ಸೂಸುತ್ತಿದ್ದರು. ಶಿಷ್ಯರ ನಡುವೆ ಕುಳಿತು ಪಾಠಹೇಳುವುದೆಂದರೆ ಅವರಿಗೆ ಅಪೂರ್ವ ತೃಪ್ತಿ, ಅನಂದ. ಅವರ ಮಜ್ಞಯನ್ನು ಚೆನ್ನಾಗಿ ಕಂಡಿದ್ದ ಶಿಷ್ಯರೂ ಅಂಥ ಗುರುವಿಗೆ ತಕ್ಕುವರಾಗಿಯೆ ನಡೆದುಕೊಳ್ಳುತ್ತಿದ್ದರು. ಅವರೆಲ್ಲೆಲ್ಲಾ ಅಚ್ಚುಮೆಚ್ಚಿನವನೆಂದರೆ ರಾಮಕೃಷ್ಣ. ಬಾಲ್ಯದಲ್ಲಿ ತಬ್ಬಲಿಯಾಗಿ ಬಂದ ಅವನಿಗೆ ವಿದ್ಯಾರ್ಥಿಕ್ಕೆ ಅನ್ನ ಭಿಕ್ಷೆಗಳ ಆಶ್ರಯ ನೀಡಿದವರು ಗುರುಗಳು. ರಾಮಕೃಷ್ಣ ಶಾಸ್ತ್ರಿಗಳ ಹಿರಿಯ ಶಿಷ್ಯನಾಗಿ, ಮಗನಾಗಿ, ಹೀಡಾಡಿಕೊಂಡಿದ್ದು. ನಂಜುಂಡ, ನಾಗಪ್ಪ ಮೊದಲಾದ ಶಿಷ್ಯರೂ ಮನೆ ಮಕ್ಕಳಂತೆಯೇ ಇದ್ದರು.

ಶಾಸ್ತ್ರಿಗಳಿಗೆ ಗೌರಮ್ಮ ಎರಡನೆಯ ಸಂಬಂಧ. ಮೊದಲನೆಯ ಹೆಂಡತಿ ತೀರಹೋದ ಮೇಲೆ ಬಹುಕಾಲ ಅವರು ಮದುವೆಯ ಯೋಽಚನೆಯನ್ನೇ ಮಾಡಿರಲಿಲ್ಲ. ಮದುವೆಯೇ ಬೇಡನೆಂದು ಇದ್ದಬಿಟ್ಟಿದ್ದರು. ಆದರೆ ನೆಂಟರಿಷ್ಟರ್, ನೆರೆಹೊರೆಯವರ ಬಲಾ

ತ್ವಾರ ಹೆಚ್ಚಾಗಿತ್ತು. ಇಂಥ ದೊಡ್ಡ ವಂಶದ ಕುಡಿ ಇಲ್ಲಿಗೇ ನಿಂತು ಹೋಗುವುದು ಒಳ್ಳೆಯದಲ್ಲ ; ಮನೆಗೆ ಗೃಹಿಣಿ ಎಂಬ ಒಂದು ವಸ್ತು ಬೇಕೇ ಬೇಕು. ಇಲ್ಲದಿದ್ದರೆ ಇಷ್ಟ ದೊಡ್ಡ ಸಂಸಾರ ನಿರ್ವಹಿಸುವುದು ಹೇಗೆ? ಇಳಿವಯಸ್ಸಿನಲ್ಲಿ ನೋಡಿಕೊಳ್ಳುವವರು ಯಾರು?—ಈ ವಾದಕ್ಕೆ ಮೊದಲು ಮೊದಲು ಶಾಸ್ತ್ರಿಗಳು ಸಗ್ದಿ ಹೋದರೂ ಕಾಲ ಕ್ರಮದಲ್ಲಿ ನಿದಾನವಾಗಿ ಸೋತಿದ್ದರು ; ಎರಡನೆಯ ಮುದುವೆಗೆ ಒಪ್ಪಿದರು.

ಮೇಲಾಗಿ, ಗೌರಮೃಂಭಳ್ಳಿಯ ಮನೆತನದ ಕನ್ನೆ. ಮುದುವೆಗೆ ಬೆಳಿದು ನಿಂತಿದ್ದ ಹುಡುಗಿ. ಅಂಥ ರೂಪಸಂಪನ್ಮೈ ಯೇನೂ ಅಲ್ಲ. ಸಾಮಾನ್ಯ ವಾದ ಹೆಣ್ಣು. ತೆಳ್ಳಿನೆಯ ಮೈಕಟ್ಟು ; ಹೆಸರಿಗೆ ತಕ್ಕಂತೆ ಗೌರ ವರ್ಣ ; ಯಾವುದೂ ಹೇಳಿಸಿಕೊಳ್ಳುವಂತಿರದಿದ್ದ ರೂ ಆ ಸೋಗಿಗಣ್ಣಿಗಳು ಮಾತ್ರ ಚೆಲುವಾದುವೆಂದು ಒಪ್ಪಿಕೊಳ್ಳಲೇಬೇಕಾಗಿತ್ತು. ಹೇಗೇ ಇದ್ದರೂ ಹೊಟ್ಟಿಯಲ್ಲಿ ಹುಟ್ಟಿದ ಇಂಥ ಹೆಣ್ಣಿನ್ನು ವಯಸ್ಸು ವಿಾರುತ್ತಿದ್ದ ಎರಡ ನೆಯ ಮುದುವೆಯು ಆ ಕರಿಯನ ಕೊರಳಿಗೆ ಕಟ್ಟಿವುದು ಬೇಡ ಎಂದು ಸೀತಮೃಂಭವರ ವಾದ. ಸ್ವಲ್ಪ ವಯಸ್ಸಾದರೇನು? ದೃಢಕಾಯರಲ್ಲವೇ? ಒಳ್ಳೆಯ ವಿದ್ಯಾವಂತರಲ್ಲವೇ? ಮನೆತನಸ್ಥರಲ್ಲವೇ? ಅವರಿಗಿಂತ ಸರಿಯಾದ ವರ ಸಿಕ್ಕುವನೇ? ನಮೃದೇನು ಮೊದಲನೆಯ ಮುದುವೇ ಯೇನು? ನಮಗೇನು ಅರೆಯಾಗಿದೆ? ಮಕ್ಕಳು ಮರಿ ಆಗಿ ಸುಖವಾಗಿಲ್ಲವೇ? ಎಷ್ಟು ಜನ ಎರಡನೆಯ ಮುದುವೇ ಮಾಡಿಕೊಂಡು ಸುಖವಾಗಿಲ್ಲ? ಗೌರಿ ಒಳ್ಳೆಯ ಜಾಗಕ್ಕೆ ಸೇರಲಿ. ಇಂಥ ಸತ್ವಾತ್ಮರಿಗೆ ಕನ್ಯಾದಾನವಾಡಿ ಕೃತಾರ್ಥರಾಗೋಣ ಎಂದು ಶಿವರಾಮಯ್ಯನವರೆಉತ್ತರ. ಕೊನೆಗೆ ಅವರ ಭಂವನೇ ಗೆದ್ದಿತು. ಒಂದು ಶುಭಮುಹೂರ್ತದಲ್ಲಿ ಸೀತಮೃಂಭಶಿವರಾಮಯ್ಯ ಘನವಾರಿ ಮೃತ್ಯುಂಜಯ ಶಾಸ್ತ್ರಿಗಳಿಗೆ ತಮ್ಮ ಮಗಳು ಗೌರಿಯನ್ನು ಧಾರೆ ಎರೆದು ಕೊಟ್ಟರು. ವಿವಾಹ ಅಷ್ಟೇನೂ ಆಡಂಬರವಾಗಿ ನಡೆಯದಿದ್ದರೂ ಸ್ವೀಕ ವಿಶ್ವಾಸಗಳು ಯಾವ ಕಡೆಯೂ ಕಡವೆಯಾಗಿರಲಿಲ್ಲ.

ಮುದುವೆಯೆ ಬೇಡ ಎನ್ನುತ್ತಿದ್ದ ಶಾಸ್ತ್ರಿಗಳ ಸಂಕಲ್ಪ ಗೌರಮೃಂಭ

ನನ್ನು ಮೊದಲ ಸಲ ಕಂಡಾಗಲೇ ಕರಗಿ ಹೋಗಿತ್ತು. ಹೆಣ್ಣಿನ್ನು ನೋಡಿ ಅಂಥ ರೂಪವತಿಯಲ್ಲಿದ್ದರೂ ಲಕ್ಷಣವಂತೆ ಎಂದುಕೊಂಡಿದ್ದರು. ಸಾಧಿಸ್ಯಾಗಿರುವವಳಿಗೆ ಇನ್ನೇನು ಬೇಕು? ಜೊತಿಗೆ, ಮನಸೆಗೆಲಸಗಳ ನಿರ್ವಹಣೆಯಲ್ಲಿ, ಅಕ್ಕರೆಯ ಮಾತುಕಟಿಗಳಲ್ಲಿ ಗೌರಮೃಂಭಕು ಬುದ್ಧಿ ವಂತೆಯೂ ಹಾಡು ಎಂಬುದು ಶಾಸ್ತ್ರಿಗಳಿಗೆ ಕ್ರಮೇಣ ಕಂಡು ಬಂದಿತು. ಅವಳ ಒಪ್ಪಣಿರಣ ನಯ ನಾಜೂಕು ಅವರಿಗೆ ಒಪ್ಪಿಗೆಯಾದುವು. ಸ್ವಲ್ಪ ಕಾಲ ಬರಿದಾಗಿದ್ದ ಅವರ ಬಾಳು ಮತ್ತೆ ತುಂಬಿದಂತಾಯಿತೆ. ಬತ್ತಿದ್ದ ಅವರ ಎದೆಯೊಲವು ಮತ್ತೆ ಉಕ್ಕೆ ಚಿಲುಮೆಯಂತೆ ಹರಿಯಲಾರಂಭಿಸಿತು. ತಮ್ಮ ಹೊಸ ಪ್ರಣಯಕ್ಕೆ ತಾವೇ ಒಮ್ಮೊಮ್ಮೆ ಮನಸ್ಸಿನಲ್ಲಿ ನಾಜುವರು. ಆದರೆ ಮರುಕ್ಕೊಣವೇ ಅದಕ್ಕೆ ಧೈರ್ಯದ ಕೋಟಿ ಕಟ್ಟುವರು. ಎರಡನೆಯ ಮದುಮೆಯಾದುದು ತಪ್ಪೇ? ನನ್ನ ಗೌರಿ ನನ್ನ ಮನಸೆಗೆ ಬೆಳೆಕಾಗಿಲ್ಲವೆ? ನನಗೆ ಸ್ವಲ್ಪ ವಯಸ್ಸಾಗಿರಬಹುದು. ಆದರೆ ಅವಳಿಗೆ ಯಾವುದಕ್ಕೆ ಕೊರತೆಯಾಗಿದೆ? ಅವಳು ಸಂತೋಷದಿಂದಿಲ್ಲವೆ? ನನ್ನಲ್ಲಿ ಅವಳಿಗೆ ಬೇಕಾದವ್ಯು ಪ್ರೀತಿ ಗೌರವಗಳಿಲ್ಲವೆ?— ಎಂದುಕೊಂಡು ಒಳಗೇ ತೃಪ್ತಿಪಟ್ಟುಕೊಳ್ಳುವರು. ಕಿರಿಯ ಹೆಂಡ ತಿಯ ಮನವೇಳಿಪ್ಪುವಂತೆ ಇರುವರು. ನಡೆ ನುಡಿ ಉಡುಗೆ ಶೊಡಿಗೆ ಉಂಟ ಉಪಚಾರಗಳಲ್ಲಿ ಹಿಂದಿನ ಯಾಗದವರಾದ ತಮಗೂ ಇಂದಿನ ಕಾಲದವಳಾದ ಅವಳಿಗೂ ಭಿನ್ನಾಭಿಪ್ರಾಯ ಎಲ್ಲಿ ಬಂದಿತೋ, ದೃಷ್ಟಿ ಎಲ್ಲಿ ಬಡೆದಿತೋ, ವಿರಸ ಎಲ್ಲಿ ಮೂಡಿತೋ ಎಂದು ಅವಳ ಮನಸ್ಸು ಮಜ್ಜಗಳನ್ನು ಅರಿತು ನಡೆಯುವರು. ಮುದುಕನ ಕೈಹಿಡಿದೆನೆಂಬ ಚಿಂತಿಯ ಕರಿನೆರಳು ಅವಳ ಮನಸ್ಸಿನ ಬಳಿಗೆ ಒಂದು ಕ್ಷೇತ್ರವೂ ಸುಳಿಯದಂತೆ ಪ್ರೀಮುದ ಶಾವಲು ಹಾಕುವರು.

ಗೌರಮೃಂಭನೂ ಇದನ್ನು ಅರಿತುಕೊಳ್ಳುವೆ ಇರಲಿಲ್ಲ. ಗಂಡನಲ್ಲಿ ಅವಳು ಭಕ್ತಿ ವಿಶ್ವಾಸಗಳಿಂದಲೇ ಇದ್ದಳು. ಮದುಮೆಗಿ ಮುನ್ನ ನೋಡಿ ದಾಗ ಸಾಮ್ಯವಿಾರಿದ ಈತನ ಕೈಹಿಡಿದು ಬಾಳುವುದು ಹೇಗೆ? ಎಂಬ ಯೋಚನೆ ಬಂದಿದ್ದರೂ ಅವಳ ಮನಸ್ಸು ಅಷ್ಟಾಗಿ ಆ ಕಡೆಗೆ ಹರಿಯುವುದಕ್ಕೆ ಅವಕಾಶವಿರಲಿಲ್ಲ. ಕಿರಿಯ ವಯಸ್ಸು, ಹಿರಿಯರ ಬುದ್ಧಿವಾದ,

ದೊಡ್ಡವರು ಮಾಡುವುದೆಲ್ಲಾ ತನ್ನ ಶ್ರೀಯಸ್ಸಿಗೇ ಎಂಬ ನಂಬಿಕೆ, ಕೊನೆಗೆ ಹಾಲಿಗೆ ಬಂದದ್ದು ಪಂಚಾವೃತ ಎಂಬ ಸಮಾಧಾನ—ಇವು ಗಳಿಂದ ಅವಳ ಮನಸ್ಸು ಬಂದು ನೆಲಿಗೆ ಬಂದು ನಿಂತು ಅನುವಾಗಿತ್ತು. ಪತಿಗೆ ಗೌರಮ್ಮೆ ಅನುಕೂಲಜಾಗಿಯೆ ಇದ್ದಳು. ಅವರ ಕೀರ್ತಿ, ವಿದ್ಯಾಪ್ರಾಧಿನೇ, ಗುಣ, ಸೌಜನ್ಯ, ನಿರ್ಮಲಾಂತಃಕರಣಗಳಿಗೆ ತಾನು ಅಹರಳಾದ ಹೆಂಡತಿಯಾಗಬೇಕೆಂದೇ ಗೌರಮ್ಮೆ ಯಾವಾಗಲೂ ಬಯು ಸುತ್ತಿದ್ದಿದ್ದು. ಅದರಂತೆಯೇ ನಡೆದುಕೊಳ್ಳತ್ತಲೂ ಇದ್ದಳು.

ಶಾಸ್ತ್ರಿಗಳಿಗೆ ಇದು ಭಾಸವಾಗದೆ ಇರಲಿಲ್ಲ. ಮನೋನುಕೂಲಿ ಯಾದ ಹೊಸ ಹೆಂಡತಿಯ ಈ ಸಾಹಜಯರ್ಥದಲ್ಲಿ ಹಿಂದಿನ ಹೆಂಡತಿ ಯನ್ನು ಕಳೆದುಕೊಂಡ ದುಃಖ ಶಾಸ್ತ್ರಿಗಳಿಗೆ ಕ್ರಮೇಣ ಮರೆಯಾಗುತ್ತ ಬಂದಿತು. ಅವರ ಹೃದಯನನ್ನು ತೃಪ್ತಿ ಆವರಿಸಿತು. ಮನಸ್ಸು ಮತ್ತೆ ಮೊದಲಿನಂತೆ ವಿದ್ಯಾದಾನ ಶಿಷ್ಯರ ಯೋಗಕ್ಷೇಮಗಳ ಕಡೆಗೆ ತಿರುಗಿತು. ಮಕ್ಕಳಿಲ್ಲವೆಂಬ ಕೊರತೆ ಒಳಗೇ ಸಣ್ಣ ದಾಗಿ ಕೊರಯುತ್ತಿದ್ದರೂ ಅನಿವಾರ್ಯವಾದ ದೈವಯತ್ನಕ್ಕೆ ಚಿಂತಿಸುವುದು ಮಾಧ್ಯವೆಂಬ ಸಮಾಧಾನ ಅವರಿಗೆ ಶಾಂತಿ ನೀಡುತ್ತಿತ್ತು.

ಆದರೆ ಈಚಿಗೆ ಯಾವುದೊ ಮೂಕ ಚಿಂತೆ ಅವರು ಮನಸ್ಸನ್ನು ಹೊಕ್ಕು ಹುಳುವಿನಂತೆ ಕೊರಯುತ್ತ ಇತ್ತು. ಮನಸ್ಸಿನ ದುಗುಡ ಆಗಾಗ ಮುಖದಲ್ಲಿ ಮೈತಾಳುತ್ತಿತ್ತು. ಅಸ್ವಷ್ಟವಾದ ಚಿಂತಯ ಗೆರೆಗಳು ಮೂಡಿ ಮರೆಯಾಗುತ್ತಿದ್ದವು. ಒಂದೊಂದು ಸಲ ಏನೊ ಯೋಜನೆಯಲ್ಲಿ ಬಹು ಹೊತ್ತು ಕುಳಿತುಬಿಡುವರು. ಯಾರಾದರೂ ಕೂಗಿದರೆ ಬೆಳಿಕ್ಕಿದವರಂತೆ ಥಟ್ಟನೆ ಎದ್ದ ನಿಲ್ಲುವರು. ಇದ್ದಕ್ಕಿದ್ದ ಹಾಗೆ ಒಮ್ಮೊಮ್ಮೆ ನಕ್ಕಬಿಡುವರು; ಮತ್ತೊಮ್ಮೆ ಕಣ್ಣ ಹನಿಗೂಡುವುದು. ನೀಳವಾಗಿ ಸುಯುವರು. ದೇವರ ಪೂಜೆಗೆ ಕುಳಿತರೆ ಒಂದೊಂದು ಸಲ ಏಳುತ್ತಲೇ ಇರಲಿಲ್ಲ. ತಿಷ್ಯರು ಬಂದು ಎಬ್ಬಿಸಿದರೇ ಎಚ್ಚರ, ಬಾಹ್ಯ ಜಾಕ್ಕಾನ.

ಹೀಗೆ ದಿನಕ್ಕೆ ದಿನಕ್ಕೆ ವ್ಯತ್ಯಾಸವಾಗುತ್ತಿದ್ದ ಗಂಡನ ಸ್ಥಿತಿಯನ್ನು ನೋಡಿ ಗೌರಮ್ಮೆ ಅಧಿರಳಾದಳು. ಮೈಯಲ್ಲಿ ಏನಾಗಿದೆ? ಯಾಕೆ

ಹೀಗೆ ಮಾಡುತ್ತೀರಿ ? ಛೋಪಧಿ ತೆಗೆದುಕೊಳ್ಳಬಾರದೆ ? ” ಎಂದು ಅತ್ಯು
ನುರಾಗದಿಂದ ಒತ್ತಾಯ ಮಾಡಿದರೆ “ ಏನೂ ಇಲ್ಲ ; ನನಗೇನಾಗಿದೆ ?
ಯಾಕೆ ಗಾಬರಿಯಾಗುತ್ತೀರೆ ” ಎಂದುಬಿಡುವರು. ಬರ ಬರುತ್ತ
ದೇಹ ಕೃಶವಾಯಿತು. ಪಾಠ ಪ್ರವಚನಗಳಲ್ಲಿ ಮೊದಲಿನ ಆಸಕ್ತಿ
ತಪ್ಪಿತು. ಮನಸ್ಸು ಪಾರಮಾರ್ಥಿಕ ವಿಚಾರಗಳಲ್ಲಿ ಮುಳುಗುತ್ತ
ಬಂದಿತು. ಏನೋ ಜಿಹಾಸೆ ; ಏನೋ ಷೈರಾಗ್ಯ. ಆದರೆ ಆ ಕಣ್ಣಿಗಳಲ್ಲಿ
ಕಾಂತಿ ಎಂದಿನಂತೆಯೆ ಇತ್ತು. ಮುಖಮುದ್ರೆ ತೇಜಃಪುಂಜವಾಗಿಯೆ
ಇತ್ತು. ಆ ನೋಟದಲ್ಲಿ ಒಮ್ಮೊಮ್ಮೆ ಯಾವುದೋ ಕಿಡಿ ಸಿದಿದಂತೆ
ತೋರುವುದು. ಒಮ್ಮೊಮ್ಮೆ ಏನೋ ನಿಧಾರ ಹೊಳೆಯುವುದು. ಮರು
ಗಳಿಗೆಯೆ ಶಾಂತಿಯ ನೇರಳು ಮೂಡುವುದು ; ಸಮಾಧಾನ ಆವರಿಸು
ವುದು. ಈ ಸಮಾಧಾನ ಈಚಿಗೆ ಹೆಚ್ಚುಹೆಚ್ಚಾಗಿ ನೇಲಸುತ್ತಿರುವಂತೆ
ಕಾಣತ್ತ ಬಂದಿತು.

* * * *

ಎಲ್ಲರೂ ಉಟ್ಟವಾಗಿತ್ತು. ಗುರು-ಶಿಷ್ಯರು ಹಜಾರದಲ್ಲಿ ಕುಳಿತು
ವಿಶ್ರಮಿಸಿಕೊಳ್ಳುತ್ತಿದ್ದರು. ಚೊಕ್ಕೆ ಭೋಜನ. ಗೌರಮೃಂಜಲ ರಸಪಾಕ
ವೆಂದರೆ ಕೇಳಬೇಕೆ ? ಅಂಥ ಸಂಕೋಚದಲ್ಲಿ ರಾಮಕೃಷ್ಣ ಹಾಗೂ
ಹೀಗೂ ಸೇರಿಸಿಕೊಂಡು ಆರು ಆಂಬೋಡೆಗಳನ್ನೂ ಏದು ಕರಿಗಡಬು
ಗಳನ್ನೂ ಹೊಡಿದಿದ್ದ. ಇದರ ಮೇಲೆ ವೀರು. ಶಾಸ್ತ್ರಿಗಳೇಕೂ ಅಪ್ಪು
ಚೆನ್ನಾಗಿ ಉಟ್ಟ ನೂಡಿರಲಿಲ್ಲ. ಆದರೆ ಅಡುಗೆ ಚೆನ್ನಾಗಿದೆಯೆಂದು
ಹೇಳಿ ಶಿಷ್ಯನಿಗೆ ಉಪಚಾರ ಮಾಡುತ್ತ ಹೆಂಡತಿಗೆ ಶಹಭಾಸಾಗಿರಿ
ಕೊಡುತ್ತ ಉಟ್ಟ ಮುಗಿಸಿದ್ದರು. ಗೌರಮೃಂಜಲಿಗಂತು ಬಿಡುವೇ ಇಲ್ಲ.
ಗಂಡಸರಿಗೆ ಬಡಿಸಿದ ಮೇಲೆ ಅಡುಗೆ ಮನೆಯನ್ನು ತಿದ್ದಿಡುವ ಕೆಲಸ
ದಲ್ಲಿದ್ದಳು. ಅಡುಗೆಗಾಗಿ ಬಂದ ಮೆಚ್ಚಿಕೆಯಿಂದ ಅವಳಿಗೆ ಚತುರ್ಭುಂಗ
ವಾಗಿತ್ತು. ಜೊತೆಗೆ ಹುಟ್ಟಿದ ಹಬ್ಬ ಹೊಸ ಸೀರೆ ತಂದಿತಲ್ಲಾ ಎಂದು
ಹಿಗ್ಗಿವಳು. ಈ ಸದಗರದಲ್ಲಿ ಓಡಾಡುತ್ತಿರುವಾಗ ಶಾಸ್ತ್ರಿಗಳು ಹೆಂಡತಿ
ಯನ್ನು ಕೂಗಿದರು.

“ ಉಡುಗೊರೆಯೆ ಸೀರೆ ಉಟ್ಟಿಕೊಳ್ಳುವುದಿಲ್ಲವೇ ? ”

ರಾಮಕೃಷ್ಣನ ಎದುರಿಗೆ ಈ ಮಾತಾಡಿದರೆಂದು ಗೌರಮೃತ್ಯು ಅಡುಗೆ ಮನೆಯ ಬಾಗಿಲಲ್ಲಿ ನಿಂತು ಲಜ್ಜೆ ಬೆರೆತೆ ಮುನಿಸಿನಿಂದ ಪತಿಯ ಕಡೆ ನೋಡಿದಳು.

“ ಇರಲಿ ಬಾ. ಮೊದಲು ನಿನಗೆ ಉಡುಗೊರೆ ” ಎನ್ನುತ್ತ ಶಾಸ್ತ್ರಿಗಳು ಎದ್ದರು.

“ ಇದೇನು ಹುಡುಗಾಟ, ಸದ್ಯ ”.

“ ಹಾಗಲ್ಲ ; ಹಬ್ಬಿದ ಉಂಟವಾದ ಮೇಲೆ ಹೊಸ ಪಂಚೆ ಸೀರೆ ಉಡಬೇಡವೆ ? ಬಾ ಇಲ್ಲಿ ಕುಳಿತುಕೊ ” ಎಂದು ಉಯ್ಯಲೆಯ ಕಡೆಗೆ ಕೈ ತೋರಿಸಿದರು ಶಾಸ್ತ್ರಿಗಳು.

“ ಉಹ್ಮ್ಮಿ, ಬೇಡ ! ” ಎಂದು ಗೌರಮೃತ್ಯು ಈ ಸಲ ನಿಜವಾದ ಮುನಿಸು ತೋರುತ್ತ ಎರಡು ಹೆಣ್ಣೆ ಹಿಂದಿಟ್ಟಿಳ್ಳು.

“ ನೋಡಿದೆಯಾ, ಬಾ ಅಂದರೆ ಬಿಂಕ ಮಾಡುತ್ತಾಳೆ ! ” ಎನ್ನುತ್ತ ಶಾಸ್ತ್ರಿಗಳು ಹೆಂಡತಿಯ ಕೈಹಿಡಿದು ಕರೆತಂದು ಉಯ್ಯಲೆಯ ಮೇಲೆ ಒಂದು ಕಡೆ ಕೂಡಿಸಿದರು. ಗೌರಮೃತ್ಯನ ಮುಖ ಲಜ್ಜೆಯಿಂದ ಕೆಂಪೇರಿತು. ರಾಮಕೃಷ್ಣನ ಎದುರಿಗೇ ಏಕೆ ಇವೊತ್ತು ಹೀಗೆ ಹುಡುಗಾಟ ನಾಡುತ್ತಿದ್ದಾರೆ ಎಂದು ಅವಳಿಗೆ ಕೊಂಚೆ ಕೊಪವೂ ಬಂದಿರ ಬೇಕು. ಪತಿಯ ಬಲಾತ್ಮಾರಕ್ಕೆ ಅವಳು ತಲೆಬಾಗಿ ಉಯ್ಯಲೆಯ ಮೇಲೆ ಒಂದು ಕಡೆ ಕುಳಿತ್ತಳು. ಶಾಸ್ತ್ರಿಗಳು ಕೆಳಗೆ ಚಾವೆಯ ಮೇಲೆ ಕುಳಿತ್ತಿದ್ದ ರಾಮಕೃಷ್ಣನ ಕಡೆ ತಿರುಗಿ “ ರಾಮಕೃಷ್ಣ, ಆ ತಟ್ಟಿಗಳನ್ನು ತೆಗೆದುಕೊಂಡು ಬಾ ” ಎಂದರು. ಒಂದು ತಟ್ಟಿಯಲ್ಲಿ ಫಲ ತಾಂಬಾಲ, ಇನ್ನೊಂದರಲ್ಲಿ ಸೀರೆಕುಪ್ಪನ ಪಂಚೆ ಇದ್ದವು. ಅವೆರಡನ್ನೂ ತಂದು ರಾಮಕೃಷ್ಣ ಶಾಸ್ತ್ರಿಗಳ ಬಳಿ ಉಯ್ಯಲೆಯ ಹತ್ತಿರ ಇಟ್ಟು.

“ ಇಲ್ಲಿ ಕುಳಿತುಕೊ ! ” ಶಾಸ್ತ್ರಿಗಳು ಉಯ್ಯಲೆಯ ಕಡೆ ಕೈ ತೋರಿಸಿದರು.

ರಾಮಕೃಷ್ಣ ಅವಾಕ್ಯಾಗಿ ಗುರುಗಳ ಮುಖ ನೋಡಿದ. ಅವನ ಮೈ ರುಲ್ಲಿಂದು ಬೆವಟು ಹೊಯಿತು. ಗೌರಮೃತ್ಯನೂ ಹೆದರಿದ ಹುಲ್ಲಿ ಯಂತೆ ತಲೆಯೆತ್ತಿ ರಾಮಕೃಷ್ಣನನ್ನೊಮ್ಮೆ ಶಾಸ್ತ್ರಿಗಳನ್ನೊಮ್ಮೆ ನೋಡಿದಳು.

“ ಕುಳಿತುಕೊಾ ! ”

ಶಾಸ್ತ್ರಿಗಳು ನಿಷ್ಪೂರ ಕಂಠದಲ್ಲಿ ನುಡಿದರು. ಅವರ ವಾಣಿಯಲ್ಲಿ ಅಧಿಕಾರದ ದರ್ಶನವಿತ್ತು ; ಹುಲಿಯ ಆಭರಣವಿತ್ತು. ರಾಮಕೃಷ್ಣ ಗಡಗಡನೆ ನಡುಗಿದ.

“ ಗುರುಗಳೇ ! ”

“ ಯಾರಿಗೆ ಹೇಳುತ್ತಿರುವುದು ? ”

ಶಾಸ್ತ್ರಿಗಳು ರಾಮಕೃಷ್ಣನ ಕೈ ಹಿಡಿದೆಳಿದು ಅವನನ್ನು ಉಯ್ಯ ಲೀಯ ಮೇಲಿ ಗಾರಮ್ಮನ ಪಕ್ಕದಲ್ಲಿ ಕೂಡಿಸಿದರು.

“ ಅಯ್ಯೋ, ಇದೇನೂಂದೇ ಅನ್ಯಾಯ ! ” ಎಂದು ಗಾರಮ್ಮ ಚೀರಿ ಏಳುವುದಕ್ಕೆ ಪ್ರಯತ್ನಿಸಿದಳು. ಆದರೆ ಶಾಸ್ತ್ರಿಗಳು ಅವಳನ್ನೂ ಹಿಡಿದು ಕುಳಿ ರಿಸಿದರು. ಉದ್ದೇಷದಿಂದ ಮೂವರ ಮುಖಗಳ ಮೇಲೂ ಬೆವರು ಹನಿ ಮೂಡುತ್ತಿತ್ತು. ಮೇಲುಸಿರು ಬರುತ್ತಿತ್ತು. ಶಾಸ್ತ್ರಿಗಳು ಉಡುಗೊರೆಯ ತಟ್ಟಿಗಳನ್ನು ತೆಗೆದುಕೊಂಡು, ಅವರಿಬ್ಬರ ನಡುವೆ ಉಯ್ಯಲೀಯ ಮೇಲಿಟ್ಟು ಕರ್ಚೆ ವ್ಯಂಗ್ಯಸ್ವರದಲ್ಲಿ ನುಡಿದರು :

“ ಈ ಉಡುಗೊರೆ ಸಿಮಂಗೆ, ಒಪ್ಪಿಸಿಕೊಳ್ಳಿ ! ”

ಇಬ್ಬರೂ ಭಯ ಚಕ್ಕಿತರಾಗಿ ತಲೆಯೆತ್ತ ಶಾಸ್ತ್ರಿಗಳ ಮುಖ ಸೊಡಿದರು. ಶಾಸ್ತ್ರಿಗಳು ಅದನ್ನು ಗಮನಿಸದಂತೆ ಮುಂದುವರಿದ ನುಡಿದರು :

“ ಈ ನಾಟಕ ಇನ್ನು ಸಾಕು. ಇದಕ್ಕೆ ಇಂದೇ ಕೊನೆಯ ಅಂಕ. ಇನ್ನು ದಿನವೂ ಇದನ್ನು ಸಹಿಸಿದವನು ಇನ್ನು ಸಹಿಸಲಾರದವನಾಗಿ ದೇನೆ. ಅಥವಾ ಇದು ಎಂದಾದರೊಂದು ದಿನ ಮುಗಿಯಬೇಕಾದದ್ದೆ. ಅದು ಇಂದೇ ಆಗಿ ಹೋಗಲಿ. ಬೆಕ್ಕು ಕಣ್ಣ ಮುಂಚ್ಚಿ ಕೊಂಡು ಹಾಲು ಕುಡಿದರೆ ಇತರಂಗ ಕಾಣುವುದಿಲ್ಲವೆ ? ಕಾಣುವುದಿಲ್ಲವೆಂದು ಬೆಕ್ಕಿನ ಭಾವನೆ. ಕಾಮಿಗಳೂ ಹಾಗೆಯೆ. ಆ ಕಣ್ಣಿಲ್ಲದ ಕಾಮಕ್ಕೆ ಸಿಕ್ಕಿ ನೀವು ಆತ್ಮವಂಚನೆ ವಾಡಿಕೊಂಡಿದೀರಿ. ಪತಿದ್ರೋಹ ಗುರುದ್ರೋಹ ವಾಡಿದೀರಿ.....

“ ಇದನ್ನು ದ್ರೋಹವೆನ್ನು ಲೋ, ನನ್ನ ಪಾಪದ ಫಲವೆನ್ನು ಲೋ ?

ನನ್ನ ಮಟ್ಟಿಗೆ ಹೇಳುವುದಾದರೆ ಇದು ನನ್ನ ಕರ್ಮದ ಫಲ; ಪಾಪದ ಮೂಟಿ. ಅದನ್ನು ನೀವು ತುಂಬಿದ್ದೀರಿ. ನನ್ನ ವಿಜ್ಯೆ, ಕೀರ್ತಿ, ಗಾರವ, ಪ್ರತಿಷ್ಠೆ ಎಲ್ಲಾ ವ್ಯಥ್ರ....”

ಶಾಸ್ತ್ರಿಗಳ ಕೊರಳೆಗಳನ್ನು ಉದ್ದೇಶಿಸಿದಂದ ಬಿಗಿಯಿತು. ಆದರೆ ಬಹು ಸಂಯುವುದಿಂದ ಅದನ್ನು ತಡೆದುಕೊಂಡು ಮುಂದೆ ಉಸಿರು ಬಿಡದೆ ವೂತಾಡತೊಡಗಿದರು;

“ನನಗೆ ನಿಮ್ಮ ಮೇಲೆ ಕೋರವಿಲ್ಲ; ಮಹಾಪರಾಧ ಮಾಡಿದಿರಿಂಬ ಮಾತ್ರಾರ್ಥವಿಲ್ಲ. ಅದನ್ನೆಲ್ಲ ಅನುಭವಿಸಿ ನುಂಗಿದೇನೆ. ನೀವು ಒಂದುಗೂಡಿದಿರಿ. ನಿಮ್ಮ ಆತ್ಮಗಳು ಒಲುವೆಯ ಕರೆಯಿಂದ ಒಂದಾದುವು. ಆದರೆ ನನ್ನ ಎಡೆ ಕುದಿಯುತ್ತಿದೆ. ಏಕೆ?

ಏಕೆ? ಎಂದು ಶಾಸ್ತ್ರಿಗಳು ಉಚ್ಚಸ್ತರದಲ್ಲಿ ನುಡಿದರು. ಅವರ ಕಣ್ಣಿನ ಕರೆಯಲ್ಲಿ ನೀರು ಕಟ್ಟಿತ್ತು; ಉಸಿರು ಧಾವಿಸುತ್ತಿತ್ತು. ಮೈಮರೆತವರಂತೆ ಹೇಳತೊಡಗಿದರು:

“ಏಕೆ ಎಂದೆನಲ್ಲವೇ? ಹಾದು, ನನ್ನ ಎಡೆ ಕುದಿಯುತ್ತಿದೆ; ನನ್ನ ಮನಸ್ಸು ಚೊರು ಚೊರಾಗಿದೆ; ನನ್ನ ಜೀವನ ನೊಕೆ ಒಡೆದು ಹೊಗಿದೆ. ಇಷ್ಟೆಲ್ಲ ಏತರಿಂದ? ಯಾರಿಂದ? ಏತಕ್ಕಾಗಿ? ನನ್ನಿಂದ ನನ್ನ ಅವಿವೇಕಕ್ಕಾಗಿ. ನನ್ನ ವಿಜ್ಯೆ ನನ್ನ ಅನುಭವ ನನಗೆ ನೇರ ವಾಗಲಿಲ್ಲ; ನನ್ನ ವಯಸ್ಸು ನನಗೆ ಬೆಂಬಲವಾಗಲಿಲ್ಲ. ಮಂಡಿಯ ಒಲುವೆ ಬಿಸಿಲ್ಲದುರೆ ಎಂಬುದನ್ನಿರಿಯದೆ ಅದನ್ನು ಅರಸಿದೆ. ನನ್ನ ಬುದ್ಧಿಗೆ ಕತ್ತಲಡಸಿತು. ಮಾನವ ಸಹజವಾದ ಅಂಧಕಾರದಲ್ಲಿ ಮುಳುಗಿತು. ನನ್ನನ್ನು ನೀವು ಮೇಲೆತ್ತಿದ್ದೀರಿ; ವೈರಾಗ್ಯದ ಹಾದಿ ತೋರಿದ್ದೀರಿ; ನನಗೆ ಗುರುಗಳಾಗಿದ್ದೀರಿ. ಈ ಕರ್ಮಜಾಲಕ್ಕೆ, ಈ ಪಾಪಕೊಪಕ್ಕೆ ಪಕ್ಕಾಗದೆ ನಾನೇ ಇದನ್ನು ಸಾಧಿಸಲಾರದೆ ಹೋದೆ ನಲ್ಲಾ ಎಂದೇ ನನ್ನ ಎಡೆ ಕುದಿಯುತ್ತಿರುವುದು.”

ಗಾರನ್ನು—ರಾಮಕೃಷ್ಣ ತಗ್ಗಿದ ತಲೆ ಎತ್ತದೆ ಕುಳಿತ್ತದ್ದರು. ಅವರ ಕಣ್ಣಿಗಳಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಶಾಸ್ತ್ರಿಗಳು ಮಾತು ನಿಲ್ಲಿಸಲಿಲ್ಲ. ನಿಲ್ಲಿಸುವಂತೆಯೂ ತೋರಲಿಲ್ಲ. ಅಳೆಯ

ಲಾರದ ತಮ್ಮ ದುಃಖವನ್ನು ಅವರು ತೋಡಿಕೊಳ್ಳುತ್ತಿದ್ದರು.

“ ಇನ್ನು ನೀವು ಪರಸ್ಪರಾನುವತ್ತಿಗಳು. ಈ ಮನೆ ನಿಮ್ಮದು ; ಈ ಆಸ್ತಿಪಾಸ್ತಿಗಳು ನಿಮ್ಮವು ; ಈ ಸುಖಸಂತೋಷ ನಿಮ್ಮವು. ಇಲ್ಲಿ ನನಗೆ ಸ್ಥಳವಿಲ್ಲ. ನಾನು ಇರಲಾರೆ. ಪ್ರಪಂಚಕ್ಕೇ ನಾನು ಹೊರತು. ದೈವವೇ ನನಗಿನ್ನು ದಿಕ್ಕು. ಆದರೆ ನೀವು ಸುಖವಾಗಿರಿ ; ನಿರಾತಂ ವಾಗಿರಿ. ನಿಮ್ಮಲವಾದ ಮನಸ್ಸಿನಿಂದ ಈ ಮಾತು ಹೇಳುತ್ತಿದೇನೆ. ಶಂಕೆ ಬೇಡ. ನನ್ನ ಪಾಪಕ್ಕೆ ಪ್ರಾಯಶ್ಚಿತ್ತ ಅನುಭವಿಸುವುದಕ್ಕೆ ಇಗೋ ಹೋಗುತ್ತಿದೇನೆ. ಈ ಜನ್ಮದಲ್ಲಿ ನನ್ನ ನಿಮ್ಮ ಸಂದರ್ಭನ ಇದೇ ಕೊನೆಯದು....”

ಗೌರಮ್ಮ— ರಾಮಕೃಷ್ಣ ಇಬ್ಬರೂ ಮಂತ್ರ ಮುಗ್ದರಾದವರಂತೆ ಒಟ್ಟಿಗೆ ತಲೆಯೆತ್ತಿ ನೋಡಿದರು. ಹಾಸ್ತಿಗಳು ಎರಡು ಕೈಗಳನ್ನೂ ಎತ್ತಿ ಅವರನ್ನು ಆಶೀರ್ವಾದ ಮಾಡುವವರಂತೆ ಎನೋ ಹೇಳುವುದಕ್ಕೆ ಪ್ರಯ ತ್ವಿಸಿದರು. ತುಟಿ ಅಲುಗಿತೇ ವಿನಾ ಮಾತು ಹೊರಡಲಿಲ್ಲ. ಮರು ಕ್ಷಣವೇ ಧಟ್ಟಿನೆ ತಿರುಗಿ, ಸರಸರನೆ ಹಜಾರ ದಾಟಿ, ಬೀದಿಯ ಬಾಗಿಲು ತೆಗೆದುಕೊಂಡು ಹೊರಟು ಹೋದರು. ಮತ್ತೆ ಹಿಂತಿರುಗಿ ನೋಡಲಿಲ್ಲ.

ಮನೆ ಬಹುಹೋತ್ತು ನಿಶ್ಚಯಿಸಿದವಾಗಿತ್ತು.

ಉಯ್ಯಲೆ ಮೆಲ್ಲನೆ ತೂಗುತ್ತಿತ್ತು.



ಪ್ರಕಟನೆಗಳು

ಕಥೆ, ಕವಿತೆ, ಕಾದಂಬರಿ, ಚಿತ್ರ, ನಾಟಕ, ಗೀತನಾಟಕ, ಪ್ರಬಂಧ, ವಿನುಕ್ಕೆ, ಭಾಷಣ, ಕಲೆ, ಇತ್ಯಾದಿಯಾದ ಬಹುವಿಧದ ಗ್ರಂಥಗಳನ್ನೂ ಇಗೊಂಡು ಬೆಳೆಯು ತ್ರಿರುವ ಕನ್ನಡ ಕೃತಿಗಳ ಮಾಲೆ. ಈವರೆಗೆ ಪ್ರಕಟವಾಗಿರುವ ಗ್ರಂಥಗಳು.

ಕುವೆಂಪು—

		ಸಾದಾ ಪ್ರತಿ	ಶೈಕ್ಷಿಂ ಪ್ರತಿ
		ರೂ. ಅ.	ರೂ. ಅ.
* ಕಥನಕವನಗಳು ೧ ರೂ.	೨ ರೂ.
ಚಿತ್ರಾಂಗದಾ (ಕಾವ್ಯ) ೧ ರೂ.	೨ ರೂ.
ಕೈಕಲು (ಕವನಸಂಗ್ರಹ)	೦ ೧ ರೂ.	೦ ರೂ.
ಪಾಂಚಜನ್ಯ (ಕವನಸಂಗ್ರಹ)	೦ ೧ ರೂ.	೦ ರೂ.
ಕೋಗಿಲೆ ಮತ್ತು ಸೋನಿಯೆಟ್ಟಾ ರಘ್ಯಾ (ಕವನಸಂಗ್ರಹ)	೧ ೦ ರೂ.	೦ ೦ ರೂ.	೦ ೦ ರೂ.
ಅಗ್ನಿಹಂಸ (ಕವನಸಂಗ್ರಹ)	೦ ೧ ರೂ.	೨ ರೂ.
ಪ್ರೇಮಕಾಶೀರ (ಕವನಸಂಗ್ರಹ)	೦ ೧ ರೂ.	೨ ರೂ.
ಕೃತಿಕೆ (ಅಪ್ಸ್ವಷಟ್ಟದಿಗಳು)	೦ ೧ ರೂ.	೨ ರೂ.
ಪಾಕೀಕಾರಿ (ಕವನಸಂಗ್ರಹ)	೦ ೧ ರೂ.	೨ ರೂ.
* ನವಿಲು (ಕವನಸಂಗ್ರಹ)	೦ ೦ ರೂ.
* ಕಲಾಸುಂದರಿ (ನವಿಲು—ಉನೆಯ ಭಾಗ)	೦ ೦ ರೂ.
* ಶ್ರೀರಾಮಾಯಣ ದರ್ಕನಂ (ಮಹಾಕಾವ್ಯ)	೦ ೦ ರೂ.
ಜೊಮ್ಮೆನಹಳ್ಳಿಯ ಕಿಂದರಿಜೋಗಿ (ಸಚಿತ್ರ)	೦ ೧ ರೂ.	೦ ೧ ರೂ.	೦ ೦ ರೂ.
ಹಾಳೂರು (ಮಕ್ಕಳ ಪದ್ಧತಿಗಳು)	೦ ೧ ರೂ.	೦ ೦ ರೂ.
ನನ್ನ ಮನೆ (ಮಕ್ಕಳ ಪದ್ಧತಿಗಳು)	೦ ೧ ರೂ.	೦ ೦ ರೂ.
* ಹೋಡ್ಲಿನ ತಮ್ಮ (ಮಕ್ಕಳ ನಾಟಕ)	೦ ೦ ರೂ.
ಮರಿವಿಜ್ಞಾನಿ (ಮಕ್ಕಳ ಪದ್ಧತಿಗಳು)	೦ ೧ ರೂ.	೦ ೦ ರೂ.
ಕಿಂಕಣಿ (ವಚನ ಕವನಗಳು)	೦ ೧ ರೂ.	೨ ರೂ.
ಸಂನ್ಯಾಸಿ ಮತ್ತು ಇಕರ ಕಥೆಗಳು	೦ ೧ ರೂ.	೨ ರೂ.
ನನ್ನ ದೇವರು ಮತ್ತು ಇಕರ ಕಥೆಗಳು	೦ ೧ ರೂ.	೨ ರೂ.

ಸಾದಾ ಪ್ರತಿ ಲೈಬ್ರೆ ರಿಪ್ರೆ
ರೂ. ಅ. ರೂ. ಅ.

ಕುವೆಂಪು—

ಮಲೆನಾಡಿನ ಚಿಕ್ಕಗಳು	೧೧೨	೨೧೨
ಕಾನೂರು ಸುಬ್ಬಮ್ಮೆ ಜೆಗ್ಗಿಡಿತ (ಕಾದಂಬರಿ)	೮ ಆ	೧೧೦ ಆ
ಯಾಮನಸೋಲು ಮತ್ತು ಇತರ ನಾಟಕಗಳು	೧೧
ದಿಯಗಳಿ (ನಾಟಕ)	೧೧	೨೭
ರಕ್ತಾಷ್ಟಿ (ನಾಟಕ)	೧೧೨	೨೧೨
ಮೂರು ನಾಟಕಗಳು (ಮಹಾರಾತ್ರಿ—ಶ್ರೀ ಶಾನ ಕುರು ಕ್ರೀತ ೧೦—ಜಲಗಾರ)	೧೧೨	೨೧೨
*ಶ್ರೀದೃತಪಸ್ತಿ ಬಲಿದಾನ
ಸಾಹಿತ್ಯಸೂಚಾರ ಮತ್ತು ಇತರ ಭಾವಣಗಳು	೧೧
ಸಿರಂಕುತಮತಿಗೆಳಾಗಿ (ಭಾವಣಗಳು)	೧೧೨
ಕಾವ್ಯವಿಹಾರ (ಕಾವ್ಯವಿಮರ್ಶೆ)	೧೧೨	೨೧೨
*ಕರ್ತೀಂಸಂದನ (ಕಾವ್ಯವಿಮರ್ಶೆ)

ಪ್ರ. ತಿ. ನರಸಿಂಹಾಚಾರ್ಯ—

ರಾಮಾಚಾರಿಯ ನೆನಪು (ಗದ್ಯ ಚಿಕ್ಕಗಳು)	೧೧
ರಥಸಹಸ್ರಮಿ ಮತ್ತು ಇತರ ಚಿಕ್ಕಗಳು	೧೦	೨೦
ಧ್ವಿಜರಕ್ಷಕ (ಕಥೆಗಳು)	೧೧	೨೭
ಹಣತೆ (ಕವನಗಳು)	೧೦
ಶಾರದಯಾಮಿನಿ (ಕವನಗಳು)	೧೦	೧೧೨
*ಅಕಲ್ಯಾ (ಗೀತರೂಪಕ)	೧೧೨	೨೧೨
ದೋಷಿಯ ದಿನದ ಮತ್ತು ಶವಿ (ಗೀತರೂಪಕಗಳು)	೧೦
ಗೋಕುಲನಿರ್ವಹಣೆ (ಗೀತರೂಪಕ)	..	೧೦
ಶಬರಿ (ಗೀತರೂಪಕ)	೧೦
*ಗಂಡೇಂದ್ರಣ (ಕವನಸಂಗ್ರಹ)

ಅನಂದ—

ಸ್ವಾಸ್ಥ್ಯಜೀವಿ ಮತ್ತು ಇತರ ಕಥೆಗಳು	೧೦
ಮಾಟೆಗಾತಿ (ಕಥೆಗಳು)	೧೧	೨೭
ದವಸಂಚಿತ (ನಾಟಕ)....	೧೦
*ಪದ್ಮಾಂಗನ (ವಚನ ಚಿಕ್ಕಗಳು)

ಕಾವ್ಯಲಯ * ಪ್ರಕಾಶಕರು * ವ್ಯಾಖ್ಯಾನ

ಸಾದಾ ಪ್ರತಿ ಶೈಪ್ರಿಂ ಪ್ರತಿ
ರೂ. ಅ. ರೂ. ಅ.

ಗೊರಕುರು ರಾಮಸ್ವಾಮಿ ಷಿಯಂಗಾರ್—

*ಹಡ್ಡಿಯ ಬಾಳು (ಗಡ್ಡಚಿತ್ತಗಳು)
ಚಿಸ್ತರ ಕರಿಯ (ಗಡ್ಡಚಿತ್ತಗಳು)	೨ ೫
*ಸಾಧ್ಯದ ಜೀವಾಶ (ಶೋಷನಾಹಾರನ ಪ್ರಬಂಧಗಳು)
*ಶಿವರಾತ್ರಿ (ಗಡ್ಡಚಿತ್ತಗಳು)

ಶ್ರೀ. ನಂ. ಶ್ರೀಕಂತಯ್ಯ—

ರಾಕ್ಷಸನ ಮುದ್ರಿಕೆ (ನಾಟಕ)	೧ ೪
ಹರಿಹರ ಕವಿಯ ನಂಬಿಯಣ್ಣನ ರಗಳೆ (ಮೂಲ ಮತ್ತು ಪಾಠಾಂತರಗಳು)	೨ ೦	೯ ೦	೯ ೦
*ನಂಬಿಯಣ್ಣ ರಗಳೆ (ಕಾವ್ಯವಿಮರ್ಶ ಮತ್ತು ಅರ್ಥಕೋಶ)
*ಶಕುಂತಲಾಚಿತ್ರ (ವಿಮರ್ಶ ಲೇಖನಗಳು)

ಎಸ್. ವಿ. ರಂಗೇಜ್ಞ—

ಶೈಲಿ (ಶೈಲಿಯ ಸ್ವರೂಪ _ ಪಂಪನ ಶೈಲಿ—ರನ್ನನ ಶೈಲಿ— ರಾಘವಾಂಕನ ಶೈಲಿ _ ಕುಮಾರವ್ಯಾಸನ ಶೈಲಿ)	೨ ೦	೯ ೦	೯ ೦
---	------	-----	-----	-----

ಎ. ಎನ್. ಮೂರ್ತಿ ರಾವ್—

ಅಷಾಧಭೂತಿ (ನಾಟಕ)	೧ ೦
ಹಗಲುಗನಸುಗಳು (ಪ್ರಬಂಧಗಳು)	೧ ೪	೨ ೪	೨ ೪

ಎ. ಕೃಷ್ಣ—

ನನ್ನ ಆಸ್ತರೆ (ಕೃಂಗಾರ ವಚನಗಳು)	೦ ೬
ಮುಗುದೆಯರ ಪತ್ರಗಳು (ಪತ್ರ ಕಥೆಗಳು)	..	೧ ೮
ಗೌರಿಯ ಮದುವೆ (ಸೀಳಿತೆ)	೧ ೬	೨ ೪	೨ ೪

ಎಸ್. ಜಿ. ಶಾಸ್ತ್ರಿ—

ಇದ್ದರೂ ಇರಬಹುದು (ಕಥೆಗಳು)	೨ ೪	೯ ೪	೯ ೪
-------------------------	------	-----	-----	-----

ರಾಘವ—

ಕಾವಾಡಿಗ್ರಿ (ಮಕ್ಕಳ ಪದ್ಧತಿಗಳು, ಸಚಿತ್ರ)	೦ ೪	೦ ೪	೦ ೪
--------------------------------------	------	-----	-----	-----

ಕಾವ್ಯಲಯ

*

ಮೃಕಾಶಕರು

*

ಮೈಸೂರು



ಮುಕ್ಕಳ ಮುತ್ತಿನವಾಲೆ ಮುಕ್ಕಳಿಗೆ ತಕ್ಕ ಚಿತ್ರದ ಪ್ರಸ್ತರಗಳು

ಇಂದೇ ಚಂದಾದಾರೆರಾಗಿ

೧.	ಬೊಮ್ಮನಹಳ್ಳಿಯ ಕಿಂದಿಜೋಗಿ—ಕುವೆಂಪು	೦	೨	೦
೨.	ರೂವಾಡಿಗಿತ್ತಿ—ರಾಫುವ	೦	೪	೦
೩.	ಜಟಿಳಿ— ಎಲ್. ಗುಂಡಪ್ಪ	೦	೮	೦
೪.	ನನ್ನ ಮನೆ—ಕುವೆಂಪು	೦	೬	೦
೫.	ಚಂದ್ರನನ್ನ ತಂದರು! (ಕಥೆಗಳು)	೦	೮	೦
೬.	ಮುನ್ ವಿಜಾಂಶಿ(ವದ್ದುಗಳು)— ಕುವೆಂಪು	೧	೬	೦

ಅಜ್ಞ ನಲ್ಲಿ

೭.	ಆರು ಹಂಡಗಳು(ಕಥೆಗಳು)	೦	೮	೦
೮.	ಮೇಘಪುರ(ವದ್ದುಗಳು)— ಕುವೆಂಪು	೦	೬	೦
೯.	ಯಾರು ಜಾಣಿಯ? (ಕಥೆಗಳು)	೧	೮	೦
೧೦.	ಒಕ್ಕವತ್ತಿರಿಯ ಹೊಸಬಟ್ಟೀಗಳು(ಕಥೆಗಳು)	೧	೮	೦
೧೧.	ಮನೆಯ ಸಮಾನವಿಲ್ಲ (ಕಥೆಗಳು)	೧	೮	೦
೧೨.	ಕನ್ನಡ ಗಾದೆಗಳು	೨	೮	೦

ಸಾಲ್ಯಾ ರೂ, ಗಳನ್ನ ಮುಂಗಡವಾಗಿ ಉವತಿಮಾ.. ಚಂದಾದಾರ ರಾಗುವಂರಿಗೆ ಮೇಲಿನ ರಸ್ತೆರದು ಶ್ರಸ್ತಾಗಳನ್ನು ಅಂಟಿನೆಷ್ಟು ಪಿಠ್ಯದೆ. ಕಳಿಸಿಕೊಡಲಾಗುತ್ತದೆ.

